

UNIVERSAL
LIBRARY

OU_202255

UNIVERSAL
LIBRARY

ನವಜೀವನ ಗ್ರಂಥಾಲಯಾರ ಗ್ರಂಥ

ಧರ್ಮಸಂಭವ

ಅಧ್ಯವಾ

ಧರ್ಮದ ಮೂಲ ತತ್ವಗಳು

ಗ್ರಂಥಕರ್ತೃರು.

ಪಂಡಿತ ತಾರಾನಾಥರಾಯರು, ಪ್ರೇಮಾಯತನ ಶುಂಗಭದ್ರಾ

ಸಂಪಾದಕರು ಮತ್ತು ಪ್ರಕಾಶಕರು:

ಶ್ರೀ. ಅಲೂರ ವೆಂಕಟರಾಯರು ಬಿ. ಎಲ್.ಎಲ್. ಬಿ.

ಧಾರವಾಡ

(ಧಾರವಾಡ ನವಜೀವನ ಸಂಖ್ಯದ ಪರಮಾಗಿ)

‘ಇದರ ಎಷ್ಟು ಹಕ್ಕು ಬಾಧ್ಯತೆಗಳು

ಶ್ರೀ. ಅಲೂರ ನೆಂಕಟರಾಯರಿಗೆ ಸೀರಿಸೆ.

ವಿಜಯ ಪೂರ್ವಾಲಯ, ಫಾರಪಾಡ.

ಸಂಪಾದಕರ ಮುನ್ನಡಿ

— ಕಿಂತು —

ಇದು ನವರ್ಚಿವನ ಗ್ರಂಥಭಾಂಡಾರದ ಎರಡನೆಯ ಗ್ರಂಥ. ಇದರಲ್ಲಿ, ಪಂಡಿತ ತಾರಾನಾಥರಾಯರು ‘ಧರ್ಮಸಂಭವ’ ಅಥವಾ ‘ಧರ್ಮದ ಮೂಲತತ್ತ್ವಗಳು’ ಎಂಬ ವಿಷಯವನ್ನು ಸ್ವತಂತ್ರ ರೀತಿಯಿಂದ ವಿವೇಚಿಸಿರುವರು. ಪಂಡಿತ ತಾರಾನಾಥರಾಯರು ದೇಶದ ಈಗಿನ ತರುಣರಲ್ಲಿ ಸಾಮಾನ್ಯತಃ ಬೇರೂರಿದ ಹೊಸ ವಿಚಾರಗಳ ಸಮರ್ಥವಂತ ಪ್ರತಿನಿಧಿಗಳು. ಅದರಿಂದ, ತರುಣರಿಗೆ ಈ ಗ್ರಂಥವು ತಮ್ಮ ಮನದಲ್ಲಿಯ ಆಕ್ಷೇಪಗಳದೊಂದು ಕನ್ನಡ ಯೆಂದು ತೋರಿದಿರದು. ಇದರಲ್ಲಿ, ಹಳೆಯ ಧರ್ಮಾಭಿಮಾನಿಗಳ ಮೇಲೆ ಕಡುತರವಾದ ಟೀಕೆಯಿದ್ದರೂ, ತಮ್ಮ ದೋಷಗಳಾವವೆಂಬುದೂ ತಮ್ಮ ಮೇಲಿನ ಪರಮಾವಧಿ ಆಕ್ಷೇಪಗಳಾವವೆಂಬುದೂ ಅವರಿಗೆ ಗೊತ್ತಾಗುವದರಿಂದ, ಅವರಿಗೂ ಈ ಗ್ರಂಥವು ಪ್ರಯೋಜನಕಾರಿಯಾಗಿದಿರದು.

ಪಂಡಿತ ತಾರಾನಾಥರಾಯರು ಉತ್ಸಂಘ ವಕ್ತ್ವಾಗಳು. ಅವರು ಈ ಗ್ರಂಥದಲ್ಲಿ ತಾವು ಮಾತಾಡಿದಂತೆಯೇ ಬರಿಯುವ ಶೈಲಿಯನ್ನು ಉಪಯೋಗಿಸಿರುವರು. ನಾವು ಅವರ ವಿಶಿಷ್ಟ ಬರಹಕ್ಕೆಲಿಯಲ್ಲಾ ಅವರ ವಿಚಾರಮಂಡನದ ರೀತಿಯಲ್ಲಾಗಲಿ ಬದಲುಮಾಡದೆ, ಅವರ ಅಪ್ರಸ್ತಾಯ ಮೇರಿಗೆ ಅಲ್ಲಲ್ಲಿ, ಅಲ್ಲಲ್ಲಿ ಹೆಚ್ಚುಕೆಡಿಮೆಗಳನ್ನು ಮಾಡಿರುವೆವು.

ನವರ್ಚಿವನ ಗ್ರಂಥದ ಮೊದಲನೆಯ ಗ್ರಂಥವು ಹೊರಟು ಅ-ಇತಿಂಗಳಿಗಳ ನಂತರ ಈ ಗ್ರಂಥ ಹೊರಡುವುದಕ್ಕೆ ಚಂದಾಧಾರರಿಂದ ಪ್ರತ್ಯಾಹಿಸಿದ ಆಭಾವವೇ ಕಾರಣ. (ಈ ಬಗ್ಗೆ ಕನ್ನಡಿಗರಲ್ಲಿ ಕೊನೆಯ ವಿಜಾಳಾ ಪನೆಯೆಂಬ ಈ ಮುಂದೆ ಕೊಟ್ಟಿರುವ ಲೇಖವನ್ನೊಂದಿಂ.) ನಮ್ಮ ಕೈಗಳು ಸೋತುಹೋದ ಕಾಲದಲ್ಲಿ ನಮ್ಮ ಮಿಶ್ರರಾಷ್ಟ್ರ

ತ್ರಿ. ಗುರುರಾವ ಬೇವೂರ ಆಯ್. ಸಿ. ಎಸ್. ಪ್ರೋಫೆಸ್‌ಮಾಸ್ಟರ್ ಜನರಲ್, ಮುಂಬಯಿ ಇಲಾಹೀ, ಇವರು ಈ ಗ್ರಂಥವನ್ನು ಮುದ್ರಿಸುವುದಕ್ಕೆ ಒಂದು ನೂರು ರೂಪಾಯಿಗಳನ್ನು ಕಳುಹಿಸಿ ಕೊಟ್ಟು ನಮ್ಮ ಹೊಸ ಯಾರ್ಡನೆಗೆ ಸಹಾಯ ಮಾಡುವುದಕ್ಕೆ ವೊದಲು ಮಾಡಿದ್ದರಿಂದ ಅವರ ಉಪಕಾರವನ್ನು ಎಷ್ಟು ಸ್ಕೃತಿಸಿದರೂ ಸ್ವಲ್ಪವೇ ಸರಿ. ಅಲ್ಲದೆ ನಮ್ಮ ಓಡಜಣಿಗಳನ್ನು ಲಕ್ಷ್ಯದಲ್ಲಿ ತೆಂದು ಪಂಡಿತ ಶಾರಾನಾಥರಾಯರು ಗ್ರಂಥಭರಹದ ಸಲುವಾಗಿ ಅವರಿಗೆ ಸಲ್ಲತೆಕ್ಕೆ ಇಂ ರೂಪಾಯಿಗಳನ್ನು ಬಿಟ್ಟು ಕೊಟ್ಟಿದ್ದರಿಂದ ಅವರ ಉಪಕಾರವನ್ನು ಎಷ್ಟೀಂತು ಸ್ಕೃತಿಸಬೇಕು? ಅದೇ ಮೇರಿಗೆ, ವಿಚಯ ಮುದ್ರಾಲಯದ ಮಾಲಕರಾದ ತ್ರಿ. ಹೊಸಕೇರಿ ಅಣ್ಣಾಚಾರ್ಯರು ಈ ಕಾಲದಲ್ಲಿ ನಮಗೆ ವಿಶೇಷ ಸೌಕರ್ಯಗಳನ್ನು ಕೊಟ್ಟು ಸಹಾಯಮಾಡಿದ್ದರೆ ಈ ಗ್ರಂಥವು ಬೇಗನೆ ಹೊರಡುತ್ತಿರಲಿಲ್ಲ. ದೇವರು ಮಿಕ್ಕವರಿಗೂ ಇದೇ ತರಹದಿಂದ ಅವರವರ ಕೈಲಾದ ಮಟ್ಟಿಗೆ ನಮಗೆ ಸಹಾಯಮಾಡಲು ಪ್ರೇರಿಸಿ ನಮ್ಮೀಂದ ಅಂತೂ ಇಂತೂ ಈ ಮಹಾಕಾರ್ಯವನ್ನು ನೆರವೇರಿಸಿಕೊಳ್ಳಲ್ಲಿ ಎಂದು ಪ್ರಾರ್ಥಿಸುತ್ತೇನೆ.

ಧಾರವಾಡ
ಗೃ-೧೦-೩೧
ನವರಾತ್ರಿ ಪ್ರತಿಪದೆ }

ಅಲೂರ ವೆಂಕಟ್‌ರಾಯ,
ಸಂಪಾದಕ.

೪೯.

ನವಜೀವನ ಗ್ರಂಥಭಾಂಡಾರ, ಸಾಧನಕೇರಿ, ಧಾರವಾಡ.

ಕೆನ್ನಡಿಗರಲ್ಲಿ ಕೊನೆಯು ವಿಜ್ಞಾಪನೆ.



ಕನಾರಟಕದ ದುರ್ದೈವವೋ ಪ್ರತಿಕೂಲ ಪರಿಸ್ಥಿತಿಯ ಬಿಗುವೋ ತಿಳಿಯಲೊಳ್ಳಿದು, ಕನಾರಟಕತ್ವದ ಭಾವನೆಯು ಅಂಕುರಿತವಾಗಿ ೨೦-೨೫ ವರ್ಷಗಳಾಗಿ ಹೋಗಿದ್ದರೂ ಆದರ ಬೇರುಗಳು ಇನ್ನೂ ಸಾಕಷ್ಟು ಆಳವಾಗಿ ಇಳಿದಿರುವುದಿಲ್ಲ. ಕನಾರಟಕದ ಕೂಗೇನೋ ಅನೇಕ ಕಡೆಗೆ ಕೇಳಿಬರುತ್ತಿದೆ. ಆದರೆ ಬರಿಯ ಕೂಗು ಸಾಲದು. ಕೂಗು ಜಾಗೃತಿಯ ಚಿನ್ನು, ಸ್ವಾಭಿಮಾನದ ಕುರುಹು. ಆದನ್ನು ಕಡಿಮೆಮಾಡದೆ ಕನಾರಟಕವು ದೊಡ್ಡ ದೊಡ್ಡ ವಿಧಾಯಕ ಕಾರ್ಯಗಳನ್ನು ಕೈಕೊಳ್ಳುವ ಕಾಲವು ಬಂದಿದೀಗ. ಲಘುವಾಜ್ಯಯ ಮೊದಲ್ಲಿ ೨೦ಡು ಆಶ್ಯಂತ ಉದಾತ್ತ ವಾಜ್ಯಯದ ವರಿಗೆ ಎಲ್ಲ ತರಹ ವಾಜ್ಯಯವನ್ನು ಹುಟ್ಟಿಸುವ ಜನರು ಮುಂದೆ ಬರುವುದೂ ಆವಿಂಗಿ ಆಯಾ ಪ್ರಮಾಣದಿಂದ ಪ್ರೋತ್ಸಾಹನ ಕೊಡುವದಕ್ಕೆ ಕನ್ನಡಿಗರು ಸಿದ್ಧರಾಗುವುದೂ ಈ ತರಹದ ವಿಧಾಯಕ ಕಾರ್ಯಗಳು. ಆದರೆ ಇಲ್ಲಿ ನೋಡಿಕು, ಪ್ರತಿಯೊಬ್ಬನೂ ರೋದನ ಧ್ವನಿಯನ್ನೇ ತೆಗೆಯುತ್ತಿರುವನು! ದೇಶದ ವಿಲಕ್ಷಣ ಪರಿಸ್ಥಿತಿಯೂ ಇದಕ್ಕೆ ಈಗ ಕೆಲವುಟ್ಟಿಗೆ ಕಾರಣವಾಗಿರಬಹುದು. ಆಧರ ಪ್ರತಿಕೂಲ ಪರಿಸ್ಥಿತಿಯನ್ನು ಹಿಮೆಟ್ಟಿಸುವ ಧೈಯವು ನಮ್ಮ ತರುಣರಲ್ಲಿ ಬೇಡವೆ? ಅಶಕ್ಯವಾಗಿ ತೋರುವುದನ್ನು ಶಕ್ಯವಾಗಿ ಮಾಡಿ ತೋರಿಸುವ ಉತ್ಸಾಹವು ಅವರಲ್ಲಿ ಇರಬೇಡವೆ?

ಪತ್ರಪತ್ರಿಕೆ, ಕಢಿಕವಿಶ್ವಿಗಳು ಈಗಾಗಲೇ ವಾಚನಾಭಿರುಚಿಯನ್ನು ತಕ್ಕುಮಟ್ಟಿಗೆ ಹುಟ್ಟಿಸಿರುವುದರಿಂದ ಉದಾತ್ತ ಗ್ರಂಥಮಾಲೆಯನ್ನು ಹುಟ್ಟಿಸುವುದಕ್ಕೆ ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಈ ನವ

ಜೀವನ ಗ್ರಂಥಭಾಂಡಾರವನ್ನು ಎರಡು ವರ್ಷಗಳ ಹಿಂದೆ ಹೊರಡಿಸಿ ದೇವು. ಉತ್ಕೃಷ್ಟವಾದ ವಿಷಯಗಳ ಮೇಲೆ ಉತ್ಕೃಷ್ಟರಾದ ಲೇಖಕರಿಂದ ಉತ್ಕೃಷ್ಟವಾಗಿ ಗ್ರಂಥಗಳನ್ನು ಬರೆಯಿಸಿ ಉತ್ಕೃಷ್ಟವಾಗಿ ಮುದ್ರಿಸಿ ಪ್ರತಿವರ್ಷ ಆರೇ ಗ್ರಂಥಗಳಂತೆ ಪ್ರಕಟಿಸಿದರೆ ಕನಿಷ್ಠ ಏವತ್ತ್ವ ಗ್ರಂಥಗಳಾಗುವವರಿಗೆ ಇಂತೋಚಿ ಜನಸಂಖ್ಯೆಯುಳ್ಳ ಕನಾರ್ಟಿಕದಲ್ಲಿ, ಜೀವಹಿಡಿಯುವ ಮತ್ತಿಗಾದರೂ ಚಂದಾದಾರಾದು ಸಿಕ್ಕಲಿಕ್ಕಿಲ್ಲವೇ, ಎಂದು ನಮ್ಮ ಹೆಮ್ಮೆ. ೩೦-೩೫ ವರ್ಷಗಳ ಹಿಂದೆ ಗ್ರಂಥಪ್ರಸಾರಕ ಮಂಡಳವನ್ನು ತೆಗೆದು ೩೧೦೩೦೧ ಪುಟಗಳುಳ್ಳ ಉದ್ದ್ಯಂಥಗಳನ್ನು ಪ್ರಕಟಿಸುವ ನಮ್ಮ ಪ್ರಯತ್ನವು ವಿಫಲವಾದುದನ್ನು ಲಕ್ಷಿಸಿದಲ್ಲಿ ತಂದು, ೧೯೦೧-೧೯೦೨ ಪುಟಗಳುಳ್ಳ ಗ್ರಂಥಗಳನ್ನು ಪ್ರೇರಿಸಬೇಕೆಂದೂ, ಸಾಮಾನ್ಯ ವಾಚಕರಿಗೂ ಉದಾತ್ಮ ವಿಷಯಗಳು ಆದಷ್ಟು ಸುಲಭವಾಗಿ ಹೊಂಥವಾಗುವಂತೆ ಮನೋರಂಜಕವಾಗಿ ಬರೆಯಿಸಬೇಕೆಂದೂ ಗೊತ್ತುಪಡಿಸಿದೆವು. ನಮ್ಮೀ ಯೋಜನೆಗೆ ಅನೇಕ ವಿದ್ವಜ್ಞನರ ಅನುಮೋದನವನ್ನಾಗಿ ವಡೆದು ಕೊಂಡಿವು. ಆದರೂ ಇನ್ನೂವರೆಗೆ ಜನರಿಂದ ಪೂರ್ತಿತ್ವಾಹನ ದೊರೆಯದ್ದರಿಂದ ನಮ್ಮ ಹೆಮ್ಮೆ ಇಳಿದಿದೆ. ಈ ಎರಡು ವರ್ಷ ಇದೊಂದೇ ಉದ್ಯೋಗದ ಬೆನ್ನುಹತ್ತಿ, ಸತತವಾಗಿ ಕೆಲಸಮಾಡಿ ಉತ್ತಮವಾದ ಗ್ರಂಥಗಳನ್ನು ಸಂಗ್ರಹಿಸಿ, ವಾಚಕರಿಗೆ ಜ್ಞಾನದ ಇಚ್ಛಾಭೋಜನ ವನ್ನು ನೀಡಲಿಕ್ಕೆ ಸಿದ್ಧರಾಗಿದ್ದರೂ ಉಣಿಂದವರಿಲ್ಲ! ಇದಕ್ಕೆ ಉದಾ ಸೀನತೆಯೆನ್ನಬೇಕೋ, ನಿರಭಿಮಾನತೆಯೆನ್ನಬೇಕೋ ತಿಳಿಯಾಗಿದೆ. ಕನಿಷ್ಠ ಎರಡು ಸಾವಿರ ಚಂದಾದಾರರು ಕೂಡಿದರೆ ಮಾತ್ರವೇ ಇಂಥ ಗ್ರಂಥಗಳ ಖಚು ಪೂರ್ವಸುತ್ತದೆಂಬುದನ್ನು ವಾಚಕರ ಮುಂದೆ ಖಚಿತವ ವಿವರಗಳನ್ನಿಂಟ್ವೆ, ಮುಂದೆ ಬಂದು ಸಹಾಯಮಾಡಬೇಕೆಂದು ನಾವು ಅನೇಕ ಸಲಪ್ರಾರ್ಥಿಸಿಕೊಂಡಿವು. ಲೇಖಕರೇನೋ ಅನೇಕರು ದೊರೆತಿರುವರು, ಮಿಕ್ಕವರೂ ದೊರೆಯಬಹುದೆಂಬ ಭರವಸೆಯೂ ಇದೆ. ಆದರೆ ಚಂದಾದಾರರು ಮಾತ್ರ ಮುಂದೆ ಬರಲಿಲ್ಲ. ಆವರಿಗೆ ಕನಿಕರ ಹುಟ್ಟಲಿಲ್ಲ. ಆವರ ಹೃದಯದಲ್ಲಿ ಸಹಾನುಭೂತಿಯ ದ್ರವವು ಒಡೆಯಲಿಲ್ಲ. ಆವರ ಮನಸ್ಸಿನಲ್ಲಿ ಅಭಿಮಾನದ ಹೊಳಪು ಮಿಂಚ

ಲಕ್ಷ. ಗ್ರಂಥಮಾತೀಯು ಸಿಂತುಮೋಗಿ, ಎರಡು ವರ್ಷ ನಾಡಿದ ಶ್ರಮವೂ ನಾವು ವೆಚ್ಚುಮಾಡಿದ ಹಣವೂ ಮಿಶ್ರರ ಸಹಾಯವೂ ಎಲ್ಲವೂ ಎಲ್ಲಿ ಹಾಳಾಗಿಹೋಗುತ್ತದೆಯೋ ಎಂದು ಅಂಜಿಕೆ ಹುಟ್ಟಿತು. ಮುಂದೇನು ಮಾಡಬೇಕೆಂಬುದು ತೋಚದಾಯಿತು.

ಆದರೂ ಧೈಯರುಗಿಡದೆ ಪುನಃ ವಿಚಾರಮಾಡಿದೆನು. ೧೧-೧೨ ಗ್ರಂಥಗಳು ಹೂರಬಿದ್ದರೆ, ಅಷ್ಟರಲ್ಲಿ ಚಂದಾದಾರರಿಗೆ ಕರುಣ ಹುಟ್ಟಿ ಕಣ್ಣು ತೆಗೆಯಬಹುದೆಂದು ಯೋಚಿಸಿದೆನು. ಆದರೆ ಇಷ್ಟು ಗ್ರಂಥಗಳು ಹೂರಬಿಳಬೇಕಾದರೆ ೩-೪ ವರ್ಷಗಳಾದರೂ ಬೇಕು. ಅಲ್ಲಿಯವರಿಗೆ ಕಚೇರಿಯ ಖಚನ್ನು ನಡಿಸಿ ಗ್ರಂಥಗಳನ್ನು ಮುದ್ರಿಸಲಿಕ್ಕೆ ೧೦-೧೨ ಸಾವಿರ ರೂಪಾಯಿಗಳಾದರೂ ಬೇಕು. ನಮ್ಮ ಈಗಿನ ನಿರ್ಧನಿಕ ಸ್ಥಿತಿಯಲ್ಲಿ ಇಷ್ಟು ಹಣವನ್ನು ತರುವುದೆಲ್ಲಿಂದ? ನಮ್ಮೇ ವಿಚಾರ ವನ್ನು ನಾವು ಬಾಯಿಹಾಕಿದ ಕೂಡಲೇ ಒಪ್ಪಿವಂಥ ನಮ್ಮ ಕೆಲವು ಮಿಶ್ರರ ಮುಂದಿಟ್ಟಿವು. ಅವರು ನಮ್ಮ ಮೇಲಿನ ಪ್ರೀಮಿಯರು, ಹಣದ ಸಹಾಯವನ್ನು ಮಾಡುವೆನೆಂದು ಹೇಳಿ, ಧೈಯರಿಗಿಡದೆ ಮುಂದೆ ಹೆಚ್ಚು ಇಡುವುದಕ್ಕೆ ಪ್ರೋತ್ಸಾಹಿಸಿದರು. ಇನ್ನೂ ಕೆಲವು ಮಿಶ್ರರು ಸಹಾಯ ಮಾಡುವವರಿದ್ದಾರೆ. ಆದಕಾರಣ ಈಗ ಪುನಃ ಮುಂದೆ ಹೆಚ್ಚು ಇಡಹತ್ತಿದ್ದೇವೆ. ಕನ್ನಡಿಗರೆಲ್ಲರೂ ಅವರ ಅನುಕರಣವನ್ನು ಮಾಡಿ, ನಮಗೆ ಕೈಗೊಟ್ಟು ಅಲ್ಪಶಕ್ತಿಯುಳ್ಳ ನಮ್ಮಿಂದ ಈ ಮಹಾಕಾರ್ಯವನ್ನು ಕೊನೆಗಾಣಿಸಿಕೊಳ್ಳಬೇಕೆಂದು ಪ್ರಾರ್ಥನೆ.

ಆದರೆ ಗ್ರಂಥಭಾಂಡಾರವು ನಿಜವಾಗಿ ಯಶಸ್ವಿಯಾಗಬೇಕಾದರೆ ಯಾವಾಗಲೂ ಚಂದಾದಾರರ ಮೇಲೆಯೇ ಅವಲಂಬಿಸಬೇಕಿಲ್ಲವೆ? ಆದ ಕಾರಣ ಸಾಮಾನ್ಯ ಜನತೆಯಿಲ್ಲವೂ ತಮ್ಮ ಯೋಗ್ಯತೆಯ ಮೇರಿಗೆ ಆಶ್ರಯದಾರಾಗಿಯಾಗಲಿ, ಪ್ರೋಫೆಕರಾಗಿಯಾಗಲಿ ಉಧರಾ ಚಂದಾದಾರರಾಗಿಯಾಗಲಿ ಸಹಾಯ ಮಾಡುವುದಕ್ಕೆ ಮುಂದೆ ಬರುತ್ತು ಹೋದರೆ ಮಾತ್ರವೇ ಈಗ ನಮ್ಮ ಮಿಶ್ರರು ನಮ್ಮ ಸಲುವಾಗಿ ಮಾಡಿದ ಮತ್ತು ಮಾಡುವ ಸಹಾಯದ ಲಾಭವು ಕನ್ನಡಿಗರಿಗೆ ದೊರೆಯುತ್ತದೆಂಬುದನ್ನು ಮರೆಯಬಾರದು. ಮೌದಲನೆಯು ಗ್ರಂಥದ ೧೦೧೦

ಪ್ರತಿಗಳನ್ನು ಮುದ್ರಿಸಿ ಎರಡು ಆವೃತ್ತಿಗಳನ್ನು ತೆಗೆದಿದ್ದೇವು. ಒಂದು ಸುಂದರತರ ಆವೃತ್ತಿ, ಎರಡನೆಯನು, ಸುಂದರ ಆವೃತ್ತಿ. ಆದರೆ, ಈಗ ಭಿನ್ನ ಬೇಡಿ ಕೆಲಸ ಸಾಗಿಸಬೇಕಾಗಿರುವುದರಿಂದ ಸುಂದರತರ ವಾದ ಆವೃತ್ತಿಯೋಂದನ್ನೇ ತೆಗೆದು ಒಂದೇ ಸಾವಿರ ಪ್ರತಿಗಳನ್ನು ಅಳ್ಳು ಹಾಕಿಸಬೇಕಾಗಿರುವುದು. ೧೦೦೦ ಚಂದಾದಾರರು ದೊರೆತರೆ ಮಾತ್ರ ಖಚು ಪೂರ್ಯೇಸುತ್ತೇದೆಂದು ಮೇಲೆ ಹೇಳಿದೆವಣ್ಣಿ. ೧೦೦೦ ಪ್ರತಿಗಳನ್ನು ತೆಗೆಯುವುದರಿಂದ ಆ ಪ್ರಮಾಣದಿಂದ ನಿರಧರಿಸಬೇಕಾಗಿ ಖಚು ಹೆಚ್ಚಿಗೆ ಬರುತ್ತದೆ. ಈ ನಮ್ಮ ಸಂಕಟಗಳನ್ನು ಲಕ್ಷ್ಯ ದಲ್ಲಿ ತಂದು ಆದ್ವಾ ತೀವ್ರ ಚಂದಾದಾರರು ಮುಂದೆ ಒಂದರೆ ಕನಾಟಕಕ್ಕೂ ಕಲ್ಪಣವಾಗುವುದು, ನಮಗೂ ಸಮಾಧಾನವಾಗುವುದು.

ನಮ್ಮ ತರುಣ ಉಜ್ಜ್ವಲ ಕನ್ನಡಿಗರಾದ ಮಂಗಮಟದವರೂ ನಮ್ಮ ಮಿಶ್ರರಾದ ಶ್ರೀ. ಶಿವರುದ್ರಪ್ಪ ಆಡ್ಡಣಗಿ ಬಿ. ಎ. ಎಲ್. ಎಲ್. ಬಿ. ವಕೀಲ ಬೇಳಗಾಂವಿ, ಶ್ರೀ. ನಾರಾಯಣರಾವ ಕುಲ ಕಟ್ಟ ಎಂ. ಎ. ಎಲ್. ಎಲ್. ಬಿ. ವಕೀಲ ಬೈಲಹೊಂಗಲ ಇವರೂ ಲಿಕ್ಕೂ ಮುಂಚೆ ಮುಂದೆ ಒಂದು, ಸಹಾಯಮಾಡುವ ಆಶ್ವಾಸನ ಕೊಟ್ಟಿರು. ಅನೇಕ ನಮ್ಮ ಮಿಶ್ರರೂ ಅಭಿಮಾನಿಗಳೂ ಈ ಕಾರ್ಯವನ್ನು ಯಶಸ್ವಿಯನ್ನಾಗಿ ಮಾಡುವುದರಲ್ಲಿ ನಮಗೆ ಸಹಾಯ ಮಾಡುವ ಆಶ್ವಾಸನವನ್ನು ಕೊಡುತ್ತಿರುವರು ಮತ್ತು ನಮ್ಮ ಸಲುವಾಗಿ ಚಂದಾದಾರರನ್ನು ಕೂಡಿಸುತ್ತಿರುವರು. ಉಜ್ಜ್ವಲ ಕನ್ನಡಿಗರೂ ನಮ್ಮ ತರುಣ ಮಿಶ್ರರೂ ಆದ್ಧಾರವಾಡದ ಮಂಗಮಟದ ಸದಸ್ಯರಿಲಿರೂ, ಧಾರವಾಡದ ಶ್ರೀ. ಜಮಂಡಿ ಗುರುರಾವ ಎಂ. ಎ. ಎಲ್. ಎಲ್. ಬಿ. ವಕೀಲ ಮತ್ತು ಹಿಂದಕ್ಕೆ ನಾವು ವಕೀಲ ಮಾಡುವ ಕಾಲಕ್ಕೆ ನಮೊಡನೆ ಪಾಲುಗಾರರಾಗಿದ್ದ ಶ್ರೀ. ಮುದವೇಕೇರ ವೆಂಕಟರಾವ ವಕೀಲ ಇವರು, ಧಾರವಾಡದ ಶ್ರೀ. ರಾಘವೇಂದ್ರರಾವ ಮುತ್ತಾಲೆಕೆದೇಸಾಯಿ ಬಿ. ಎಜಿ ಇವರು ಸುಭೂತಿಯ ಶ್ರೀ. ವಾಳವೇಕರ

ಗುರುರಾವ ಬಿ. ಎ. ಎಲ್. ಬಿ. ವಕೀಲ ಮತ್ತು ಶ್ರೀ. ಸಿದ್ಧರಾಮಪ್ಪ ಪಾವಟಿ ಬಿ. ಎ. ಎಲ್. ಬಿ. ವಕೀಲ ಇವರು ಬೆಳಗಾಂವಿಯ ಶ್ರೀ. ಶಿವರುದ್ರಪ್ಪ ಅಡ್ಡಣಿಗಿ ಬಿ. ಎ. ಎಲ್. ಬಿ. ವಕೀಲ ಇವರು ಬೈಲಮೊಂಗಲದ ಶ್ರೀ. ನಾರಾಯಣರಾವ ಕುಲಕೆಂಫ ಎಂ. ಎ. ಎಲ್. ಬಿ. ವಕೀಲ ಇವರು, ಮೈಸೂರಿನ ಪ್ರೇಸ್‌ರ ಎಚ್. ಎನ್. ರಾಫ್‌ವೇಂದ್ರಾ ಚಾರ್ಫ ಎಂ. ಎ. ಇವರು, ಹಾಸನದ ಶ್ರೀ. ಟಿ. ಎಲ್. ಶ್ರೀನಿವಾಸಾಚಾರ್ಯ ಬಿ. ಎ. ಎಲ್. ಬಿ. ಇವರು, ಹೈದರಾಬಾದಿನ ಡಾ. ಜಿ. ಎನ್. ಮೇಲುಕೋಟಿ ಇವರು, ಕಲಬುಗಿರ್ಯ ಶ್ರೀ. ಕವಟ್ಟಾಳ ಕೃಷ್ಣರಾವ ವಕೀಲರು ಮತ್ತು ಶ್ರೀ. ಅಶ್ವತ್ಥರಾವ ಬಿ. ಎ. ಬಿ. ಎಲ್. ಹಾಯಕೋಟಿ ವಕೀಲ ಇವರು ಕೋಸ್ತುಗ್ರಾಮದ ಶ್ರೀ. ರಾಮಸ್ವಾಮಿ ಅಯ್ಯಂಗಾರ ಇವರು. ಮಡಿಕೇರಿಯ ಎಂ. ಸಿದ್ಧಲಿಂಗಪ್ಪನವರು, ಬೆಂಗಳೂರಿನ ಶ್ರೀ. ಎಂ. ರಾಮರಾವ ಇವರು ಕಲಕೇರಿಯ ಶ್ರೀ. ಮಡಿವಾಳಪ್ಪ ಸಾಸನೂರ ಇವರು ಇವರೇ ಮುಂತಾದವರು ನಮ್ಮ ಸಲುವಾಗಿ ಅವಿಶ್ರಾಂತ ಪರಿಶ್ರಮ ಪಟ್ಟು ಪ್ರೋಫೆಕರ ಮತ್ತು ಚಂದಾದಾರರ ಸಂಖ್ಯೆಯನ್ನು ಬೆಳಿಸಲು ಪರಯತ್ವ ಸಹಕರಿಸಿದವರು. ಅವರ ಅನುಕರಣವನ್ನು ಮಾಡಿ, ಮತ್ತೆ ಅನೇಕ ನಮ್ಮ ಅಭಿಮಾನಿಗಳೂ ಅಯಾ ಸ್ಥಳಗಳಲ್ಲಿರುವ ಕನ್ನಡ ಅಭಿಮಾನಿಗಳೂ ಹಲಕೆಲವು ಚಂದಾದಾರರನ್ನು ದೊರಕಿಸಿಕೊಟ್ಟು ಸಹಾಯಮಾಡುವರೆಂದು ತಿಳಿಸುತ್ತೇವೆ. ಈ ಗ್ರಂಥದ ಕೊನೆಗೆ ಪರಿಷ್ಪರ್ವದಲ್ಲಿ ಯಾವತ್ತೊತ್ತರ ತರಹದ ಚಂದಾದಾರರ ಹೆಸರುಗಳನ್ನು ಕೊಟ್ಟಿದೆ.

ಮಹಾರಾಷ್ಟ್ರದಲ್ಲಿ ಇದೇ ತರಹದ ಗ್ರಂಥಮಾಲೆಯನ್ನು ತಿಗೆಯುವ ಕಾರ್ಯವು ನಮ್ಮಲ್ಲಿಗಂತೆ ಬಹಳ ಹಿಂದಿನಿಂದ ಪ್ರಾರಂಭವಾಯಿತು. ಅವರು ತಮ್ಮ ಪರಿಸ್ಥಿತಿಗೆ ತಕ್ಕುಂತೆ. ನಮಗಂತ ಮೊಡ್ಡದಾದ ಅಂದರೆ ೧೦೦-೨೫೦ ಪುಟಗಳಳ್ಳಿ ಗ್ರಂಥಮಾಲೆಯನ್ನು ಹೊರಡಿಸಿರುವರು. ಇಷ್ಟರಲ್ಲಿಯೇ ಅವರ ಕಲ್ಪನೆಯು ಯಶಸ್ವಿಯಾಗಿ

ಈಗಾಗಲೆ ಅವರು ಎರಡು ಗ್ರಂಥಗಳನ್ನು ಹೊರಡಿಸಿರುವರು. ನಾವಾದರೋ, ಉದಾತ್ತ ಗ್ರಂಥವಾಲೆಯ ಓನಾಮಾ ಪ್ರಾರಂಭಿಸಿದ್ದರೂ ಪ್ರೇತಾಹನವಿಲ್ಲದ ಕೊರಗುತ್ತಿರುವೆನು. ನೇರೆಹೊರೆಯವರನ್ನು ನೋಡಿಯಾದರೂ ನಮ್ಮ ಜನರು ಸಾಮಾಜಿಕವಾನವನ್ನು ಜಾಗ್ರತ್ತಪಡಿಸಿಕೊಳ್ಳಬಾರದೋ?

ಈ ಗ್ರಂಥಭಾಂಡಾರವು ಹೊರಟ ಕೂಡಲೇ ಅಭಿಮಾನದಿಂದ ಮೊದಲಿಗೆ ಚಂದಾದಾರರಾದವರ ಉಪಕಾರವನ್ನು ಸ್ತೋರಿಸುವುದು ಅವಶ್ಯ. ಅಲ್ಲದೆ ಮೊದಲನೆಯ ಗ್ರಂಥ ಹೊರಟು ಜಿ-೬ ತಿಂಗಳ ವರೆಗೆ ಎರಡನೆಯ ಗ್ರಂಥವು ಹೊರಡಿದ್ದುದಕ್ಕಾಗಿ ನಾವು ಅವರ ಕ್ಷಮೆಯನ್ನು ಬೇಡಿಕೊಳ್ಳುತ್ತೇವೆ. ನಮ್ಮ ಸಂಕಟಗಳನ್ನು ಲಕ್ಷದಲ್ಲಿ ತಂದು ಅವರು ನಮ್ಮನ್ನು ಕ್ಷಮಿಸುವುದಲ್ಲಿದೆ, ನಮಗೆ ಮತ್ತೆ ಚಂದಾದಾರರನ್ನು ದೂರಕ್ಕಿಂತ ಸಹಾಯಮಾಡುವರೆಂದು ನಂಬುತ್ತೇವೆ.

ಇದ್ದ ಸ್ಥಿತಿಯನ್ನು ಇದ್ದಕ್ಕಿದ್ದಂತೆ ಕನ್ನಡಿಗರ ಮುಂದೆ ಇಟ್ಟಿರುವೆನು. ಗಾಡಿಯನ್ನು ಮುಂದಕ್ಕೆ ಸೂಕಲಿಕ್ಕಂತೂ ಪುನಃ ಪ್ರಾರಂಭಿಸಿ ರುವೆನು. ಅದು ನಡುವೆ ನಿಲ್ಲದಂತೆ ಮಾಡುವುದು ಬಿಡುವುದು ಕನ್ನಡಿಗರನ್ನು ಕೂಡಿದೆ. ಆದರೆ ಒಂದು ಮಾತ್ರ ಸ್ವಷ್ಟವಾಗಿ ಹೇಳಿಡುತ್ತೇವೆ. ಅದೇನೆಂದರೆ, ಹಣಕೊಟ್ಟಿವರ ಮಣದಲ್ಲಿ ನಾವು ಎಂದೂ ಹೋಗುವುದಿಲ್ಲವೆಂಬುದು. ಕನ್ನಡಿಗರೇ ನಮ್ಮನ್ನು ಶೇಲಿಸುವಿರೋ ಮುಳುಗಿಸುವಿರೋ?

ಪ್ರಬೃ ಗಣಂಗಾಜಿ

ಹೊಸ ಗ್ರಂಥವಾಲೆ

ನವಚೀವನ ಗ್ರಂಥಭಾಂಡಾರ ಸಾಧನಕೇರಿ,
ಧಾರವಾಡ.



[ಈ ಗ್ರಂಥಗಳು ಶಾಲೀಗಳಿಗಾಗಿ ಮೈಸೂರ ಸರಕಾರದವರಿಂದ
ಮಂಜೂರಿಯಾಡಲ್ಪಟ್ಟಿವೆ.]
ಚಂದಾದಾರರ ವರ್ಗಗಳು.

(ಸುಂದರತರ ಆವೃತ್ತಿಯನ್ನೇ ಒಹುಜನರು ಬೇಡುತ್ತಿರುವುದರಿಂದ, ಇ
ನ್ನು ಮುಂದೆ ಅದೊಂದನ್ನೇ ತೆಗೆಯುವೆವೆಂಬದನ್ನು ಲಕ್ಷ್ಯ ದಲ್ಲಿಡಬೇಕು)
೧ ೧೦೦ ಅಥವಾ ಹೆಚ್ಚಿಗೆ ರೂಪಾಯಿಗಳನ್ನು ಕೊಡುವವರು
ಅಶ್ರಯದಾರರು

(ಒಂದೊಂದು ಗ್ರಂಥದ ಪ್ರಸ್ತಾವನೆಯಲ್ಲಿ ಇವರ ಒಬ್ಬು
ಬ್ಬಿರ ಹೆಸರು ಕಾಣಿಸಲ್ಪಡುವುದು)

(೨) ಆರು ಗ್ರಂಥಗಳಿಗೆ ಇಂ ರೂಪಾಯಿಗಳನ್ನು ಕೊಡುವವರು
ಪ್ರೋಫೆಕರು

(ಇವರ ಹೆಸರುಗಳು ಪ್ರತಿಯೊಂದು ಗ್ರಂಥದ ಕೊನೆಗೆ
ಮುದ್ರಿಸಲ್ಪಡುವವು.)

(೩) ಆರು ಗ್ರಂಥಗಳಿಗೆ ಇ-ಆಂ ಕೊಡುವವರು ‘ಆ’ ವರ್ಗದ
ಚಂದಾದಾರರು

(೪) ಮುಂಗಡ ಒಂದು ರೂಪಾಯಿಯನ್ನು ತುಂಬಿ ಯಾವತ್ತು
ಗ್ರಂಥಗಳನ್ನು ಕೊಳ್ಳಲೊಪ್ಪಿದವರು ‘ಬ್’ ವರ್ಗದ
ಚಂದಾದಾರರು. ಇವರಿಗೆ ಪ್ರತಿಯೊಂದು ಗ್ರಂಥವು ಒಂದು
ರೂಪಾಯಿ+ಅಂಚೇ ವೆಚ್ಚುಕ್ಕೆ ವ್ಯಾ. ಪಿ. ಯಿಂದ ರವಾನಿ
ಸಲ್ಪಡುವುದು. ಇವರ ಹೆಸರುಗಳನ್ನು ಗ್ರಂಥದ ಕೊನೆಗೆ
ಅದಾಗ ಕೊಡುವೆವು.

(ವರ್ಷಕ್ಕೆ ಒಹುಶಃ ಆರು ಗ್ರಂಥಗಳನ್ನು ಹೊರಡಿಸುವ ಸಂಕಲ್ಪವಿದೆ.)

ಎಲ್ಲರಿಗೂ ತಮ್ಮ ತಮ್ಮ ಗ್ರಂಥಗಳ ಅಂಚೆವೆಚ್ಚುವನ್ನು ತಾವೇ ಸಹಿಸಬೇಕಾಗುವುದು. ಚಂದಾದಾರರ ಅನುಕೂಲತೆಯಂತೆ ಗ್ರಂಥಗಳನ್ನು ಬುಕ್‌ಪ್ರೋಸ್ಟಿನ ಮೂಲಕವಾಗಿ ಅಥವಾ ರಚಿಸ್ತುರ ಬುಕ್‌ಪ್ರೋಸ್ಟಿನ ಮೂಲಕವಾಗಿ ಕಳುಹಿಸಬೇಕಾಗುವುದರಿಂದಲೂ ಪ್ರೋಸ್ಟಿನ ದರಗಳು ದಿನದಿನಕ್ಕೆ ಬದಲಾಗುತ್ತಿರುವುದರಿಂದಲೂ ಒಟ್ಟು ಇಂತಿಷ್ಟೆ ಅಂಚೇ ವೆಚ್ಚು ತಗಲುವುದೆಂಬುದನ್ನು ಈಗಲೇ ಹೇಳಲಾಗುವುದಿಲ್ಲ. ಆದುದರಿಂದ, ಆದನ್ನು ಕೊನೆಯೆ ಗ್ರಂಥದೊಡನೆ ವಸೂಲವಾಡಲಾಗುವುದು.

ಒಂದೇ ಉರ್ಲಲ್ಲಿ ಸ-೬ ಜನ ಚಂದಾದಾರರಿದ್ದಲ್ಲಿ ಒಬ್ಬರ ಹೆಸರಿನಿಂದ ಆ ಚಂದಾದಾರರ ಪ್ರತಿಗಳನ್ನು ರಚಿಸ್ತುರ ಬುಕ್‌ಪ್ರೋಸ್ಟಿ ನಿಂದ ಕಳುಹಿಸುವ ವ್ಯವಸ್ಥೆಯಾದರೆ ಬಹಳ ಅಂಚೇ ವೆಚ್ಚು ಉಳಿಯುವದು. ಅಥವಾ ತಮ್ಮ, ಒಂದೊಂದೇ ಪ್ರತಿಯನ್ನು ತರಿಸಿಕೊಳ್ಳದೆ ಒಮ್ಮೆಲೆ ಹೆಚ್ಚಿಗೆ ಪ್ರತಿಗಳನ್ನು ತರಿಸಿಕೊಂಡರೂ ಅಂಚೇ ವೆಚ್ಚು ಉಳಿಯುವದು. ಚಂದಾದಾರರು ಇದರ ವಿಚಾರವನ್ನು ಮಾಡಬೇಕು. ಅಥಾಫ್ತಾ ಬುಕ್‌ಪ್ರೋಸ್ಟಿನಿಂದ ತರಿಸಿಕೊಂಡರೆ ನಡುವೆ ಪ್ರತಿಗಳು ಪ್ರೋಸ್ಟಿನಲ್ಲಿ ಕಳಿದುಹೋಡುದಕ್ಕೆ ನಾವು ಒವಾಬದಾರರಲ್ಲ.

ಕ್ಯಾರ್ಯಲ್ಲಿರುವ ಮುಂದಿನ ಗ್ರಂಥಗಳು.

- (೧) ಹಿಂದುಸ್ತಾನದ ಪ್ರಾಚೀನ ರಾಜ್ಯಪದ್ಧತಿಗಳು—
(ಇದು ಈಗ ಅಳ್ಳಿಗೆ ಹೋಗದೆ.) ಶ್ರೀ. ವಿಶ್ವಾ ಹರಿ ಬಂಡೀರ ಎಂ. ಎ. ಎಲ್. ಎಲ್. ಬಿ.
- (೨) ಹಿಂದುಸ್ತಾನದ ಆರ್ಥಿಕ ಅವನತಿ- ಶ್ರೀ. ಗುರುರಾವ ವಾಳ ವೇಕರ ಬಿ. ಎ. ಎಲ್. ಎಲ್. ಬಿ.
- (೩) ಖಾದೀಶಾಸ್ತ್ರ- ಶ್ರೀ. ಮಂಜಪ್ಪಾ ಹಡ್ಡೀಕರ
- (೪) ಶಾರದೀಯ ಸಂಸಾರ ಅಥವಾ ಭಾಷಾಶಾಸ್ತ್ರ- ಪ್ರೌ. ಆರ್. ಶ್ರೀ. ಜಹಾಗಿರದಾರ ಎಂ. ಎ. (ಲಂಡನ್.)
- ಅಷ್ಟುದ ವೊಡಲಿನ ಗ್ರಂಥಃ- ಆಕಾಶದೊಳಗಿನ ಅದ್ಭುತ

ಚಮತ್ವಾರಗಳು. ಗ್ರಂಥಕರ್ತರು:- ಹೊ. ಟಿ. ಎಮ್. ಪಾಟೀಲ್
ಎಂ. ಎ. ಧಾರವಾಡ. ಒಟ್ಟು ಪುಟಗೆಗೆ ಬಿಡಿ ಪ್ರತಿ ಬೆಲೆಗೆ-೨೦

ಎರಡನೇಯ ಗ್ರಂಥಃ- ಧರ್ಮಸಂಭವ ಅಥವಾ ಧರ್ಮದ
ಮೂಲತತ್ವಗಳು:- ಪಂಡಿತ ತಾರಾನಾಥರಾಯರು ಒಟ್ಟು ಪುಟ ಗಣಂ
ಬಿಡಿ ಪ್ರತಿ ಬೆಲೆಗೆ-೪೦

ಗ್ರಂಥಗಳ ವಿವರ.

ಹೆಸರು	ವಿವರ
೧ ಶ್ರೀ. ಎನ್. ಎಸ್. ಸುಭೂರಾವ ಎಂ. ಎ. ದಿರೆಕ್ಕರ ಜನರಲ್ ಆಫ್ ಎಚ್‌ಕೆಎನ್, ಮೈಸೂರು	೧ ಅರ್ಥಶಾಸ್ತ್ರ ಅ ಯುರೋಪಿಯಂ ಡದ ಜಿತಹಾಸ
೨ ಶ್ರೀ. ವಿನಾಯಕರಾವ ಜೋತಿ. ಬಿ. ಎ.	೨ ಶಿಕ್ಷಣದ ಮೂಲ ರಿಟಾಯಡ ಎಚ್‌ಕೆಎನ್‌ಲ್ ಇನ್‌ಸ್ಪೆಕ್ಟರ್ ಧಾರವಾಡ
೩ ಡಾ. ಮುಹುರ್ಕಾ ತುಮ್ಮಿನಕಟ್ಟಿ ಎಂ. ಎಸ್. ಸಿ. ಪಿ. (ಇಲಿನಾಯ ಅಮೇರಿಕಾ),	೩ ರಸಾಯನಶಾಸ್ತ್ರ
೪ ರಾವಸಾಹೇಬ ಫಕೀರಪ್ಪ ಹಳಕಟ್ಟಿ ಬಿ. ಎ. ಎಲ್. ಎಲ್. ಬಿ.	೪ ವೀರಶೈವಸರ್ವಸ್ವ ಸಂಪಾದಕ ನವಕರ್ಮಾಟಕ, ವಿಜಾಪುರ.
೫ ಶ್ರೀ. ಬಿ. ರಾಮರಾವ ಎಂ. ಎ. ಎಲ್. ಎಲ್. ಬಿ.	೫ ಚೌಢ್ಯಯುಗ
೬ ಶ್ರೀ. ಸಿದ್ಧರಾಮಪ್ಪ ಪಾವಟಿ ಬಿ. ಎ. ಎಲ್. ಎಲ್. ಬಿ.	೬ ವೀರಶೈವ ಧರ್ಮ ಎಲ್. ಎಲ್. ಬಿ.
೭ ಶ್ರೀ. ಮಂಜಪ್ಪ ಹಡೆಕರ ವೀರಶೈವ ವಿದ್ವಾಲಯ	೭ ಆರೋಗ್ಯಶಾಸ್ತ್ರ
೮ ಶ್ರೀ. ಗುಗುರಾವ ವಾಳವೇಕರ ಬಿ. ಎ. ಎಲ್. ಎಲ್. ಬಿ.	೮ ಖಾದೀಶಾಸ್ತ್ರ ಅರ್ಥಕ ಅವನತಿ

೧೦ ಶ್ರೀ. ಸಿ. ಕೆ. ವೆಂಕಟ್‌ರಾಮಯ್ಯ	ಶಾತಾಯ್ಯರ ಆಧ್ಯಾತ್ಮಿಕ ಜೀವನ
೧೦. ಎ. ಎಲ್. ಎಲ್. ಬಿ. ಮೈಸೂರು	೧೫ ಶಾತಾಯ್ಯರ ಶಿಕ್ಷಣ ಪದ್ಧತಿ
೧೧ ಶ್ರೀ. ಆರ್. ವೀ. ಜಯಗ್ರಿಹದಾದ್ರಿ, ೧೦. ಎ. (ಲಂಡನ್) ಕನಾರ್‌ಟಿಕ ಕಾಲೇಜ ಧಾರವಾಡ	೧೬ ಭಾಷಾಶಾಸ್ತ್ರ ೧೮ ಜಗತ್ತಿನ ತವರು ಚೀನರಾಜ್ಯವದ್ದತ್ತ
೧೭ ಶ್ರೀ. ವಿಷ್ಣು ಹರಿ ಒಡೆರ್,	೧೯ ಹಿಂದುಸ್ಥಾನದ ಪ್ರಚೀನ ರಾಜ್ಯ
೧೦. ಎ. ಎಲ್. ಎಲ್. ಬಿ. ಚಿಕೊನ್‌ಡಿ	೨೦ [ಪದ್ಧತಿ] ೨೧ ಒಂದುಸ್ಥಾನದ ಸಂಸ್ಕೃತಿ
೨೨ ಶ್ರೀ. ಮಹಾಬಲ ಕಂಕರ ಹೆಗಡೆ, ೧೦. ಎ. ಎಲ್. ಎಲ್. ಬಿ.	೨೨ ಸ್ತುತಿಗಳು
೨೪ ಶ್ರೀ. ಬೇಂದ್ರೆ ದತ್ತರಾಯರು ಬಿ. ಎ.	೨೩ ಹಾಸ್ಯ-ವಿನೋದ
೨೫ ಶ್ರೀ. ತಿರುಮಲರಾವ ಪಾಟೀಲ ೧೦. ಎ. ಕನಾರ್‌ಟಿಕ ಕಾಲೇಜ ಧಾರವಾಡ	೨೪ ಆಕಾಶದೊಳಗಿನ ಅಂಶತ್ವ ಜಮತ್ತಾ ರಗಳು
೨೬ ಶ್ರೀ. ಎಂ. ಎ. ದೋರೆಸ್‌ಸ್ವಾಮಿ ಅಯ್ಯಂಗಾರ ಎಂ. ಎ. ಬಿ. ಎಲ್.	೨೫ ಏಕಿಯಾ ಖಂಡದ ಜಾಗ್ರತ್ತಿ
೨೭ ಶ್ರೀ. ದೇವದು ನರಸಿಂಹಶಾಸ್ತ್ರ ೧೦. ಎ. ಬಿ. ಎಲ್.	೨೬ ವೇದಗಳು
೨೮ ಶ್ರೀ. ಎನ್ ಕಸ್ತೂರಿ ೧೦. ಎ. ಬಿ. ಷಿ. ಇಂಟರ್ ಮಿಚಿಯೆಲ್ ಕಾಲೇಜ ಮೈಸೂರು	೨೭ ವಿಶಾಲ ಭಾರತ
೨೯ ಶ್ರೀ. ಆರ್. ರಾಮರಾವ ಆಸಿಸ್‌ಎಂಟ್ ಡೈರೆಕ್ಟರ ಆಫ್ ಡಿ ಆರ್‌ಯಾಲಜಿ ಮೈಸೂರು	೨೮ ಕನಾರ್‌ಟಿಕದ ಧರ್ಮ-ಸಂಸ್ಕೃತಿಗಳು

- ೨೦ ಶ್ರೀ. ಬಿ. ತಿರುಮಲಾಚಾರ್ಯರ್ ಇಂಟರ್‌ಪ್ರೈಸ್‌ಟ್‌ಕಾಲೆಜ್
ಮೈಸೂರು
- ೨೧ ಶ್ರೀ. ಎಂ. ಪ್ರೀ. ಶ್ರೀದತ್ತ ಕರ್ಮರ್ ಎಂ. ಎ. ಮೈಸೂರು } ಇಂದ್ರಾ ವೇದಕಾಲದ
ಹಿಂದುಸ್ಥಾನ ಅಂ ಕನಾರ್ಟಿಕದಶಿಲ್ಪ ಕಲೆ
- ೨೨ ಶ್ರೀ. ಎಂ. ಪಿ. ಟಿ. ನಾರಾಯಣ ಎಲೀಕ್ಟ್ರಿಕಲ್ ಎಂಜಿನಿಯರ್ ಗವ್ನರ್ ಮೆಂಟ ಟ್ರಿನ್‌ಫಾರ್ಮರ್ ಹೊಸ ಚಾಂಪಿಯನ್ ರೀಫ್ಸ್, ಕೋಲಾರ ಗೋಲ್ಡ್ ಫೀಲ್ಡ್ಸ್
- ೨೩ ಶ್ರೀ. ವಿದ್ವಾನ್. ಎಚ್. ಎನ್ ರಾಘವೇಂದ್ರಾಚಾರ್ಯರ್ ಎಂ. ಎ.
- ೨೪ ಶ್ರೀ. ಶಾಮರಾವ ತಟ್ಟಿ, ಬಿ. ಎ. ಧಾರವಾಡ, ಶ್ರೀ. ಸಂಗಿತ ವಿದ್ವಾನ್ ಹುಲಗೂರ ಕೃಷ್ಣಪ್ಪಾಚಾರ್ಯರ್ } ೨೫ ಸಂಗಿತಶಾಸ್ತ್ರ ದರ್ಶನಗಳು
- ೨೫ ಎಂ. ವೆಂಕೋಚಾಬಾರ್ಯರ್ ಬಿ. ಎ. ಇ. ಮಾನಸಶಾಸ್ತ್ರ ಎಲ್. ಟಿ.
- ೨೬ ಮೂರ್ತಿರಾವ ಪ್ರೌ. ಮಹಾರಾಜಾ ಕಾಲೆಜ ಮೈಸೂರು } ೨೭ ಜಗತ್ತಿನ ಮಹಾ ಪುರುಷರು
- ಇ ಇದಲ್ಲದೆ ಇನ್ನೂ ಅನೇಕ ಪ್ರೌಢಿಸರರೂ ವಿದ್ವಾಂಸರೂ ಗ್ರಂಥಗಳನ್ನು ಬರೆದುಕೊಡಲು ಒಪ್ಪಿರುವರು.
- ಉ ಗ್ರಂಥಗಳು ಸಿದ್ಧಾವಾಗಿ ಕೈಗೆ ಬಂದಂತೆ ಮುದ್ರಿಸಬೇಕಾಗುವುದರಿಂದ ಇದೇ ಕ್ರಮದಲ್ಲಿ ಗ್ರಂಥಗಳು ಮುದ್ರಿತವಾಗುವವೆಂಬುದನ್ನು ಈಗ ಹೇಳಲಾಗುವುದಿಲ್ಲ.

ಗ್ರಂಥಕರ್ತರ ಪ್ರಸ್ತಾವನೆ



ಧರ್ಮವೆಂಬದು ಪ್ರಕೃತಿಯಲ್ಲಿಯೇ ಅಂತರ್ಭರವಾಗಿದೆ. ಕಣ್ಣಿಗೆ ದೃಷ್ಟಿ, ಮೈಗೆ ಸ್ವರ್ಚ, ಜೀವಿಗೆ ಬಾಳು ಸಾವುಗಳು ಅಂತರ್ಭರವಾಗಿರುವಂತೆ ಧರ್ಮವೂ ಸ್ವಷ್ಟಿಯಲ್ಲಿಯೇ ಅಂತರಸ್ತವಾಗಿದೆ. ಧರ್ಮದ ಸೂಧಾಲ ಸೂಕ್ತಗಳಿರಡೂ ಮಾನವನ ಪ್ರಕೃತಿಯಲ್ಲಿಯೇ ಇರುವ ಅಜ್ಞಾನ ಮತ್ತು ಜ್ಞಾನಗಳ ಹೃದಯ-ಗಮ್ಯಗಳೇ. ಸುಖವೇ ಜೀವಿಯ ಗುಣ. ಸುಖವೇ ಜೀವಿಯ ವಿಷಯ. ಈ ಸುಖಕ್ಕಾಗಿ ಅಜ್ಞಾನವು ಒಂದು ಧರ್ಮವನ್ನಿಂದ್ರಿಯಕೊಂಡಿದೆ; ಜ್ಞಾನವು ಜೀರೋಂದು ಧರ್ಮವನ್ನಿಂದ್ರಿಯಕೊಂಡಿದೆ. ಜ್ಞಾನದ ಚೆಳಕೇ ಮೂದಿರುವಾಗ ಅಜ್ಞಾನಕ್ಕೂ ಅದರ ರೀತಿನೀತಿಗಳಿಗೂ ದೋಷವು ತಪ್ಪಿದಿಲ್ಲ. ಅದರ ಅದು ಹೊಳೆದ ಮೇಲೂ ಅಜ್ಞಾನವು ತನ್ನ ಕಾಗೆಯನ್ನೇ ಕೊಗಿಲೆಯೆಂದಿಟ್ಟುಕೊಂಡು ಆಡಿಸಿ ಹಾಡಿಸಿದರೆ ಅಂಥ ಅಜ್ಞಾನಕ್ಕೆ ನಿರಪರಾಧಿ ಎಂದನ್ನು ಲಿಕ್ಷಾಗದು. ನಾಯವು ಅದಕ್ಕೆ ಸಮೃತಿನು ವದಿಲ್ಲ. ವಿಶಿಷ್ಟವು ತೋರಿದ ಮೇಲೂ ಕನಿಷ್ಠವನ್ನೇ ಸೋಡಿ ಬದುಕುವದು ನೀತಿಯಲ್ಲ, ವಿಕಸಿತಜೀವಿಯಾದ ಮಾನವನನ್ನು ಮತ್ತೊಂದಿಂದ ಹಿಂದಕೊಂಬಯ್ದು ಹಾಳು ಮಾಡುವ ಹಾಡಿಯದು.

ಮಾನವನ ಇತಿಹಾಸದಲ್ಲಿ ಮಾಘ್ಯಯುಗವೂ ಇದೆ, ವಿವೇಕ ಯುಗವೂ ಇದೆ. ಮುಂದಿನದರಲ್ಲಿ ಹಿಂದಿನದರ ಅಯುಕ್ತ ನಂಬಿಕ ಗಳನ್ನಿಂತಿರುವ ಸರಿಯಲ್ಲ. ಆಯಾ ಯುಗಕ್ಕೆ ಆಯಾ ನೀತಿರೀತಿಗಳು ಯೋಗ್ಯವಾಗಿರಬಹುದು. ಅವನ್ನು ಅದಲುಬದಲುಗೊಳಿಸುವದು ಮಾತ್ರ ಅವಿವೇಕ, ವಿವರಿತ ಬುದ್ಧಿ. ವಿನಾಶ ಕಾಲವೂ ಮತ್ತೆ ಅದರ ಸೆರಳಿನಲ್ಲಿಯೇ ಇದೆ. ಧರ್ಮವು ಪ್ರಕೃತಿಗೇ ದೂರವಾಗಿದೆ, ಅಪರಿಚಿಂದ್ಯವಾಗಿದೆ, ನಿಗಮಾಗಮಗೋಚರವಾಗಿದೆ, ಪರಾಪ್ರವಾಗಿದೆ ಎಂಬ ಕಲ್ಪನೆಗೆ ಆಧಾರವಿಲ್ಲ. ಆಪ್ತೇ ಅಲ್ಲ- ಅಂಥ ನಂಬಿಕೆಯಿಂದ ಭೇದಬೇದಗಳೇ ಬೆಳಿಯುತ್ತು ಬಂದಿವೆ ಎಂಬದಕ್ಕೆ ಜಗತ್ತಿನ ಇತಿಹಾಸವೇ ಸಾಕ್ಷಿ. ಅಂಥ ಮನಸ್ಸು ಅಂಥಕ್ರಿದ್ದಿಗೆ

ಫಲವತ್ತಾದ ಭೂಮಿ. ಅಂಥರ್ಪಡೆಯು ಕೊಽಧ ಪರೀಕ್ಷೆಯ ಫೋನ್ ಸಾಹಸಗಳ ವೈರಿ; ಕ್ಲೆಟ್‌ಬ್ಯಾಂಕ್, ಕಷ್ಟಲ ಹೃದಯದೊಬ್ಬಲ್ಯಾಗಳ ಸೀಚೆಗಭ್ರಂತಾಗಿಯೇ ಮಾನವನ ಪ್ರಗತಿಗೊಂದು ಬಹು ದೊಡ್ಡ ಅಷ್ಟುಂತರ. ಇದು ಹೇಗೆಂಬುದನ್ನು ಸಜ್ಜಾನವಾಗಿ ವಿವರವಾಗಿ ತೋರಿಸುವದೇ ಈ ಪುಸ್ತಕದ ಪ್ರಯತ್ನ.

ವೃಕ್ಷಿಗಳ ವಿಷಯವಲ್ಲಿವು. ಇದು ವೃತ್ತಿಗಳ ವಿಷಯ. ಅಂದ ಮೇಲೆ, ಯಾರು ಸಿಂಧ್ಯರು ಯಾರು ವಂಧ್ಯರು ಎಂಬ ಚರ್ಚೆಗಿಡಿಯೇ ಇಲ್ಲ. ಪ್ರಸಂಗ ಬಂದಂತೆ ಪ್ರಸಿದ್ಧ ಮತವೃಕ್ಷಿಗಳ ಉಪದೇಶಗಳು ವಿಮರ್ಶೆಗೇನೊ ಬಂದಿವೆ. ಆದರೆ ಧ್ಯೇಯವು ಮಾತ್ರ ವಿಷಯವನ್ನು ಚರ್ಚೆಸುವದೇ ಹೊರತು ವೃಕ್ಷಿಗಳನ್ನು ತಕ್ಷಾಡಿಗೇರಿಸುವದಲ್ಲ. ಆಧಾರಗಳು ಮಾದರಿಗಾಗಿ ಮಾತ್ರ ಕೊಡಲ್ಪಟ್ಟಿವೆ, ಅಲ್ಲದೆ ಹೇರೆಯಾಗಿ ಅವುಗಳನ್ನೇ ಎತ್ತಿಡಲಿಕ್ಕಿಲ್ಲ. ಅವಕ್ಕೆ ಸರಿಯಾದವಗಳನ್ನು ಹೇಳು ಕಡಿಮೆ ಎಲ್ಲ ಮತಗ್ರಂಥಗಳಿಂದಲೂ ತೆಗೆಯಬಹುದು. ವೃಕ್ಷಿಗಳು ವೃತ್ತಿಗಳ ಹಿಡಿತದಲ್ಲಿದ್ದ ಕೊಂಡು, ಹಾಗೆಯೇ ಚಿಕ್ಕವೃತ್ತಿಗಳು ಪರಿಸ್ಥಿತಿಯ ಹಿಡಿತದಲ್ಲಿದ್ದ ಕೊಂಡು, ಹೇಗೆ ನಡೆಯುತ್ತಿವೆ; ಮತ್ತು ಇವುಗಳ ಹಾದಿಯಲ್ಲಿ ದೇವಧರ್ಮನಾಗರಿಕತೆಗಳು ಒಂದೊಂದಾಗಿ ಹೇಗೆ ಹುಟ್ಟಿದವು, ಹೇಗೆ ಮಾರ್ಪಡುತ್ತೆ ಹೊದವು, ಎಂಬದನ್ನು ವಿವರಿಸುವದೇ ಮುಂದೆ ಬರುವ ಪ್ರಟಿಗಳ ಕೆಲವು.

ಕೊನೆಗೆ ಮಾನವನ ಬುದ್ಧಿಭಾವಕೃತಕ ಶಕ್ತಿಗಳಿಂದ ಹೊಸ ಪರಿಸ್ಥಿತಿಯನ್ನು ಒಟ್ಟಿಮಾಡುವ ರೀತಿ ಮತ್ತು ಅವಶ್ಯಕತೆಗಳನ್ನೂ ತೋರಿಸಲಾಗಿದೆ. ಪೂರ್ವ ಪಕ್ಷಿಮಗಳ ಹಿಂದಿನಿಂದಿನ ಜ್ಞಾನವಾದಿಗಳ ರೀತಿಗತಿ ಗಮ್ಯಗಳನ್ನೂ ಸ್ವಲ್ಪ ವಿವರಿಸಲಾಗಿದೆ. ಇಷ್ಟಾಗಿಯಾ ಪುಸ್ತಕದ ಉದ್ದೇಶವು ಪ್ರಚೋರಕವಲ್ಲ, ಪ್ರಚೋರ ಮಾತ್ರವೇ. ‘ಧಿಯೋ ಯೋನಃ ಪ್ರಚೋರಯಾತ್’ ಭಾರತೀಯರಿಗೆ ಗೊತ್ತೀ ಇದೆ. ಇದು ಇತರರ ಹಿರತನಕ್ಕೆ ಹೊರಡಿಸ್ತನ್ನು ವಧಿಲ್ಲ. ಇದು, ನಾವು ಮೊದಲು ನಮ್ಮ ಮತಚಿತ್ತಜೀವನಗಳ ಶುದ್ಧಿಯನ್ನು ಮಾಡುವದೇ ಉತ್ತಮ ಎಂದು ಸೂಚಿಸುತ್ತದೆ. ವಿಷ

ಯವನ್ನು ಮೊದಲು ಬಿಡಿಯಾಗಿ ಬಿಟ್ಟಿಡಲಾಗಿದೆ, ಕೊನೆಗೆ ಇಡಿಯಾಗಿ ಹಚ್ಚಿಬಿಡಲಾಗಿದೆ. ಈ ಎರಡು ಭಾಗಗಳನ್ನೂ ಒಮ್ಮೆ ದಕ್ಕೆ ಮುಂಚಿತವಾಗಿಯೇ ಶೀಘ್ರ ಸಿಹ್ಯಷ್ಣಿಗಳಿಂದ ಯಾರಂತು ಎಂಬುದೇ ವಾಚಕರಲ್ಲಿ ನಮ್ಮೆ ವಿನಂತಿ.

ಈ ಪ್ರಸ್ತುತವನ್ನು ತಮ್ಮ ಸ್ತ್ರೀತಿಬಲದಿಂದ ಬರೆಯಿಸಿದ ಶ್ರೀ ಅಲೂಡು ವೆಂಕಟರಾಯರಿಗೆ ನಾನು ಬಹು ಕೃತಜ್ಞನಾಗಿದ್ದೇಂದು.

ಪ್ರೇಮಾಯತನ, ತುಂಗಭದ್ರಾ |
ಅ. ಎಪ್ಪಿಲ್ ರೇಖೆ.

ತಾರಾನಾಥ

ಅನುಕ್ರಮಣಿಕೆ

	ಪುಟ
ಸಂಪಾದಕರ ಮುನ್ಮುಡಿ	೧- ೨
ಕನ್ನಡಿಗರಲ್ಲಿ ಕೊನೆಯ ವಿಚಾರ ಪನೆ	೨೨೧
ಗ್ರಂಥಕರ್ತರ ಪ್ರಸ್ತಾವನೆ	೨- ೩
ಪ್ರಕರಣ	ಪುಟ
೧ ವಿಚಾರವಿವ್ಯವ	೧-೨೫
೨ ಮತವೇ ಸತ್ಯವೇ	೨೫-೩೯
೩ ದೇವರ ಮೊದಲುತ್ತೊಡಲು	೩೯-೬೦
೪ ಶತ ಶಕ್ತಿ ಗತಿಗ್ರಹ	೬೦-೮೫
೫ ಸಿಸಗ್ರ ಮತ್ತು ಕೃತ್ರಿಮತೆ	೮೫- ೬೧
೬ ಶಂಕಾಗತಿ	೬೧-೧೧೧
೭ ಸಹಜಸಮರಸ	೧೧೧-೨೭೦
ಚಂದಾದಾರರ ಪಟ್ಟೆ	೨೨- ೧೦

— — —

ಧರ್ಮ ಸಂಭವ.

ಧರ್ಮದ ಮೂಲ ತತ್ವಗಳು.

ಶ್ರೀ ಕರ್ತಾಕೃಷ್ಣನಾಯಕ ಧರ್ಮಕ್ರಿಯೆಗಳ ಪ್ರಕಾರ |

ಶ್ರೀ ಕರ್ತಾಗ್ರಹಸಂಯುಕ್ತಂ ವಿಧಾತ್ರಾ ನಿಷಿತಂ ಹಾರಾ || [ಶಾಖಾ ಭಾರತ]

ಕ್ಷೇತ್ರಾನ್ಯಃ ಪ್ರಭವತಿ ಸೋಧರಂ ಭಾಧತಿಷ್ಪತಃ |

ಯತ್ ಕರ್ತಾಜಾನಸಂಧತ್ತ ಸಧರ್ಮಂ ಹೇದಸ್ಯ ಪರಃ ||

[ಶಾಸ್ತ್ರ]

ವಿಚಾರ ವಿಶ್ಲೇಷ.

ಧರ್ಮದ ಮೂಲತತ್ವಗಳನ್ನು ಹುಡುಕಿ ತೆಗೆಯುವದೆಂದರೆ ಒಂದು ಅನವರ್ದ್ಯಕವಾದ ಕೆಲಸವೇಂದು ಅನೇಕರು ಭಾವಿಸಬಹುದು. ಧರ್ಮವೇ ಒಂದು ಅನಾದಿ ತತ್ವ, ಎಲ್ಲಕ್ಕೂ ಮೂಲ- ಎಂದು ಅವರ ತಿಳಿವಳಿಕೆಯಾಗಿರಬಹುದು. ತತ್ವಪಕ್ಷ ಕಾರಣ ಸಚೀತನ ಧರ್ಮದ ಎಂಬ ಧರ್ಮವನ್ನು ಮಾಡಿದರೆ ಅವರ ಆ ತಿಳಿವ ಲಕ್ಷಣ. ಓಕೆಯು ತಪ್ಪೆಂದು ಹೇಳಲಿಕ್ಕಾಗುವದಿಲ್ಲ; ಯಾಗೆಯೇ ಸ್ವಿಜವೇಂದು ಒಷ್ಟೆಲಿಕ್ಕಾಗುವದಿಲ್ಲ. ಯಾಕೆಂದರೆ ಕಾರಣವಿಲ್ಲದೆ ಧರ್ಮವು ಹುಟ್ಟಿರುವದು ಅಸಂಭವವೆಂಬುದು ನಿಜ. ಹೇಗೆ ಬೀಜವಿಲ್ಲದೆ ಗಿಡವು ಹುಟ್ಟಿಲಾರ್ದೋ ಯಾಗೆಯೇ ಯಾವುದಾದರೊಂದು ತತ್ವವಿಲ್ಲದೆ ಧರ್ಮವು ಹುಟ್ಟಿರಲಾರದು. ಈದರೆ ಗಿಡವು ತೋರಿಬದುವಂತಿ ಬೀಜವು ತೋರಿಬದುತ್ತದೋ? ಅದು ಹೂದಲು ತಾನಿಷ್ಟಂತೆಯೇ ಇರುತ್ತದೋ? ಇಲ್ಲ. ಗಿಡವು ಹುಟ್ಟಿಬೇಕಾದರೆ ತಾನು ಸಂಪಿಹೋಗಿ ಮಣ್ಣಿಗೆ ಪಾಲಾದಂತಿ ತೋರುತ್ತದೆ. ಈದರೆ ಈ ಸ್ಥಿತಿಯು ಬೀಜವು ನಾಶವಾದುದರ ಲಕ್ಷಣವಲ್ಲ. ತನ್ನಲ್ಲಿ ಅಡಕವಾಗಿರುವ ಒಂದು ಪೂರಣಬಿಂದುವನ್ನು ಹೊರಡಿಸಿ ಬೆಳ್ಗಸುವದಕ್ಕಾಗಿ ತಾನು ಹೊಂದಿದ ಮಾರಾಡು.

ಮತ್ತು ತನ್ನ ಪ್ರಕಟಿರೂಪವಾದ ಗಿಡವು ಹೇಗೆ ಬೆಳೆಯುತ್ತ ಹೋಗುತ್ತದೋ ಹಾಗೆಯೇ ತಾನೂ ಇಳಿಯುತ್ತೆ ವಿಸ್ತರಿಸುತ್ತ ಹೋಗುತ್ತದೆ. ಬೀಜವು ಈಗಿಲ್ಲ, ಆದರೆ ನಾಶವಾಗಿಯೂ ಇಲ್ಲ; ಮಾರ್ಪಟ್ಟಿದೆ ಅಷ್ಟೇ. ಮರವಾಗಿ ಏರಿದೆ. ಬೇರಾಗಿ ಇಲ್ಲಿದಿದೆ. ಎರಡೂ ಕಡೆಯೂ ವಿಸ್ತರಿಸಿಕೊಂಡಿದೆ. ಹಾಗೆಯೇ ಧರ್ಮಕ್ಕೂ ಬೀಜವಿದೆ, ತತ್ತ್ವವಿದೆ ಎಂಬದು ನಿಜ. ಧರ್ಮವು ಆದರ ರೂಪ; ಆಚರಣದಿಂದ ತೊರಿಬರುವಂಥಾದ್ದು; ತತ್ತ್ವವು ಆ ರೂಪದ ಉಸಿರು— ಎಂಬದು ತತ್ತ್ವಾತ್ಮಕ: ನಿಜವೇ. ಆದರೆ ವಸ್ತುತಃ ಇನರು ಧರ್ಮವೆಂದು ಇಷ್ಟ್ಯಕೊಂಡು ಆಚರಿಸುವ ರೀತಿಯು ಸರಿಯೇ ಆಗಿದ್ದ ಪಕ್ಷಕ್ಕೆ ಅದು ನಿಜವಾದ ಗಿಡದಂತೆ ಮೇಲೂ ಕೆಳಗೂ ಬಲಿತು ಬೆಳಿದು ಹಬ್ಬಿ ಬೇಕಷ್ಟೇ? ಅದು ಹಾಗೆ ವಿಸ್ತರಿಸುವದಿಲ್ಲವಾದರೆ ಅಂಥ ಆಚರಣಕ್ಕೆ ಧರ್ಮವೆನ್ನು ಬಹುದೋ? ಆದಕ್ಕೆ ನಿಜವಾದ ತತ್ತ್ವವಿದೆ ಎನ್ನು ಬಹುದೋ? ಅದು ನಿಜವಾದ ಬೀಜದಿಂದ ಹುಟ್ಟಿದ ವ್ಯಕ್ತವೆನ್ನು ಬಹುದೋ? ಅಧವಾ ಅದು ದೊಂಬರವನ ಇಂದ್ರಜಾಲವೋ? ಅವನು ಮುಸುಕಿಸೊಳಗೆ ಬೆಳೆಸಿದ ಮಾವಿನ ಗಿಡವೋ? ದೊಂಬರವನ ಮಾವಿನ ಗಿಡವೂ ಕಣ್ಣಿಗೇನೋ ತೋರುತ್ತದೆ. ಅಷ್ಟೇ ಏಕೆ, ಬೆಳೆಯುತ್ತದೆ, ಬಂದಿರದು ಹಣ್ಣುಗಳನ್ನು ಸೋಡುವವರ ಕಣ್ಣಿಗೆ ಹಾಕುತ್ತದೆ. ಸೋಡುವವರೂ ಅದನ್ನು ಸೋಡಿ ಸಂತೋಷಪಡುತ್ತಾರೆ. ತಮ್ಮ ಜೀಬುಗಳನ್ನು ದೊಂಬರವನಿಗಾಗಿ ಬರಿದು ಮಾಡುತ್ತಾರೆ. ಅವನ ಕಾತುಕಗಳಿಗೆ ಸಾಕಷ್ಟು ಆದರವನ್ನು ತೋರಿಸಿ ‘ಭಳಿರೇ ಭಾವು’ ಎಂದವನನ್ನು ಹೊಗಳುತ್ತಾರೆ.

ಅವರಿಗೆ ತಾವು ಸೋಡಿದ್ದೆಲ್ಲವೂ ನಿಜವೇ; ಅಲ್ಲವೆ ಮತ್ತೆ? ತಾವು ಕಣ್ಣಾರೆ ಕಂಡದ್ದು! ತನ್ನೊಡನೆ ಅನೇಕರು ಕಣ್ಣು ಬಿಷ್ಟ್ಯು ಸೋಡಿದ್ದು! ಅವರಿಗೆ ಕಂಡ ಮಾವಿನ ಗಿಡವು ಸುಳ್ಳಿಂದು ಹೇಳುವದು ನ್ಯಾಯವೋ? ಹಾಗೆ ಹೇಳಿದರೆ ಅವರಿಗೆ ಸಿಟ್ಟು ಬರಲಿಕ್ಕಿಲ್ಲವೇ? ಕಟ್ಟಾ ಕಣ್ಣ ಕಟ್ಟಾ? ಅವರು ಗಿಡವನ್ನು ಸೋಡಲಿಲ್ಲವೋ, ಕಾಣಲಿಲ್ಲವೋ? ಅಷ್ಟಿದ್ದರೂ ಅವರ ಮಾತು ನಿಜವಲ್ಲ, ಅವರ ಅನುಭವವು

ನಿಜವಲ್ಲ ಎಂದು ಹೇಳಬಹುದೋ? ಆದರೆ ಈ ಅನುಭವಶಾಲಿಗಳು ಕೆಣ್ಣು ತೆ ಕಂಡರೂ ಸರಾಮರಿಸಿ ನೋಡಬೇಕು-ಎಂಬದನ್ನು ಬಿಳಿರೋ? ಬಿಳಿರಾದರೆ ಅದನ್ನು ಆಜಾಣದಲ್ಲಿಟ್ಟುಕೊಂಡಿದ್ದರೋ? ಯಾಕೇ? ನೆಮಗೆ ಕಣ್ಣಿಳಿಪ್ಪೋ? ನಾವೇನು ಸ್ವೇಷವನ್ನು ಕಾಣುತ್ತಿದ್ದೀರ್ಪೋ? ಸೋಽಮತ್ತಿದ್ದ ನೂರಾರು ಮಂದಿಗೂ ಕನೆಷು ಒಂದೇ ಆದೀತೋ? ನಾನು ಕೆಣ್ಣು ತೆ ನೋಡಿದರಲ್ಲಿ ಸಂದೇಹಕ್ಕೆ ಇವಕಾಶವೇನು? ’—ಎಂದವರು ಕೇಳಿವದು ಸವೇಜವೇ. ಆದರೆ ಪರಾಮರಿಕಿಗೆ ಕೆಣ್ಣು ಒಂದೇ ಸಾಲದು ಈ ಅನುಭವಿಕರಲ್ಲಿ ಯಾರಾದರೂ ತಾವು ಸೋಽಮತ್ತಿದ ಗಿಡದ ಬುಡವನ್ನು ಕೆರೆದು ನೋಡಿದ್ದರೋ? ಅಲ್ಲಿ ಬೇರಾದರೂ ಇತ್ತೋ? ದೊಂಬರವನು ಆ ಗಿಡವನ್ನು ಹುಟ್ಟಿಸಿದ ಜಾಗೆಯಲ್ಲಿ ಅದನ್ನು ಬಿಟ್ಟುಹೋಗಬಿಳಿಸೋ? ಹಾಗೆ ಬಿಟ್ಟಲ್ಲಿ ಅದು ಬೆಳೆದಿತೋ? ಹಾಗಿದ್ದರಲ್ಲವೇ ಅದಕ್ಕೆ ನಿಜವಾದ ಗಿಡವೇನ್ನುವದು ಯೋಗ್ಯ? ಬಿಟ್ಟಲ್ಲಿ ನಿಂತು ಬೆಳೆಯುವ ತಾರಣವಿಲ್ಲದುದಕ್ಕೆ ಪಾರಣವಿಡೆಯೆಂದು ನಂಬಲಿಕ್ಕಾಡಿತೋ? ತೋರಿಬರುವ ಧರ್ಮಕ್ಕೂ ಈ ಪ್ರಕ್ಕಾರಕ್ಕೋ ಹಾಕಿದರೆ ತಕ್ಕು ನೆಮಾಧಾನವು ದೊರೆಯಬೇಕು. ಇಲ್ಲಿ ಸಾದರೆ ಅದು ಧರ್ಮವೋ ಕಣ್ಣು ಕಟ್ಟಿಬ್ಬೋ— ಎಂಬ ಸಂದೇಹವು ಹುಟ್ಟಿವದು ಸಹಜವೇ, ಬುದ್ಧಿ ಇನ್ನೂ ಸಾಯಂ ಇರುವಲ್ಲಿ ಆನಿವಾರ್ಯವೇ. ಸಾರಾಂಶ- ಧರ್ಮಕ್ಕೆ ತತ್ತ್ವದ ಬೀಜವೇ ಮೂಲವಾಗಿದ್ದಲ್ಲಿ ಅದು ತಾನಾಗಿ ನಿಲ್ಲಿಲು ಅರ್ಹವಾಗಿರಬೇಕು, ಬೆಳೆಯಬೇಕು. ಗಿಡವು ಬೆಳೆಯುವದೆಂದರೆ ಬುಡವು ಹಬ್ಬಿವದು; ಬುಡವು ಹಬ್ಬಿದಂತೆ ಗಿಡವೂ ಬೆಳೆಯವದು ಇನ್ನನ್ನು ವಿಂಗಡಿಸಲಾಗುವದಿಲ್ಲ ಧರ್ಮವೂ ನಿಜವೇಯಾಗಿರುವಲ್ಲಿ ತತ್ತ್ವವೂ ಆದರಲ್ಲಿಯೇ ಇರಬೇಕು. ತತ್ತ್ವವೂ ಬೇರಾರಿನಂತೆ ಧರ್ಮ ಚರಣವೂ ಬೆಳೆದು ಹಬ್ಬಿವದು. ಅದು ಹಬ್ಬಿದಂತೆ ತತ್ತ್ವವೂ ಬಲಗೊಳ್ಳುವದು. ಅಲ್ಲಿ ತತ್ತ್ವಕ್ಕೆ ಆಚರಣವು ಸಾಕ್ಷಿ, ಆಚರಣಕ್ಕೆ ತತ್ತ್ವವೇ ಮೂಲ. ಸ್ವತಃಿಸಿದ್ದ ವಿಷಯವಿದು. ಹಾಗಿಲ್ಲದಿರುವಲ್ಲಿ ಮಾತ್ರ ಸಂದೇಹ- ಶೋಧ- ವಿಮರ್ಶೆಗಳಿಗೆ ಜಾಗಿ. ಪ್ರಮೇಯದ ಸಹಜ ಲಕ್ಷಣಗಳ ಅಭಾವವೇ ಸಂದೇಹಕ್ಕೆ ಮೂಲ; ಪರಿಸ್ಥಿಗೆ ಸ್ವಾತಿತ್ವ. ಹೆಸರಿಗೆ

ತಕ್ಕು ಗುಣರೂಪವಿಲ್ಲದೆ ಹೋದಲ್ಲಿ ಸಂಶಯವು ಹುಟ್ಟುವಾದರೆ ವಿಶೇಷವೇನು ?

ಪರಿಷ್ಕಾರ ಆಧಾರವಾಗುವುದು ? ಎಂದು ಯಾರಾವರೂ ಕೇಳಬಹುದು. ತಮ್ಮ ಶಿಷ್ಯರಣಕ್ಕೆ ಶರಿಯಾದ ಆಧಾರವನ್ನು ಯಾವದಾದರೊಂದು ಪ್ರಸ್ತುತಕದಲ್ಲಿ ಅವರು ತೋರಿಸಿಕೊಡಬಹುದು. ಆದರೆ

ಆ ಪ್ರಸ್ತುತಕಕ್ಕೆ ವಿರುದ್ಧವಾಗಿ ಇನ್ನೊಂದು ಪ್ರಸ್ತುತಕ
ಉಪಾಯವು
ಕುದುರುತಿಲ್ಲ.

ವಿದ್ದರೆ ? ‘ಆ ಗ್ರಂಥವು ನಮಗೆ ಆಧಾರವಲ್ಲ; ನಮ್ಮ ಪಿರಿಯರು ಅದನ್ನು ಲೇಕ್ಕುಕ್ಕೇ ತಂದುಕೊಂಡಿಲ್ಲ’

ಎಂದವನ್ನು ಚೇಕುಹಾಕುವುದು. ‘ನಿಮ್ಮ ಪಿರಿಯರು ಅದನ್ನು ಆಧಾರವಾಗಿ ಮನ್ನಿಸಿದ್ದಕ್ಕೆ ಕಾರಣವೇನು’ ಎಂದು ಕೇಳಿದರೆ ಆಗೇನೇನ್ನು ವರು ?

‘ಅವರ ಬಿರಿಯಾಗಿ ಆದು ಪೂಜ್ಯವಾಗಿಕ್ಕು’ ಎಂದು ಹೇಳುವರು. ಜಾಗೆಂದರೆ ಬಿಡಿಸಲಾರದ ಕೆಲವು ಪ್ರಮೇಯಗಳು ಹೊರಡಿಸುವು.

ಮತಗಳಿಷ್ಟ್ವೇ ಇವೆ. ಒಂದೊಂದು ಮತಕ್ಕೆ ಒಂದೋ ಎರಡೊಂದು ಇನ್ನೂ ಹೆಚ್ಚಿಷ್ಟ್ವೇ ಆಧಾರಗ್ರಂಥಗಳಿವೆ. ಎಲ್ಲ ಮತಗಳ ಅನುಯಾಯಿಗಳಿಗೂ ತಮ್ಮ ಗ್ರಂಥಗಳೇ ಪ್ರಮಾಣ; ಯಾಕೆಂದರೆ ಅವು ಅವರ ಪಿರಿಯರಿಗೆ ಪೂಜ್ಯವಾಗಿವೆ.

ಆದರೆ ಈ ಗ್ರಂಥಗಳ ಪರಸ್ಪರ ವಿರುದ್ಧವಾಗಿರುವ ದಿನನ್ನು ನಾನಿಷ್ಟ್ವೇ ಕಡೆ ಕಾಣಬಹುದು. ಕೆಲವು ಕಡೆ ಹೋಲಿಕೆಯಿದ್ದರೆ ಅನೇಕ ಕಡೆ ತಾಳಮೇಡಿ

ವಿಲ್ಲದಿರಬಹುದು. ಅನೇಕ ಕಡೆ ಹೋಂದಿಕೆ ಇದ್ದರೂ ಹಲಕೆಲವು

ಕಡೆ ನಿರೋಧವಿರಬಹುದು. ಮೇರಿದ್ದರೂ ಒಂದೇ ಅಳಿವೆ ? ಯಾಕೆಂದರೆ,

ಗ್ರಂಥವು ಪಿರಿಯರಿಗೆ ಪೂಜ್ಯವಾಗಿದ್ದಿರೂಣಿದಿಂದ ಅವರ ಸಂತಾನಕ್ಕೂ ಹಾಗೆಯೇ ಇರಬೇಕಾದಲ್ಲಿ, ವಿರೋಧಪ್ರ ಸಮಾಜಕ್ಕೆ

ಹಾನಿಕರವಾಗಿದ್ದರೂ ಅವನ್ನು ಹಾಗೆಯೇ ಇಟ್ಟುಕೊಳ್ಳುವುದು

ಧರ್ಮವೇ ಆಯಿತವ್ಯೇ ! ದೇಶಕಾಲವರಿಸಿತ್ತಿರುವ ಮಾರ್ಫಟ್ಟುರೂ ಈ ಗ್ರಂಥಗಳು ಮಾರ್ಫಡಲಾರವು ! ಗ್ರಂಥಗಳು ಅಲ್ಲಲ್ಲಿ ವಿರುದ್ಧವಾಗಿದ್ದ-

ಕೊಂಡಿರುವವರಿಗೆ ಅವರು ಉಪದೇಶವನ್ನೇ ನಡತೆಯ ಸೂತ್ರವನ್ನು ಗಿಟ್ಟಿಕೊಂಡಿರುವವರಲ್ಲಿಯೂ ವಿರೋಧವು ಇದ್ದೇ ತೀರಬೇಕು.

ಗ್ರಂಥಗಳನ್ನು ಗೂಡಿಸಲ್ಪಿಯೇ ಇಟ್ಟುಕೊಂಡು ಅವುಗಳನ್ನು ವ್ಯವಹಾರಕ್ಕಿಳಿಸಬೇಕೆಂದು ಹೋದಲ್ಲಿ ಏಷಯನ್ನು ಬೇರೆ. ಆದರೆ ಅವನ್ನು ತೆರೆದು ಅವುಗಳ ದೇಹಕೆಯಂತೆ ಹೆಚ್ಚು ಯನ್ನಿಂದುವರೆಗೆ ಅವುಗಳಲ್ಲಿ ವಿರೋಧವಿದ್ದರೆ ಅನುಯಾಯಿಗಳಲ್ಲಿಯೂ ವಿರೋಧವು ಇದ್ದೇ ತೀರುವದು- ಎಂಬವನ್ನು ಬೇರೆಯಾಗಿ ಸಾಧಾಗೂಳಿಸುವದು ಅನವಶ್ಯಕವೇ. ಈ ವಿರೋಧವನ್ನು ಸೋಜಲಿಕ್ಕೆ ನಾವು ದೂರವೆಲ್ಲಿಯಾದರೂ ಹೋಗಬೇಕಾಗಿಲ್ಲ. ನಮ್ಮ ದೇರದ ಮೊದಲನೆಯ ಮದ್ದೆರವ ಅಂಥ ವಿರೋಧದಲ್ಲಿಯೇ ಇದೆ, ಎಂದರೆ ತಪ್ಪಾಗಲಾರದು. ನಮ್ಮ ದಾಖ್ಯಕ್ಕೆ ಅಂಥ ವಿರೋಧವೇ ಕಾರಣ ಎಂದು ಸಿಸ್ಟಂದೇಷವಾಗಿ ಹೇಳಬಹುದು. ಹೀಗಿರುವಾಗ ಬಿರಿಯರು ತಮ್ಮ ಗ್ರಂಥಗಳನ್ನು ತಮ್ಮ ಸಂತಾನವೆ ವಿನಾಶಕ್ಕಾಗಿ ಬಿಡಿಪ್ಪಿರೋ? ವಿನಾಶಕ್ಕಾಗಿ, ಅದರಲ್ಲಿಯೂ ತಮ್ಮದೇಯಾಗಿರುವ ಸಂತಾನದ ವಿನಾಶಕ್ಕಾಗಿ ಅವರು ಹಾಗೆ ಬರಿದರು- ಎಂದು ಉಹಿಸಲಿರ್ಲಾ ಆಗುವ ದಿಳಿ! ಬಿರಿಯರು ಕಿರಿಯರಿಗಾಗಿ ಹಾಗೆ ಭಾವಿಸುವದು ಇಸಹಜವೇ. ಅವರ ಉದ್ದೇಶ ಒಳ್ಳೆಯದೇ ಆಗಿದ್ದಿರಬೇಕು. ಹಾಗಾದರೆ ಈಗ ಅವರ ಮೇಲ್ಮೈಂಜ್ಞಾಯಿಂದ ಕೇಷು ಸಂಭವಿಸಲಿಕ್ಕೆ ಕಾರಣವೇನು? ಅವರು ಎಂದೆಂದಿಗೂ ಕೋರಿರಲಾರದ ಹಾಸಿಯುಂಟಾಗಲಿಕ್ಕೆ ಕಾರಣವೇನು? ‘ನಮ್ಮ ಕಷ್ಟನಷ್ಟಗಳು ಅವರ ಕಪ್ಪಳಿ, ನಮ್ಮ ಪ್ರಾರಭ’ ಎಂದೆನ್ನುವವರು ನಮ್ಮಲ್ಲಿನ್ನೂ ಅನೇಕರಿವಾಗ್ದಾರಿ! ಆದರೆ ಪ್ರಾರಭ ಎಂಬ ರಬ್ಬನು ರಕ್ಷಾಮಂತ್ರವಳಿ. ಅದಿದ್ವರೂ ಇದ್ದುಕೊಂಡಿರಲಿ. ಅದು ನಮ್ಮ ಕಣ್ಣಿಗೆ ಕಾಣುವದಿಲ್ಲ. ಅದನ್ನು ಸಯುಕ್ತಿಕೊಂಡಿರಿ. ಅದು ನಮ್ಮ ಕಣ್ಣಿಗೆ ಕಾಣುವದಿಲ್ಲ. ಆ ಒಂದು ರೂಪ ಯಾವ ಪ್ರಶ್ನೆಗೂ ಸಂದೇಹಕ್ಕಾಗಿ ಸಮಾಧಾನವಾಗಲಾರದು. ಯಾಕೆಂದರೆ ಪ್ರಯತ್ನವೂ ಪ್ರಾರಭಕ್ಕೆ ಸೇರಿದ್ದೇ ಎಂದು ಒಂದು ಯುಕ್ತಿಪೂನ್ನಾಗೇ ಹೇಳಬಹುದಿಲ್ಲವೇ? ಯುಕ್ತಿಪ್ರಶ್ನೆಗೆ ಯುಕ್ತಿರೀತಿಯಿಂದಉದ್ದೇ ಸಮಾಧಾನವನ್ನು ಕೊಡಬೇಕು. ಇಲ್ಲಿ ಪ್ರಶ್ನೆ ಇದು- ನಮಗೆ ಬಂದ ಅಧೋಗತಿಗೆ ಹಿರಿಯರ ಉಪದೇಶಗಳು ಹೆಲಕೆಲವು ಕಾರಣವಾಗಿರಬಹುದು; ಆದರೆ ಅವರ ಇಚ್ಛೆಯೂ ಹಾಗಿತ್ತೋ? ಅದು ಅಸಂಭವ-- ಎಂದಮೇಲೇ

ಅವರ ಸದುದ್ದಿ ಶ್ಯಾದಂತಿ ಉಪಾಯವು ಮಾತ್ರ ಕುದುರಲಿಲ್ಲ-
ಎಂದು ಧೈಯರವಾಗಿ ಹೇಳಬಹುದಲ್ಲವೆ? ಅವರು ಸರ್ವಜ್ಞರಾಗಿರ
ಲಿಲ್ಲ. ಅಮರಿಂದ ಉದಾರಚಿತ್ತರಾಗಿದ್ದರೂ ಭವಿಷ್ಯದ ಹಾದಿ
ಯನ್ನು ಹಾಕಲು ಸಾಕಷ್ಟು ಯೋಗ್ಯತೆಯನ್ನು ಲ್ಭವಾಗಿರದೆ
ಹೊಡರೆಂದು ಹೇಳಬಹುದಲ್ಲವೆ?

‘ಅವರ ಬುದ್ಧಿಯು ನಮಗಿದೆಯೋ? ಅವರ ದೂರದೃಷ್ಟಿಯು
ನಮಗಿದೆಯೋ? ಅದಲ್ಲದೆ ಅವರ ವಿಚಾರಗಳನ್ನು ಬದಲಾಯಿಸುವ
ಆಧಿಕಾರವು ನಮಗಿದೆಯೋ?’ ಎಂದು ಅನೇಕರು ಕೇಳುವದುಂಟು

ಘಾಗೇಕ್: ಅವರಿಗೆ ದೂರದೃಷ್ಟಿಯಿದ್ದಿಲ್ಲವೆಂಬದು ನಮ್ಮ ದುಃಖಿತಿ
ಯಿಂದಲೇ ಸಿದ್ಧವಾಗುತ್ತದೆ. ಅವರ ಸದುದ್ದಿ ಶ್ಯಾದ ವಿನಯ
ವಾಗಿ ಪ್ರಶ್ನೆಯೇ ಇಲ್ಲ. ಆದರೆ ಅವರ ದೂರದೃಷ್ಟಿಗೆ ಮಾತ್ರ ಸಾಕ್ಷಿ
ಇಲ್ಲ. ಇಂದು ಆಗುವ ಬದಲಾವಣೆಗಳನ್ನು ಅಂದೇ ಅವರು ಉಂಟಿಸಿ
ನೋಡಿ ವಿವರಿಸಿ ಹೊಂದಿಕೆಯ ಉಪದೇಶವನ್ನು ಕೊಟ್ಟಂತೆ ತೋರು
ವದಿಲ್ಲ. ಇದು ಅವರ ದೃಷ್ಟಿಗೆ ಬಹುದೂರವೇ ಆಗಿತ್ತು. ಇತ್ತೀ
ಚೆಯ ಕಾಲಗತಿಯು ಬಹು ತೀವ್ರಗಾಮಿಯಾಗಿದೆ. ಇಂದಾಗುವದು
ನಿನ್ನೆ ಗೊತ್ತಿರಲಿಲ್ಲ. ನಾಳೆಯಾಗುವದನ್ನು ಇಂದು ಹೇಳುವದು
ಕಷ್ಟ. ಮುಹಾತ್ಮರ ದಂಡಿಯಾತ್ಮಿಯ ಪರಿಣಾಮವು ಕೆಲವು ವಾರ
ಗಳೊಳಗಾಗಿ ಮಾತ್ರವೇ ಇಡೀ ಭರತವರ್ಣವನ್ನೇ ಹೊಡಿದೆಬ್ಬಿಸಿ
ಸಾಪ್ತಂತ್ರ್ಯದ ಕರಿಣ ಮಾರ್ಗವನ್ನು ಸರಳವಾಗಿ ನಡೆಸುವದು, ಎಂದು
ಯಾರ ಉಂಟಿಯಾದರೂ ಇತ್ತೋ? ದೊಡ್ಡ ದೊಡ್ಡ ದೇಶಗ
ಇನ್ನೂ ಕೊಟ್ಟನುಕೊಟ್ಟಿ ಜನಸಂಖ್ಯೆಯನ್ನೂ ಒಂದು ಹಿಡಿಯಲ್ಲಿ
ಟ್ರಿಕೊಂಡು ನಡೆಸುತ್ತಿರುವ ಬ್ರಿಟಿಷ್ ಬಲವನ್ನು ಭಾರತೀಯ ನಿರಾ
ಯುಧ ಸ್ಥೇನ್ಯವು ಕುಣಿಸುವದು, ಎಂದು ಯಾರಿಗಾದರೂ ನಿಶ್ಚಯ
ವಿತ್ತೋ? ಸಾಯುಧಸಮರಕ್ಕೆ ಸದಾ ಸಿದ್ಧರೇಯಾಗಿರುವ ಬ್ರಿಟಿಷ್
ಜನಾಂಗವನ್ನು ಅನೇಕ ಶತಮಾನಗಳಿಂದ ದಾಸ್ಯವನ್ನು ಸದ್ಗುಲಿದೆ
ಸ್ವೀಕರಿಸಿದ ನಮ್ಮ ಜನಾಂಗವು ನಿರಾಯುಧಸಮರದಿಂದ ಹಾದಿಗೆ
ತೆರುವದೆಂದು ಯಾರಾದರೂ ನಂಬಿಡ್ಡರೋ? ಆದರೂ ಒಂದೇ

వస్త చోళగె తావు గులామరన్నా గిట్టుకొండ జనర గులామ
కాదిగె కళ ప్రతిసిధియోజన తవర ప్రతినిధియు శమానస్థంద
నాగి న్యాయద మాతగె బంచనో ఇల్లిపో? ఒందు
వస్తద చిక్క కాటచోళగె అచెంతహ ఆల్లోల
చల్లోల! జగత్తినట్లేల్లి ఎందూ లూహేగె భారద
లుత్వాంత పరిష్వతీగళు నడయుత్తలివే. ఓగిరువాగ హింది
నవర చూరచ్చిష్టగె ఎల్లోల్లియూ సాష్టియు దొరియువదిల్ల.
ఇందిన కాలమహిమేయు బహు విచిత్రవాగిదే. ఆదక్కే మించిన
పేగవు ఒందిదే. ఆదన్ను తిళకొండు ఆదమోజన హోంది
హోందిచోండు నడయువ భారవు ఇందినవరచు. కాలవు
ఊగినదు, హాదియు ఊగినదు; ఆదక్కే హెజ్జెయూ ఇందినదే
యాగిరబేచు, బెళకూ ఇందినదేయాగిరబేచు; ఆల్లదే ముందిన
హాదిగె హిందిన బెళకన్ను నంబి లుపయోగవిల్ల. ఆదరింద
పుందె హాదియేల్లి బీళువదు సేరళు, కత్తలే; హోరతు బెళకల్ల.

‘హళీయ గ్రంథగళన్ను దేవరు హేళిచ్చానే, ఆపారు
ఫేయవాణియదు. ఆదరల్లి కోరతిగళిరువదు హేగి?’
ఎందు ఆనేకరు కేళువదూ లుంటు. హాగిద్ద పక్షదల్లి
ఒండోందు మతక్కే ఒండోందు రిఱియాగి హేళికొప్పి దేవను
ఒబ్బనేయో ఆల్లవో? ఒబ్బనే ఆగిద్దరే ఆతనిత్త స్వాతి
యల్లి వ్యత్యాసవిరలిక్కేను కారణ? ఆతనిగే స్థిరబుద్ధియిల్ల
వాదరే ఆతను హురిగోళిసిద ముఖిమునిప్రవాదిగళ బుద్ధి
యల్లి క్రద్భయస్నిధువదు హేగి? ఆతన స్వరణక్కియల్లి కోర
తెయుంటిందేన్న బహుదో? హాగాదరే హిందినదే ఆతనిగే స్వృతి
కష్టల్లడే? యు ఆతనిగే ఇదే ఎందు హేగి ఒప్పికొళ్లిక్కాదితు?
ఆతన స్వృతియే హాగిరువాగ ఆతన స్వృతియన్న ప్రకటి
సిదవరన్న నంబువదు హేగి సాధ్య? సవచ్ఛనాగిరువవను
స్వృతిరహితనాగిరలారను. దేవరు సవచ్ఛను, ఎంబ నంబి

ಕೆಯುದುವಲ್ಲಿ ಮತ್ತೆನುತ್ತಾಂತರಗಳ ವ್ಯತ್ಯಾಸನನ್ನು ಅತನ ತರೀಯ ಮೇಲೆ ಹೊರಿಸಲಿಕೊಂಡು. ಉದರ ಕಾರಣವು ಬೇರೆ ಇನ್ನುಲ್ಲಿಯೋ ಕರಬೇಕು. ಅನುಯಾಯಿಗಳಲ್ಲಿರಬೇಕು, ಗ್ರಂಥವಾಕ್ಯಗಳಲ್ಲಿರಬೇಕು, ಅವನು ಸರ್ವಜ್ಞನೇಯೆಂದಿಟ್ಟುಕೊಂಡ ಪಕ್ಷಕ್ಕೆ.

‘మతమతాంతరగళ వ్యత్యసను సిజవాగియూ వ్యత్యస
వల్ల, ఆదొందు వైపిష్య’ ఎందు హలకేలవదు హేళుత్తారే.
ఆదు హేగాదిడ్యా? వ్యత్యసగళిందలే ఒడకుతోడకుగచు బంధవ
యొంబదు హాగెన్ను వవరిగేనొఁ తణ్ణుగి గొత్తు ఆదరే అవక్క
థమంగ్రంథగళు మూల ఎంచెన్ను వదక్కే అవరిగి ధైయివు

ಸಾಲದು. ಅದಕ್ಕೆ ಪೈವಿಧ್ಯವೆಂಬ ಧಾಲನ್ನು ಸ್ತುತಿಸಿಹೋ ಸ್ವೇಚ್ಛಾಪೋ? ಇಟ್ಟಿಕೊಂಡು ಡಾಲಾಗಿ ಮಾತನಾಡಿಪರೆ ಸಮಾಜಕ್ಕೆ ಸುಖವಾದಿತೋ? ಸಮಾಜವೆಲ್ಲವೂ ಅಂಥ ಅರ್ಥವನ್ನು ಸ್ವೀಕರಿಸಿತೋ? ವ್ಯಾಖ್ಯಾಸವು ಬರೀ ತೋರಿಕೆಯಾಗಿದ್ದ ಅದರ ನೈಜವು ಪೈವಿಧ್ಯತೆಯೆಂದು ಹೇಳುವದು ಸರಿಯೋ? ಪರೀಕ್ಷೆಗೆ ಸೂರ್ಯೋಽಣ. ಗೋರತ್ಯೇಯು ಹಿಂದೂ ಜನರಿಗೆ ಘೋರ ಪಾಪವು. ಮುಸಲ್ಲಾನರಿಗೆ ಒಕರೀದ್ದ ಹಬ್ಬಕ್ಕೆ ಸೇರಿರುವ ಒಂದು ಧರ್ಮವೇ ಅದು ಕ್ರಿಸ್ತರಿಗದು ತಾರ್ಜ್ಞವಲ್ಲ. ಸಾರಾಯಿಯು (ದೃಷ್ಟಿಯೆಂದು) ಕ್ರಿಸ್ತರಿಗೆ ಒಂದು ಸಾಮಗ್ರಿ. ಯೇಸುವು ಜನರಾತಿಗಾಗಿ ತಾನು ಸುರಿಸಿದ ರಕ್ತದ ಸಂಕೀರ್ತ. ಅದರೆ ಮುಸಲ್ಲಾನರಿಗೆ ಅದು ಕೆಟ್ಟಿ ವಿಷ. ಅದರ ಸ್ವರಣೆಯು ಸಹ ಅವರಿಗೊಂದು ದೊಡ್ಡ ಪಾವನೆ. ಹಿಂದುಗಳಿಗದು ದೆಚ್ಚಾಗಿ ತಾರ್ಜ್ಞವೇನಿವಾದ್ಯ ವಾಲಗಿಗಳು ಹಿಂದುಗಳಿಗೆ ದೇವಾಲಯಗಳಲ್ಲಿ ಪೂಜೆ ಮತ್ತು ಹಬ್ಬಗಳಲ್ಲಿ ಬೇಕಾದ ಸಂಗತಿ. ಮುಸಲ್ಲಾನರಿಗದು ಹರಾಮಾ. ಅವು ಗಳ ಗಾಳಿಯನ್ನು ಸಹ ಅವರು ತಮ್ಮ ಮಜ್ಜದಿಗಳ ಮುಂದೆ ಸಹಿಸಲಿಕ್ಕಿಲ್ಲ. ಅಷ್ಟಕ್ಕಾಗಿ ಪ್ರತಿವರ್ಷವೂ ನಮ್ಮಲ್ಲಿ ಎಷ್ಟೋ ಖೂನಿ ಕೊಳೆಗಳೇ ನಡೆಯುತ್ತವೆ! ಕ್ರಿಸ್ತರಿಗೋ ಅವು ಹಿಂದುಗಳಿಗೆ ವಂತೆ ಶ್ರಿಯೇ. ಏಗ್ರಿಕಾರಾಥನೆಯು ಸನಾತನ ಸಾಂಪ್ರದಾಯ

ಮಾತ್ರದ ಹಿಂಮಗಳಿಗೆ ವಿಡಲಾರದ ಧರ್ಮ. ಕ್ರಿಸ್ತರಲ್ಲಿಯೂ ಒಂದು ಭಾಗಕ್ಕೆ (ರೋಮನ್ ಕೆಥೊರಿಕ್) ಹಾಗೇ. ಅದೇ ಇನ್ನೊಂದು (ಪ್ಲ್ಯಾಟಿಸ್ಟ್ಸಂಟ್) ಭಾಗಕ್ಕೆ ಅದರ ಸಹನವು ಸಹ ಇಲ್ಲ. ಮುಸಲ್ಮಾನರಿಗೆ ಹೀಗೂ, ದೇವಮೌರ್ಯ, ಬಹು ಕೆಟ್ಟಿ ಪಾಪ. ಇವು ಮತಮತಾಂತರಗಳಲ್ಲಿರುವ ಷ್ಟಾತ್ಯಾಸಗಣು. ದೃಷ್ಟಿಯಂತಹಕ್ಕೆ ಕೆಲವನ್ನು ಮಾತ್ರ ಕೊಡಲಾಗಿದೆ. ಅರ್ಥಾರ, ವ್ಯವಹಾರ, ವಿವಾಹ, ದಾಂತತ್ಯ ಮುಂತಾದವುಗಳ ನೀತಿಗಳಲ್ಲಿ ಎಷ್ಟೇ ಷ್ಟಾತ್ಯಾಸಗಳಿವೆ! ಈ ಷ್ಟಾತ್ಯಾಸಗಳಿಗೆ ಪ್ರೀವಿಧ್ಯವೆಂದು ಹೇಳುವದು ಸರಿಯೋ? ಇದನ್ನೇಲ್ಲ ಒಬ್ಬ ದೇವನೇ ಹೇಳಿಕೊಟ್ಟಿನ್ನೋ? ನ್ಯೂವಿಧ್ಯವು ವಿರೋಧವಾಗಿರದು. ಒಂದೇ ವಸ್ತುವಿನ ವಿವಿಧರೂಪಗಳಲ್ಲಿ ಉಜ್ಜ್ವಲೀಂಜಭೀಧಭಾವಗಳ ಬೇದಯುದ್ಧಗಳ ಉತ್ತೀಂಜನವು ಎಂದಿಗೂ ಇರಬಾರದು; ವಿರೋಧದ ಬೀಜವು ಎಂದಿಗೂ ಇರಬಾರದು. ಹಿಂದಿನವರ ಜ್ಞಾನಸಂಚಯಕ್ಕೆ ಆಪಾಯಿಸು ಬರಕೂಡದು. ಪ್ರೀವಿಧ್ಯವು ಒಂದೇ ಹಾರದಲ್ಲಿಯ ಮಡಿಗಳಿಧ್ಯಂತಿ. ವಿರೋಧವು ಮೂರ್ಖಿಗಳಿಧ್ಯಂತಿ. ಧರ್ಮವೆಂಬದರಲ್ಲಿ ಇಂಥ ಮೂರ್ಖಿಯು ಕಂಡು ಬಂದರೆ ಅದರಿಂದ ಅನುಯಾಯಿಗಳ ಉದಾರವಾಗುವದೋ? ಅಥವಾ ಜಗತ್ವೇ ಹೆಚ್ಚುವದೋ? ವೈವಿಷ್ಣವು ಬೆಳೆಯದಿರುವದೋ? ದೇವರನ್ನು ಸರ್ವಜ್ಞನ್ನೇ ಅಲ್ಲದೆ ದಯಾಸಿಂಧು ಎಂದು ಸಹ ಇಟ್ಟಿಕೊಂಡಲ್ಲಿ ಆಶನಿಂದ ವೈವಿಷ್ಣಗಳಿಗೆ ನೀರೆರಿಯುವ ಮತಗಳು ಹುಟ್ಟಿವದು ಸಾಧ್ಯವೋ? ಹಾಗಿದ್ದರೆ ಅವನ ದಯಾತತ್ಪರತೆಯಲ್ಲಿ ಕುಂದು ಇರಬೇಕು, ಇಲ್ಲವಾದರೆ ಅವನ ಹೆಸರಿನಿಂದ ಅನಂತ ಲೋಪಗಳು ಮನುಷ್ಯಬುದ್ಧಿಯೇ ನೇರಿಯಾತ್ಮಿಕ್ತಿದ್ದಿರಬೇಕು. ಎರಡರೊಳಗೊಂದು ಕಾರಣವು ಇದ್ದೇ ತೀರಬೇಕು. ದೇವರ ಮೇಲೆ ದೋಷವನ್ನು ಹೊರಿಸುವದು ಸಾಧುವಲ್ಲವೆಂದು ತೋರಿದರೆ, ತಪ್ಪ ಮನು ಷ್ಟನದೇ ಆಗಿರಬೇಕು. ಹಾಗಿದ್ದರೆ ಮನುಷ್ಯನ ತಪ್ಪಗಳನ್ನು ಮನು ಷ್ಟನೇ ದೇಶಕಾಲವರಿಸ್ತಿಪ್ರಗತಿಗಳ ದೃಷ್ಟಿಯಿಂದ ಏಕೆ ತಿದ್ದಬಾರದು?

ಬೇಕಾದ ಮಾರ್ಪಿಗಳು ಹಿಂದೆ ಆಗಲ್ಲಿವೇ? ಆದರೆ ಅನುಗಳೂ ಬುದ್ಧಿಗಿಂತ ಭೇದಕ್ಕೇ ಹೆಚ್ಚಿನ ಗೊಬ್ಬರವನ್ನು ತಿಳಿವೆ! ಒಂದೇ ಧರ್ಮದೊಳಗೇ ಎಷ್ಟೋ ಭೇದಗಳು! ಮತಮತಾಂತರಗಳು ಮಾತ್ರವೇ ತಲ್ಲಿನವು ಲ್ಲಿರುವದು, ಮತಮರಾಂತರಗಳೂ ಎಷ್ಟೋ ಇವೆ. ಒಂದೇ ಧರ್ಮದಲ್ಲಿ ಎಷ್ಟೋ ಭೇದಗ ಮತಮಾಂತರಗಳು. ಇವೇ ಮತಸ್ಥಾಪಕನು ಕನೆಸಿನಲ್ಲಿಯೂ ಕಾಣದ ಭೇದಗಳನ್ನು ಅವನ ಅನುಯಾಯಿಗಳು ಉಂಟಿಮಾಡಿದ್ದಾರೆ. ಹಿಂದುಗಳಲ್ಲಿಯೇ ಎಷ್ಟೋ ಜಾತಿಗಳು, ಎಷ್ಟೋ ಕುಲಗಳು! ಅವುಗಳಿಂದ ಒಬ್ಬರಿನ್ನೂಬ್ಬರಿಗೆ ನೀಡಿದ್ದು ಅಧಿವಾ ಉಚ್ಚರ್ತು! ಈ ಅನ್ವೇಷಗ್ರಹಿಕ ಕಲ್ಪನೆಯಲ್ಲಿ ಏಕ್ಯಸಾಮರಸ್ಯಗಳ ಸುಳಿವೇ ಇಂ. ಹಿಂದುಗಳಲ್ಲಿ ಗಿಂತ ಸ್ವಲ್ಪ ಹೆಚ್ಚಿನ ಒಗ್ಗಟ್ಟು ಇತರರಲ್ಲಿದ್ದರೂ ಮುಹಮ್ಮದೀಯರಲ್ಲಿಯೂ ಕ್ರೈಸ್ತಸ್ತರಲ್ಲಿಯೂ ಸಹ ಎಷ್ಟೋ ಭೇದಗಳಿವೆ. ಹನ್ಸಿ, ಹೆಂಬಲಿ, ವಕ್ಕೆಬಿ, ಕಾದಿಯಾನಿ ಇತ್ಯಾದಿ ಇತ್ಯಾದಿ ಎಷ್ಟೋ ಪಂಗಡಗಳು ಮುಸಲ್ಕಾನರಲ್ಲಿಯೂ ಇವೆ. ಅವುಗಳ ಬುಡ ತಿರುಳುಗಳೇ ಗೊತ್ತಿಲ್ಲದೆ ಹೋದರೂ ಹೇಸರಿಗಾಗಿ ಜಗತ್ವಾಜ್ಯಗಳು ಹೊರಗೂ ಕೋಟಿನಲ್ಲಿಯೂ ಧಾರಾಳವಾಗಿ ಜರುಗುತ್ತೆ ಇವೆ. ಕೆಥೂಲಿಕ್, ಪ್ರೂಟಿಸ್ಟುಂಟ್, ಮೆಥೂಡಿಸ್ಟ್, ಪ್ರೈಸ್ ಬಿಟ್ಟೀರಿಯನ್, ಕ್ರೀಕರ್ ಮುಂತಾದ ಎಷ್ಟೋ ವ್ಯತ್ಯಾಸಗಳಿವೆ ಕ್ರೈಸ್ತಸ್ತರಲ್ಲಿಯೂ. ಇವೇ ಅಲ್ಲದೆ ವಿಷನ್ ಮಿಷನ್ ಗಳಲ್ಲಿಯೂ ಎಷ್ಟೋ ಭೇದಗಳಿವೆ. ‘ಆದರೂ ಎಲ್ಲ ಹಿಂದುಗಳಿಗೂ ವೇದವೇ ಮುಖ್ಯವಲ್ಲವೇ? ವೇದಗಳಲ್ಲಿ ಎಲ್ಲ ಭೇದಗಳೂ ಒಂದಾಗುವದಿಲ್ಲವೋ?’ ಎಂದು ಕೆಲವರು ಕೇಳುತ್ತಾರೆ. ವೇದಗಳಿಂದ ಸಾತ್ರ, ವೈಷ್ಣವ, ತ್ರೀವೈಷ್ಣವ, ಸಾರ, ಗಾಣಪತ್ಯ, ಶಾಕ್ತ, ಶೈವ ಇತ್ಯಾದಿ ಮತಗಳು ಹೊರಟದ್ದೇನೂ ಕಾಣುತ್ತವೆ. ಪ್ರತಿಯೊಂದೂ ತನ್ನ ಮೂಲವು ವೇದವಲ್ಲಿಯೇ ಇದೆ ಎಂದು ತೋರಿಸುವದಕ್ಕಾಗಿ ಇತರ ಸಾಂಪ್ರದಾಯಗಳಿಂದನೇ ಬಡಿದಾಡುತ್ತಿರುವದೇನೂ ಕಾಣುತ್ತದೆ ಆದರೆ ವೇದಕ್ಕಾಗಿ ಭೇದ ಜಗತ್ತಾಟವನ್ನು ಬಿಟ್ಟು ಪ್ರೇಮದಿಂದ ಚೆಳೆದು ಮತ್ತೆ ಎಲ್ಲವೂ ವೇದವಲ್ಲಿಯೇ ಲೀನವಾದದ್ದು ಮಾತ್ರ ಎಲ್ಲಿಯೂ ಕಾಣಬಂದಿಲ್ಲ. ಹಾಗೆಯೇ

ಕೈಪುನ್ನೆ ಮುಹಮ್ಮದಿಯ ಮತದ ಶಾಖೆಗಳೂ ಹೊರಟಿ ನರಡಾ ಗಿನೆಯೇ ಹೊರತು ಮತ್ತೆ ಸೇರಿ ಯಾವವೂ ಪರಸ್ಪರ ಗೌರವದಿಂದ ಮೂಲದಲ್ಲಿಯೇ ಒಂದಾಗಲಿಲ್ಲ. ಭೇದನೇ ಹೆಚ್ಚಿಗಿದೆಯಲ್ಲದೆ ಚೋಧವು ಬೆಳೆಯಲಿಲ್ಲ. ಇದಕ್ಕೆ ಇತಿಹಾಸವೇ ಸಾಕ್ಷಿ. ಯಾರೂ ಕಷ್ಟವರ್ಮ್ಮ ಉಂಟಿಸಬೇಕಾಗಿಲ್ಲ, ಕಣ್ಣ ಮುಚ್ಚಿ ಸಂಬಬೇಕಾಗಿಯೂ ಇಲ್ಲ.

ಹೀಗಾಗಲಿಕ್ಕೆ ಕಾರಣವೇನು? ಮತಗಳ ಉದ್ದಿಶವನ್ನೇ ನಿಂದಿ ಸಬಹುದೇ? ಮತಸ್ಥಾಪಕರ ಗಮ್ಮನು ಶೋಕಪಿತವಾಗಿಯೇ ಇದಿರಬೇಕು. ಅವರ ಚರಿತ್ರದ ಇತಿಹಾಸವನ್ನು ಸೋಡಿದರೆ ಅದು ಬಹಳ ಉದಾರವಾಗಿತ್ತೊಂಬದು ಸ್ವಷ್ಟವಾಗಿ ತೋರುತ್ತದೆ. ಅವರ ಹೃದಯವು ಇತರರ ದುಃಖಕ್ಕಾಗಿ ಕರೆಗಿ ನೀರಾಗುತ್ತಿತ್ತೊಂಬದರಲ್ಲಿ ಸಂದೇಹವಿಲ್ಲ. ಆದರೆ ಗಮ್ಮ ಮತ್ತು ಹೃದಯಗಳು ಎಷ್ಟು ಉಜ್ಜ್ವಲವಾಗಿ ದ್ವಾರಾ ಬ್ರಂಡ ಪ್ರಮೇಯಗಳನ್ನು ಬಿಡಿಸಲಿಕ್ಕೆ ಇವು ನೂತ್ರಿಸೇ ಸಾಲುವದಿಲ್ಲ. ವಿಚಾರವು ಭೇಕು; ಪ್ರಪಂಚದ ಅನುಭವವೂ ಬೇಕು.

ಇವೆರಡು ಇಲ್ಲವಿರುವಲ್ಲಿ ಹೃದಯವು ಎಷ್ಟು ಉದಾರ ಅಭಿಖಾರವಣಿದ್ದಿದೆ? ವಾಗದ್ದರೂ ಉಪದೇಶ ಕೊಡಲಿಕ್ಕೆ ನೂತ್ರ ಅದು ಅರ್ಹವಲ್ಲ. ಒಂದು ನೇರ್ಲೈ ವಿಚಾರಶಕ್ತಿಯು ಚನ್ನಾಗಿದ್ದರೂ ಪ್ರಪಂಚದ ಅನುಭವವೂ ವಿಶಾಲವಾಗಿಲ್ಲವಾದರೆ ಆ ಶಕ್ತಿಯು ಪ್ರಪಂಚಕ್ಕಾಗಿ ವ್ಯಧಿಯೇ. ಯಾಕೆಂದರೆ ಆ ಶಕ್ತಿಯು ತತ್ತ್ವವಿಷಯಕವಾಗಿದೆ. ಖುಬದೇಶವು ಕರ್ಮವಿಷಯಕವಾಗಿದೆ. ಅದು ವ್ಯಕ್ತಿಗೆ ಸಂಬಂಧಿಸಿದ್ದು; ಇದು ಸ್ವಂಖರಿಕ್ಕೆ.

ಆ ಪ್ರಪಂಚಾನುಭವವು ಧರ್ಮಕರ್ತರಿಗೆ ಈಗಿನಷ್ಟಿತ್ತೂ ಎಂದು ವಿಚಾರಿಸೋಣ. ಒಂದು ಕಡೆ ಭೂತಿಕ, ಆರ್ಥಿಕ, ಸಾಮಾಜಿಕ ಶಾಸ್ತ್ರಗಳು ಈ ಕಾಲದಲ್ಲಿ ಹೇಗೆ ಹೆಚ್ಚಿತ್ತು ಪ್ರವಹಿಸುತ್ತಲಿವೆಯೋ ಹಾಗೆ ಎಂದೂ ಇದ್ದಂತೆ ಯಾವ ಇತಿಹಾಸವೂ ತೋರಿಸುವದಿಲ್ಲ. ಹೀಂದೆ ಇವು ಇದ್ದೇ ಇದ್ದಿಳಿವೆಂದು ಹೇಳಲಿಕ್ಕಾಗಿ ಆಗುವದಿಲ್ಲ. ಅಲ್ಲಲ್ಲಿ ಹಲಕೆಲವದು ಈ ವಿಷಯಗಳನ್ನು ವಿಚಾರಿಸಿ ಬರೆ

ದಿದ್ದರು. ಆದರೆ ಅವರ ಸಂಕುಚಿತ ವಿಚಾರಮಂತಗಳಿಗೂ ಸಮ್ಮು ಈಗಿನ ವಿಶಾಲ ಷ್ಯವರ್ಚಾರಕ್ಕೂ ಅಜಗಜಾಂಶರವಿದೆ. ಕಾರಣಗೆ ಈಸೆಂದರೆ.- (೧) ಆ ಕಾಲದಲ್ಲಿ ಭಾತಿಕ ಶಾಸ್ತ್ರಗಳಲ್ಲಿ ಈಗಿನಷ್ಟು ಗೌರವವಿರಲಿಲ್ಲ. (೨) ಗೌರವಪಡ್ಡಲ್ಲಿ ಸಾಕಷ್ಟು ಪ್ರೋತ್ಸಾಹವಿರಲಿಲ್ಲ. (೩) ಇಷ್ಟೇ ಅಲ್ಲ- ಶೋಧಪರಿಕ್ಷಣಗಳಿಗಾಗಿ ಈಗಿನ ವಿಶಾಲತೆಯೂ ಅನುಕೂಲತೆಯೂ ಇರಲಿಲ್ಲ. ೧-೨ ರ ಕಾರಣಗಳನ್ನು ತಿಳಕೊಳ್ಳುವದರಲ್ಲಿ ಕಷ್ಟವೇನೂ ಇಲ್ಲ. ಜನಸಾಮಾನ್ಯವು ಎಂಳು ಸುದ್ದಿಗಳಿಗಾಗಿಯೂ ಪರವನ್ನೇ ಸೋಧುತ್ತಿತ್ತು. ಇಹದ ಕಡೆ ಉಲ್ಕಾವಿತ್ತು. ಆದರೆ ಇಹವನ್ನು ಬಿಡಲಿಕ್ಕಾಗುವದೋ? ಇಲ್ಲಿಯ ಜೀವ ನೆವು ಅನಿವಾರ್ಯವಾಗಿದೆ. ಇಂತಹ ಜೀವನನೂತ್ತರ್ದಿಂದಾದ ಫಲವೇನು? ಇಹವು ಹರಡಿ ಸೋಧಾನವಾಗಿ ಪರಿಣಮಿಸಲಿಲ್ಲ. ಯಾಕೆಂದರೆ ತಾತ್ವಾರ ಆಲಸ್ಯಗಳು ಮುಕ್ತಿ ಸೋಧಾನಗಳಲ್ಲ. ಇಹವು ಪರಕ್ಕನುಕೂಲವಾಗಿ ಪುಣಮಿಸಬೇಕಾದರೆ ‘ಯೋಗಃಕರ್ಮಸು ಕಾಶಲಂ’* ಎಂಬದನ್ನು ಮರೆಯಬಾರದು. ಇಲ್ಲಿ ಮಾಡಬೇಕಾದ ಕರ್ತವ್ಯವನ್ನು ಸೋಗಸಾಗಿ ಮನಸಾರೆ ಮಾಡಬೇಕು. ಹೀಗೆ ಮಾಡೋ ಇದರಿಂದ ಮಾತ್ರ ಮನಸ್ಸು ಅರಳುವದು, ಬಲಗೇ ಅಸಾಧ್ಯಗಳು. ಇಲ್ಲವದು; ಅಲ್ಲಿಂದ ಸೂಕ್ಷ್ಮವಾದ ಪಾರಮಾರ್ಥಿಕ ವಿಚಾರಗಳನ್ನು ತಿಳಕೊಳ್ಳುವ ಯೋಗ್ಯತೆಯನ್ನು ಪಡೆಯುವದು. ಇಂದಿಲ್ಲದೆ, ಏನೋ ಸಾಖ್ಯಬರದೆ ಸಾಯಂತಾರದೆ ಆಯುಷ್ಯವನ್ನು ತೆಳ್ಳುವ ಜೀವಿತದಲ್ಲಿ ಹರಡಿ ನೇರಳಾದರೂ ಹೇಣೆ, ಎಲ್ಲಿಂದ ಬಂದಿತು! ಅಂಥ ಜೀವಿತದಲ್ಲಿ ಇರುವ ಅಜಾಣನ ಒಂದೇ; ಮತ್ತು ಆದರ ಲಕ್ಷಣವೆಂದರೆ ದೊಬರ್ಲ್ಯಾ, ಸಾರ್ವತ್ರಿಕ ದಾಸ್ಯದ ಮೂಲ. ‘ಜೀವಿತವು ಎಂದರೆ ಒಂದು ಪ್ರಯಾಣ; ಈ ಲೋಕವೆಂದರೆ ಹಾದಿಯಲ್ಲಿ ಒಂದು ಭಕ್ತಿದಲ್ಲಿ ಇಳಕೊಂಡಂತೆ; ಆದುದರಿಂದ ಇಲ್ಲಿ ಮಾಡತಕ್ಕದ್ದೇನೂ ಇಲ್ಲ; ಎಂಬ ಮಾಯಾಜಾಲವೇ’ ಎಂದು ಆಕಳಿಸುತ್ತ ತೆಳ್ಳುವ ಜೀವನಕ್ಕೆ ಪಂಚಭೂತಗಳೇ ಅಶಾಶ್ವತವಾಗಿದ್ದ ಮೇಲೆ ಅವುಗಳ ಶಾಸ್ತ್ರ

ನೇಕೆ, ತಿಳವಳಿಕೆಯೇಕೆ? ಇಂಥ ಮನೋಗತಿಯು ಜೀವನವೃತ್ತಕ್ಕೆ ಹುಳಹಿಡಿದಂತೆ. ಇದು ಪ್ರತಿಯೊಂದು ವಿಧವಾದ ಜ್ಞಾನಕ್ಕೂ ಕೊಡಲಿಲ್ಲದ್ದಂತೆ. ಜೀವಿಯ ಜನ್ಮಸ್ಥಿತಿ ಹಕ್ಕು ಆಗಿರುವ ಸುಖ ಸೌಭಾಗ್ಯ ವಿಕಾಸಗಳಿಗೆ ಕ್ಷಯಹಿಡಿದಂತೆ.

ಭೋತಿಕಶಾಸ್ತ್ರದ ವಿಚಾರವಾಗಿ ಹೀಗೆ ಅನ್ವಯಿಸ್ತೇ. ಮುಂದೆ ಅರ್ಥಕ ಶಾಸ್ತ್ರದ ಗತಿಯೇನು? ಯಾವುದ್ದೂ ಒಂದು ಭೋತಿಕ ವಸ್ತುವೇ ಇಲ್ಲವೇ? ಆದರೆ ಹೊಟ್ಟಿಬಟ್ಟಿಗಳ ಕಾಂಪವೇನೋ ಬಿಟ್ಟದ್ದಲ್ಲವಣ್ಣೇ? ಅಣ್ಣೇ ಏಕೆ, ಮದುವೆ ಮನ ಮಕ್ಕಳೂ ಬೇಕು. ಹೊಟ್ಟಿಬಟ್ಟಿ ಮನಮಾರುಗಳು ಇಲ್ಲವಾದರೂ ಮದುವೆ ಮಕ್ಕಳೇನೋ ಬೇಕೇಬೇಕು! ಯಾಕೆಂದರೆ ಮದುವೆಯೂ ಒಂದು ಧರ್ಮವೇ! ಮಕ್ಕಳಿಲ್ಲವಾದರೆ ಮುಕ್ತಯಿಲ್ಲ ವಂತೆ! ನಾಳೆ ಸಿಂಹ ಇಡುವನರು ಬೇಕೇಬೇಕಲ್ಲವೇ? ಆದರೆ ಇವೆಲ್ಲಕ್ಕೂ ಅರ್ಥವೂ ಬೇಕು. ಅದಿಲ್ಲದೆ ನಡೆಯುವದೇ ಇಲ್ಲ. ಅದನ್ನು ಹೇಗೆ ಪಡೆಯಬೇಕು? ಅರ್ಥವು ಬೇಕೆಂಬ ವಿಚಾರವೇನೋ ಇವರಿಗೆ ಧರ್ಮವಿದುದ್ದವಾಯಿತು! ಬೇಕಾದಾಗ ಎಳೆಯಬೇಕು ಬೇಕೆಂಬ ಯವರ ಜೀಬನಿಂದಿಗೆ. ಇದು ಅರ್ಥಮಾದಲ್ಲ. ತಿರುಪೆ ಎತ್ತಿಯಾದರೂ ಮದುವೆಮಾಡಬೇಕು. ಇದು ಧರ್ಮವೇ! ಆದರೆ ರಟ್ಟಿಮುರಿದು ಕೆಲಸಮಾಡಿ ಧನವನ್ನು ಬೇಕೆಂಬ ವರದು ಈ ಪ್ರಪಂಚದಲ್ಲಿ! ಇಂಥ ಅವಿಚಾರದಿಂದ ಧನವನ್ನು ಎಳಿಯಬವರು ಹೆಚ್ಚಿದರು. ಬೇಕೆಂಬ ವರ ಕಡಿಮೆಯಾಗುತ್ತೇ ಹೋದರು. ದೇಶಕ್ಕೆ ಇಂಥ ಧರ್ಮಬುದ್ಧಿಯಿಂದ ರಾಕು ಬಡೆಯಿತು ಅಣ್ಣೇ ಅಲ್ಲ, ಅರ್ಥವಿಲ್ಲದ ಧರ್ಮಕ್ಕೆ ಯಾವಾಗ ಜನಾಂಗವು ಬಗ್ಗೆತೋ, ಅರ್ಥವಿಲ್ಲದ ತಿರುಕ ಸೋಮಾರಿ ಚಾಯಿಬಡಕರಿಗೆ ಮಾನವು ಹೆಚ್ಚಿತ್ತು. ಅವರು ಉತ್ತಮರಾಗಿ ಇವರಿಗೆ ಗುಡಗಳಾದರು; ಬೋಧಕರಾದರು. ಧನವನ್ನು ಹಣಯೋರಿಸಿ ಹುಟ್ಟಿಸಿ ಬೇಕೆಂಬವರದು ಕೀಳುಜಾತಿಯವರಾದರು! ಯಾಕೆಂದರೆ ಅವರು ಅಶಾಶ್ವತ ಅರ್ಥದ ಹಿಂದೆ ಬಿದ್ದಿದ್ದಾರಲ್ಲವೇ? ಅಂಥವರಿಗೆ ಉಚ್ಚ ತರಗತಿಯು ಹೇಗೆ ಬಂದಿತು? ಅವರಿಗೆ ಕ್ಷಯೋದ್ದ್ವಿತೀ ತಿರುವೆಯೆತ್ತುವ ಅರ್ಥಕಾರವರು ಹಿರಿತನ

ವೇಂದರೆ ! ಎಂತಹ ವಿವರಿತಸ್ಥಿತಿಯಿದು ! ಭೋತಿಕ ರಾಸ್ತ್ರ ಅರ್ಥಕ ಶಾಸ್ತ್ರ ಮುಂತಾದ ಏಹಿಕ ವಿಷಯಗಳ ಹಿಂದೆ ಬಿದ್ದವರು ತುಚ್ಛ

ಅನ್ವೇಷಣೆ ಭೇದ ಜನರಾದರು ! ಅವರ ವೃತ್ತಿಯು ಆಸುರಿವೃತ್ತಿಯಾ ಯಿತು. ಅವರು ಆಸುರರಾದರು * ಅವರು ಧರ್ಮಕ್ಕೆ

ಸುಖಲಗಳು. ಆನಹರಾದರು. ಅಂಥವರು ತಾವು ಮಾಡಿದ ಪಾನವನ್ನು ತೊಳೆಯಬೇಕಾದರೆ ಈ ಪ್ರಯೋಧಕರಿಗೆ-

ಧರ್ಮಾರ್ಥಕ್ಕೆ ಧನಧಾನ್ಯಗಳನ್ನು ಅಳೆಯಬೇಕು. ತಮ್ಮ ಧನದಿಂದ ಇವರನ್ನು ಬೆಳೆಸಬೇಕು, ಇಲ್ಲವಾದರೆ ತಮ್ಮ ಲಾಕಿಕ ಕರ್ಮ ಫಲದ ಚಿರಂದಿಯಲ್ಲಿ ಅವರು ಕೊಳೆಯಬೇಕು ! ಮತ್ತು ಧರ್ಮಾರ್ಥಕ್ಕೆ ರೀಂದರೆ ಯಾರು ? ಜುಟ್ಟುಜನಿವಾರಗಳು ಮಾತ್ರವೇ ಸಾಲವು ಹಾಗೆ ನ್ನಿಸಲಿಕ್ಕೆ. ಯಾಕೆಂದರೆ, ಅವುಗಳಿಂದ ಆಲಂಕೃತರಾಗುವ ಅನುಮತಿಯು ಲಾಕಿಕದಲ್ಲಿ ಬಿದ್ದ ಧನವನ್ನು ಗಳಿಸಿ ಒಳನುವವರಲ್ಲಿಯೂ ಹಲಕೆಲವರಿಗಿದೆ. ಆದರೆ ಅವರಿಗೆ ವೇದಾಧಿಕಾರವಿಲ್ಲ ! ಆದುದರಿಂದ ಪೂಣಿ ಧರ್ಮಾರ್ಥಕ್ಕೆ ರೀಂದರೆ ವೇದಾಧಿಕಾರವುಳ್ಳವರು ! ಶಾಲೆಯುದುಗರು ಮಗಿ ಕೊಷ್ಟಕಗಳನ್ನು ಒಪ್ಪಿಸಿದಂತೆ ಕೆಲವು ಮಂತ್ರಶೋಽಕಗಳನ್ನು ಹೇಳಲಿಕ್ಕೆ ಬರಬೇಕು, ಉತ್ತಮವಣಿದವರಾಗಲಿಕ್ಕೆ. (ಈ ಕಾಲದಲ್ಲಿ ಇಷ್ಟಾಬರುವದಿಲ್ಲ). ಆದುದರಿಂದ ಜನ್ಮಿದಿಂದ ಲಾದರೂ ವೇದಾಧಿಕಾರ ಮಾತ್ರ, ಇದ್ದರಾಯಿತು ಧರ್ಮಾರ್ಥರಾಗಲಿಕ್ಕೆ. ಅಂಥವರೇ ಸಂಘದಲ್ಲಿ ಉಚ್ಚರು, ಮಾನಾಹರಿಸು. ಹೀಗೆ ರೋಣದರಿಂದ ಲಾಕಿಕರಿಗೂ ತಮ್ಮ ಕೆಲಸಗಳಲ್ಲಿ ಸಾಕಷ್ಟು ಉತ್ಸಾಹವಿಲ್ಲ. ಅಂದರೆ ಅವರು ತಮ್ಮ ಕೆಲಸವನ್ನು ಬಿಟ್ಟುಬಿಡುತ್ತಾರೆಂದಲ್ಲ. ತಮ್ಮ ಹುಟ್ಟಿಗೇ ಬಂದು ಸೇರಿದ ಕಾರ್ಯವನ್ನು ಅವರು ಹಾಗೇ ಏನೋ ಸಾಗಿಸುತ್ತಾರೆ. ಆದರೆ ಅವರಿಗದರಲ್ಲಿ ಹುದುಸಿಲ್ಲ. ಮಾನವನು ಮಾನಸಿಯನು. ಅವನಿಗೆ ಮಯಾದೆಯು ಬೇಕು. ಧನದೊಡನೆ ಅದೂ ಇದ್ದರೆ ಬಂಗಾರಕ್ಕೆ ಒಪ್ಪೆಯೇ. ಧನಕ್ಕಾಗಿ ಮಾನವನ್ನು ಸ್ತಾಪಿಸಿಗಳು ಅವನಿಗೆ ಕೊಡುದಿರುವದಿಲ್ಲ. ಆದರೆ ಅದು ತನಗಾಗಿ ಅಲ್ಲ ಎಂಬದು ಆತನಿಗೆ ಗೊತ್ತು. ತನ್ನ ಯೋಗ್ಯ

ತಿಗಾಗಿ ಗುಣಕ್ಕಾಗಿ ಬಂದ ಮಾನವೇ ಮೇಲಿನದು. ಆದರೆ ಅದವನ್ನಿಗೆ ತನ್ನ ಹುಟ್ಟಿನಿಂದ ಬರುವದಿಲ್ಲ. ಆದುದರಿಂದ ಭಾರತೀಯ ಸಮಾಜದ, ಅದರ ವಿವರೀತ ಧರ್ಮವ, ಅದರ ಕುಟೀಲನೀತಿಯ ಪರಿಣಾಮದಿಂದ ಧನವು ಒಂದು ಕಡೆಯಾಗಿದೆ, ಮಾನವು ಇನ್ನೊಂದು ಕಡೆಯಾಗಿದೆ. ನಿಜವಾಗಿಯೂ ಸಂಘರ್ಷಿತವನ್ನು ಕಾರ್ಯತ್ವಃ ಮಾಡುವವರಿಗೆ ಮಾನವು ಕಡಿಮೆ. ಅಂಥವರ ದಾನದಲ್ಲಿ, ಆಶ್ರಯದಲ್ಲಿ ಬಹುಕಿರುವವರಿಗೆ ಮಾನವು ಹೆಚ್ಚಾಗಿದೆ. ಈ ವೈಪರೀತ್ಯದಿಂದ ಸಂಘರ್ಷಕ್ಕೆ ಮೊಬ್ಬಿ ಕಾವಿದಿದೆ. ಆ ಮೊಬ್ಬಿನಲ್ಲಿ ಅದು ಹಿರಿಯರು ಮಾಡಿದ್ದನ್ನೇ ಮಾಡುತ್ತಿರುವದೇ ಮೊಡ್ಡ ಧರ್ಮವೆಂದು ಭಾವಿಸಿ ನಡೆಯುತ್ತಿದೆ. ಅದರ ಸ್ಥಾನದಲ್ಲಿ ಇದರಿಂದ ಭಾತಿಕ ಆರ್ಥಿಕ ವಿಷಯಗಳಿಗೆ ಹಂಗು ನಾಮ ಬಿತ್ತು.

ಧನಮಾನಗಳ ಸ್ಥಿತಿಗಳಿಯು ಹೀಗೆ ಅನ್ವೇಸಿರುವ ಸಂಘರ್ಷದ ಸ್ಥಿತಿಗಳಿಯೂ ಕಾಗೆಯೇ ಇರಬೇಕು. ಕೃತ್ಯವು ನೀತಿರೀತಿಗಳಲ್ಲಿ ಸುಲಭವಾದ ಸಹಜವಾದ ಕಟ್ಟಿ ಇಲ್ಲ. ಪ್ರಕೃತಿ ವಿರುದ್ಧವಾದ ಯಾವ ವ್ಯವಸ್ಥೆಯೂ ದೇಶವರಿಂತವಾಗಿದ್ದು ಬಹುಕಾಲಭಾಳಿರಲಾರದು. ಅಷ್ಟೇಕೆ, ಅದಕ್ಕೆ ವ್ಯವಸ್ಥೆಯೇನ್ನ ವದೇ ತಪ್ಪಿ. ಅದು ಕೆಲಕಾಲ ನಮಗೆ ಅನುಕೂಲತೆಯನ್ನು ಕೊಡುವದಾದರೂ ಅದರ ತಿರುಳಿನಲ್ಲಿ ಅವ್ಯವಸ್ಥೆಯೇ ತುಂಬಿರುತ್ತದೆ. ಅಂಥ ಅನುಕೂಲತೆಯಲ್ಲಿ ಮುಂದಿನ ಹಾನಿಯೂ ಅಡಕವಾಗಿದೆ. ಯಾಕೆಂದರೆ ಅದು ಅನ್ವೇಸಿರುವ ವಾಗಿರುವ ಪ್ರತಿಯೋಂದು ವಿಚಾರ ವಾಕ್ಯ ಕಾರ್ಯದಲ್ಲಿಯೂ ದುಷ್ಪ ಪ್ರತಿಕ್ರಿಯೆಯು, ಪರಿಣಾಮವನ್ನು ಅವಿತುಕೊಂಡಿರಲೇ ಬೇಕು. ನಿಮಾರಣವೇ ಹಾಗಿದೆ. ಸಮಾಜವೆಂದರೆ ಕೆಲವು ಕಟ್ಟಿಪಾಟುಗಳಿಂದ ಕೂಡಿರುವ ಜನಸಮೂಹ. ಈ ಕಟ್ಟಿಪಾಟುಗಳು ಅವಸರದಿಂದ ದುಟ್ಟಿರಬಹುದು, ಪ್ರಕೃತಿತತ್ವಗಳ ವಿಚಾರವನ್ನು ವಲಂಬಿಸಿಕೊಂಡೂ ಇರಬಹುದು. ಅವಸರಕ್ಕಾಗಿ ಏರಿಟ್ಟಿರುವ ತಾತ್ಪರ್ಯ ಸುಖವನ್ನು ಕೊಡುತ್ತವೆ.

ಯಾವ ಪರಿಸ್ಥಿತಿಯು ಒತ್ತಾಯದಿಂದ ಅವು ಹುಟ್ಟವೇಯೋ ಅದು ಹೋದೊಡನೆ ಇವುಗಳು ಹೇಣಗಳೇ. ಅವನ್ನು ಮತ್ತೆ ಹಾಗೆಯೇ ಅವುಗಳ ಪ್ರಚೀನತೆಗಾಗಿ ಇಡೋಣದರಿಂದ ಲಭಿಸುವದು ಸುಖವಲ್ಲ, ಹಾನಿ. ಅವು ಕೊಳೆತು ಸಂಫುದಲ್ಲಿಲ್ಲ ಅವುಗಳ ದುರ್ವಾಸನೆಯು ಹಬ್ಬಿವದು. ದೃಷ್ಟಿಯಿಂತಕ್ಕೆ, ಜನರ ಸೂತ್ರ ಸುರಕ್ಷಿತವಾಗಿ ಎಲ್ಲಿ ಇರಲಾರದೋ ಅಲ್ಲಿ ಅದನ್ನು ಬಚ್ಚಿಡುವದು, ಹೊಳೆಡುವದು ನ್ಯಾಯವೇ. ಅದೇ, ವಾತಾವರಣವು ಅಭಯವನ್ನು ಸಿರುವಾಗಲೂ ಹಾಗೆಯೇ ಬಾಕ್ಕಿಡುವದು ಅವಿಚಾರ. ಯಾಕೆಂದರೆ ವಾಗಿಇಣದರಿಂದ ಉಪಯೋಗ ಗೆವೇನು? ಆ ಧನದಿಂದ ಯಾಜಮಾನವಿಗೂ ಉಪಯೋಗವಿಲ್ಲ, ಇತರಿಗೂ ಇಲ್ಲ. ಆ ಧನವನ್ನು ಬಂಡವಾಳವಾಗಿಬ್ಬಿ ಉದ್ಯಮಗಳನ್ನು ಹೊಡಿದರೆ ತನಗೂ ಲಾಭ, ಇತರಿಗೂ ವಿಧವಿಧವಾಗಿ ಲಾಭವಾಗುವದು. ಸ್ನೇಹಗಿರು ದೃಷ್ಟಿಯಿಂದ ಸೋಡಿದರೆ ಧನವನ್ನು ಬಳಿಸಿ ಬೆಳೆಸುವದರಲ್ಲಿಯೇ ನ್ಯಾಯವಿದೆ. ಅದರೆ ಪ್ರಾಣಕ್ಕೆ ಬಂದಾಗ ಅವ ಸರಕ್ಕಾಗಿ ಅದನ್ನೇ ಹೂತಿಡುವದು ಅನ್ಯಾಯವಲ್ಲ.

ಅವಸರ ಹಾಗೆಯೇ ವೈದ್ಯರು ಕೆಲವು ಛೆಷಧಳಿಗಾಗಿ ಸಾರಾಯಿ, ಅಫೀಮು, ಭಂಗಿ, ಉಮ್ಮತ್ತಿ ಮುಂತಾದ ಮಾದಕ ಪದಾರ್ಥಗಳನ್ನು ಧಾರಾಳವಾಗಿ ವಿನಿಯೋಗಿಸುತ್ತಾರೆ. ರೋಗವು ಹೀಡಿಸುತ್ತಿರುವಾಗ ನಿವಾರಣಿಗಾಗಿ ಅವನ್ನು ನುಂಗಿದರೆ ಅನ್ಯಾಯವಾಗದು. ಯಾಕೆ? ಅವಸರವು ಹಾಗಿದೆ. ಅದೇ, ಅರೋಗ್ಯಕ್ಕಿಂತಯಲ್ಲಿಯೂ ಮಾದಕ ಪದಾರ್ಥಗಳನ್ನು ಪಯೋಗಿಸಿದರೆ ಅದು ನ್ಯಾಯವಲ್ಲ. ಮಾನವನ ವನ ಪ್ರಕೃತಿಗೆ ಅಂಥ ನಿಶಿಯು ಅನವಶ್ಯಕ. ಅದರಿಂದ ತನುಮನಸ್ಸುಗಳು ಕೆಡುತ್ತವೆ. ಅದರೆ ಅದನ್ನು ಮಿತಿಯಿಂದ, ತಿಳವಳಿಕೆಯಿಂದ ಅವಸರಕ್ಕಾಗಿ ಸೇವಿಸಿದರೆ ಅದು ತಪ್ಪಲ್ಲ. ಪ್ರಾಣಸಂರಕ್ಷಣೆಯೂ ಒಂದು ಪ್ರಕೃತಿಗೇ ಸೇರಿಕೊಂಡಿರುವ ಧರ್ಮವೇಯಲ್ಲವೇ? ಅವಸರದ ಏರ್ಪಾಡುಗಳು ಒಮ್ಮೆ ಅವಶ್ಯಕವಾಗಿದ್ದರೂ ಕೊತ್ತಾಲಿಕ ಹಿತವನ್ನು ಮಾತ್ರ ಮಾಡಬಲ್ಲವು. ಅದರೆ ಪ್ರಕೃತಿಯ ಶತ್ತುಗಳೂ ಅವುಗಳಿಂದಾಗುವ ಹಿತವೂ ಶ್ರಿಕಾಲಾಜಾಧಿತವಾಗಿವೆ. ಅವುಗಳ ಫಲವು ಕೂಡಲೇ ಕ್ಷೇಸೇರಲಿಕ್ಕಿಲ್ಲ. ಅವುಗಳ

ಸಾಧನದಿಂದ ತೊಂದರೆಯೂ ಆಗಬಹುದು. ಅದರೂ ಅವನ್ನು ಯಥಾರ್ಥವಾಗಿ ಅವಲಂಬಿಸಿದರೆ ಆ ಹಾದಿಯಲ್ಲಿ ಅಪಾಯವಿಲ್ಲ; ಜ್ಯೋತಿಯಲ್ಲ. ಎರಡು ಎರಡೆಲು ನಾಲ್ಕು ಹೇಗೆ ಸದಾ ಬದಲಾಗದೆ ಇರುವದೇ ಹಾಗೆಯೇ ಸ್ನೇಸರ್‌ಕ ತತ್ತ್ವಗಳ ಸ್ಥಿತಿ. ಸಮಾಜದ ಕಟ್ಟುಪಾಟುಗಳು ನಿಸರ್ಗದೋಡನೆ ಹೊಂದಿದಂತೆಲ್ಲ ಅದರ ಸ್ಥಿತಿ ಗತಿ ಪ್ರಗತಿಗಳೂ ಬೆಳಿಯುವವು. ಹಾಗಿಲ್ಲದೆ, ಅವು ಯಾವದೋ ಒಂದು ಕಾಲದ ಅವಸರದಿಂದ ರೂಪಗೊಂಡವಾಗಿದ್ದರೆ, ಹೊಂದಿಕೆ ಯಿಲ್ಲದ ಕಾಲದಲ್ಲಿ ಅವು ಅಫೋಗತಿಯನ್ನೇ ತೋರಿಸುವವು. ಅವು ಅಸ್ನೇಸರ್‌ಕವಾಗಿದ್ದರೆ ವಿಕಾಸಕ್ಕೆ ಸಹಕಾರಿಯಾಗಲಾರವು. ಅದಕ್ಕೆ ಬದಲಾಗಿ ತಮಗೆ ಸಂಬಂಧವಿಲ್ಲದ ಚೇರೊಂದು ಕಾಲದಲ್ಲಿ ವೈರಿಗಳಾಗಿ ನಿಂತು ಸಮಾಜವನ್ನು ಕೆಡಿಸುವವು. ಅವಸರವು ಪ್ರಾಣಸಂರಕ್ಷಣೆಯನ್ನು ಮಾಡಬ್ಲುದೇಬಹುದು ನಿಜ. ಅದರೆ ಅದು ತತ್ವಾಲಕ್ಷ್ಯ. ಅಂದು ರಕ್ಷಿತವಾದ ಪ್ರಾಣವು ಮುಂದೆ ಹೊಸ ಸ್ನೇಸರ್‌ಕ ತತ್ತ್ವಗಳನ್ನು ಕಂಡುಹಿಡಿದು ಅವುಗಳೊಡನೆ ಹೊಂದಿಕೊಂಡು ಬೆಳಿಯುತ್ತ ಹೋಗಬೇಕು. ಅದೇ ಜೀವಿಯ ಧರ್ಮ. ನಿಂಬೇಕಾಯಿಯು ಹಾಳಾಗದಂತೆ ಉಪಿಸ್ತನಕಾಯಿ ಮಾಡಬಹುದು. ಅದನ್ನು ಕೊಳೆಯದಂತಿದಲಿಕ್ಕೆ ಉಪಿಸ್ತ ಅವಸರವಿದೆ. ಅದರೆ ಬೆಳಿಯುವಂತೆ ಮಾಡುವ ರೀತಿಯು ಅದಲ್ಲ. ಜಾಡಿಯೊಳಗಿನ ನಿಂಬೇಕಾಯಿಯು ಕೊಳೆಯುವದಿಲ್ಲವೇಂಬಹುದು ನಿಜ. ಅದರೆ ಅದು ಬೆಳಿಯುವದೂ ಇಲ್ಲ, ತನ್ನ ವಂಶವನ್ನೂ ಬೆಳಿಸಲಾರದು. ಅದರ ಅವಸರದ ರೀತಿಯು ತನ್ನ ವಂಶಕ್ಕೆ ಹಾನಿಕರವಾಗಿದೆ. ಆ ಕಾಯಿಯು ನುಂಗುವವರ ಬಾಯಿಗಾಗಿ ಮಾತ್ರ; ಅಲ್ಲದೆ ತಾನು ತಾಯಿಯಾಗಿ ವಂಶವನ್ನು ಧರಿಸಲಾರದು. ಇದ್ದಂತೆಯೇ ಉಳಿಯುವದು ಎಂದರೆ ಆಳಿಯುವದು. ಬೆಳಿಯುವದೇ ಉಳಿಯುವ ಉಪಾಯ. ಇದೇ ನಿಸರ್ಗದ ರೀತಿ.

ಸಾಮಾಜಿಕ ವಾತಾವರಣವು ಇಷ್ಟು ಅಸ್ನೇಸರ್‌ಕವಾಗಿರುವಲ್ಲಿ ವ್ಯಕ್ತಿಗೆ ಉಚ್ಚಾರಣ್ಯವೂ ಯೋಗ್ಯಸ್ಥಿತಿಯೂ ಇರಲಾರವು.

ಎನ್ನೋ ಬದುಕಬೀಕೆಂದು ಬದುಕುವದು. ಯಾರು ಎಲ್ಲಿಯಾದರೂ ಆ ಬದುಕಿಗಾಗಿ ಕೈಕೊಂಡ ಪೃತ್ಯಿಯಲ್ಲಿ ಅತಿ ತೇಗೆಡಿಯನ್ನು ಹೊಂದಬೇಕೆಂದರೆ ಆರಿತೋ ಆರಿಯಿದೆಯೋ ಆ ವಾತಾವರಣವನ್ನೇ ಮರೆಯಬೇಕು. ಹಾಗೆ ಬೆಳೆದರೂ ಶಾಂತಿಯಿದೆಯೋ? ‘ಅಯ್ಯೋ ನಾನು ಧರ್ಮವನ್ನು ಮರೆತು ಈ ಪ್ರವಂಚಕ್ಕೇ ಮರುಳಾದೆನಲ್ಲಾ’ ಎಂದು ಗೋಳಿದುತ್ತ ಆ ಪಾಪಪರಿಹಾರಾರ್ಥವಾಗಿ ಪುರಾಣ ಪ್ರವಜನ, ಹೋಮ ದಾನ ಜವತಪ ಬ್ರಾಹ್ಮಣ ಸಂತರಣಾದಿಗಳನ್ನು ನಡೆಸುತ್ತಿರುವದು! ಮತ್ತೆ, ಮಾಡಿ ಗಳಿಸಿದ್ದ ಕ್ಷೇತ್ರ ಚಿಂತೆ, ಬೀಡಿದ್ದ ಕ್ಷೇತ್ರ ಮಾನ! ಕೊಡುವವನು ನೀಂಚ, ತಕ್ಕೊಳ್ಳುವವನು ದೂಡ್ಯು ಮನುಷ್ಯ! ವೈಕುಂಠದ್ವಾರದ ಕಾವಲುಗಾರ! ಇದೆಲ್ಲ ಧರ್ಮಕರ್ತರ ತನ್ನೋ? ಆವರ ಉದ್ದೇಶವು ಚನ್ನಾಗಿಯೇ ಇದ್ದಿರಬೇಕು ಎಂದು ಮೊದಲೇ ಹೇಳಿದೆಯಷ್ಟೇ. ಆದರೆ ಆವರ ಜ್ಞಾನದಲ್ಲಿಯೂ ಲೋಪವೇ ಇದ್ದಿಲ್ಲವೇಂದು ಹೇಳಲಿಕ್ಕೂ ಆಗಮ, ಎಂಬದನ್ನೂ ಹೇಳಿದೆ. ಆಷ್ಟು ಮಾತ್ರವೇ ಅಲ್ಲ. ಆವರ ಗಮ್ಯ ಜ್ಞಾನಗಳು ಒಂದುವೇಳೆ ಉಳ್ಳವಾಗಿದ್ದರೂ ವ್ಯವಹಾರದಲ್ಲಿ ಎಂತೆಂಧ ಅವಸರಗಳು ಆವರಿಗಿದ್ದ ಹೋ ಯಾರು ಬಳ್ಳರು? ಕೇವಲ ವೈಯಕ್ತಿಕ ಭಾವ ಜೀವನಗಳನ್ನು ಬಿಟ್ಟು, ತಮಗೂ ಸಮಾಜಕ್ಕೂ ಇರುವ ನಿಕಟ ಸಂಬಂಧವನ್ನು ರಿತು, ಆದರ ಸೇವೆಯನ್ನು ಮಾಡಲುಢ್ಯಕ್ತರಾದವರಿಗೆ ಮಾತ್ರ ಈ ಅವಸರಗಳು ಬಿಟ್ಟುವೇ ಅಲ್ಲ. ಸಮಾಜವು ಪದೆ ಪುಷ್ಟಿ ಭೂದಲಾಗುವ ಕೂಟಿ. ಇತರ ವಿಷಯಗಳಲ್ಲಿ ಬದಲಾವಣೆಗಳು ಆಗುತ್ತಿದ್ದರೂ ಒಂದು ಧರ್ಮವೇನ್ನೋ ಬಿಟ್ಟಿದ್ದಲ್ಲ. ಆದು ಅಂದರೆ ಬದುಕುವದು; ಸಾಯಂತ್ರಿ ಪ್ರಾಣವನ್ನು ಲಿಸಿಕೊಳ್ಳುವದು. ಆದರೆ ಇತರ ಜೀವ ರಾತ್ಮಿಗಳಂತೆ ಹೊಟ್ಟಿಹೊರುವದಕ್ಕಾಗಿ ಮಾತ್ರ ಬದುಕುವದು ಮಾನವ ಧರ್ಮವಲ್ಲ. ಮಾನವನು ಚನ್ನಾಗಿ ಯೋಗ್ಯವಾಗಿ ಬದುಕಬೇಕು, ಎಂದು ಸಕಲ ಮತಗಳೂ ಸಾರುತ್ತವೇ. ಉಪದೇಶವೇನ್ನೋ ಉತ್ತಮವಾದದ್ದೇ. ಆದರೆ ಬದಲಾಗುವದು ಮೊದಲು, ಚನ್ನಾಗಿ ಬದಲಾಗುವದು ಆಮೇಲೆ, ಅಲ್ಲವೇ? ಬದುಕಿಗೇ ಗತಿಯಿಲ್ಲದೆ ಹೋದರೆ

ಜನ್ನಾಗಿ ಬಹುಕುವದಾದರೂ ಹೇಗೆ? ಜನ್ನಾಗಿ ಬಹುಕುವದು (ಧರ್ಮ) ಸರ್ವಸಾಮಾನ್ಯ ಬದುಕಿನ ಸಾಕರ್ಜ್ಯವಿದ್ದಲ್ಲಿ ಮಾತ್ರ ಒಪ್ಪುವ ಉಪ

ದೇಶ. ಜೀವವಕ್ಕೆ ಉಪಜೀವನವೇ ಮೊದ ಅಪಂಥಸೂ ಮತ್ತು ಲನೆಯ ಅವಶ್ಯಕತೆ. ಧರ್ಮೋಪದೇಶ

ನಿಜಾರ್ಥಸೂ ಆಮೇಲೆ. ಬರಗಾಲ, ಯುದ್ಧ, ದರ್ಶಾಂಡೆ ಗಳ ಕಾಲದಲ್ಲಿ ಉಪಜೀವನಕ್ಕೇ ಕೇಡು ಬಂದಾಗ

ಮತಸ್ಥಾಪಕರು ವೊದಲು ಉಪಜೀವನದ ಅವಸರಗಳನ್ನು ಗಮನಿ ಸುವರೋ ಅಥವಾ ತತ್ತ್ವಜ್ಞನವನ್ನು ಹೇಳುವರೋ? ಅದರೆ ಅಂಥ ಅವಸರಕ್ಕಾಗಿ ಅವರು ಅಂದು ಕೊಟ್ಟ ಉಪದೇಶವು ಇಂದೂ ನಮಗೆ

ಉಪಯೋಗಕರವಾದಿತೋ? ಮತಸ್ಥಾಪಕರ ಉಪದೇಶಗಳಲ್ಲಿ ಇಂಥ ಅವಸರಗಳಿಂದ ಹುಟ್ಟಿದ ಉಪದೇಶಗಳಷ್ಟುವೇಯೋ ಯಾರು ಬಲ್ಲರು?

ಶಾತ್ಮಕ ಉಪದೇಶಗಳನ್ನು ಬಿಟ್ಟರೆ ಉಳಿಕೆಯವು ಹೆಚ್ಚಾಗಿ ಅವ ಸರದಿಂದಭೇದ ಹುಟ್ಟುತ್ತವೆ. ಅವಸರವು ಉಪಜೀವನವನ್ನೇ ಬೀದ ರಿಷುವ ಪರಿಸ್ಥಿತಿಯಿಂದುಂಟಾಗುತ್ತದೆ. ಆ ಪರಿಸ್ಥಿತಿಯ ಜರಿತ್ತೆಯು ನಮಗೆ ಗೊತ್ತಿತ್ತೋ? ಅದು ಮತಗ್ರಂಥಗಳಲ್ಲಿ ಸಾಕಷ್ಟುದೆಯೋ? ಅವುಗಳಲ್ಲಿ ಉಪದೇಶವಿದೆಯೇ ಹೊರತು ಆ ಕಾಲಗಳ ಇತಿಹಾಸ ವಿಲ್ಲ. ಹೀಗಿರುವಾಗ ಅವುಗಳನ್ನು ರಿತುಕೊಂಡು ಅಂಥ ಅರಿವಿನ ಮೂಲಕ ಆ ಸೂತ್ರಗಳ ನೀತಿರೀತಿಗಳ ಆಧಾರದ ಮೇಲೆ ಇಂದಿನ ಅವಸರಗ ಇಗೆ ತಕ್ಕ ನೀತಿರೀತಿಗಳನ್ನು ಮಾಡುವ, ಎಂದರೆ ಸಾಧ್ಯವಲ್ಲ. ಯಾಕೆ? ಆ ಉಪದೇಶಗಳ ಉಗಮವು ನಮ್ಮ ಬುದ್ಧಿಗೆ ಸಿಕ್ಕುವದಿಲ್ಲ. ಅದರ ಇತಿಹಾಸದ ಅಭಾವವು ಅಂದಿನ ಅವಸರದ ಧರ್ಮಸೂತ್ರಗಳನ್ನು ಕೆಲಸಕ್ಕೆ ಬಾರದಂತೆ ಮಾಡಿದೆ. ಅಂದಮೇಲೆ ಅಂಥ ಸೂತ್ರಗಳನ್ನು ಇಂದು ಹಿಡಿದುಕೊಂಡು ಸೆಡೆದರೆ ಗತಿಯ ದುರ್ಗತಿಯೇ ಅಲ್ಲವೇ? ಎಲ್ಲ ಮತಗ್ರಂಥಗಳಲ್ಲಿಯೂ ಎರಡು ಪ್ರಕಾರವಾದ ಉಪದೇಶಗಳಿವೆ. ತತ್ತ್ವಜ್ಞನರ ಉಪದೇಶಗಳು ಒಂದು ಕಡೆ ಇದ್ದರೆ ಅಪರಿಹಾರ್ಯತ್ವಪರ ಉಪದೇಶಗಳೂ ಇನ್ನೊಂದು ಕಡೆ ಇವೆ. ಒಂದು ಕಡೆ ಅವುಗಳಲ್ಲಿ ಶಾಶ್ವತ ದೀಪಿಕೆಯಿದ್ದರೆ ಇನ್ನೊಂದು ಕಡೆ ವಿಪಶ್ಣ

ಮಹೋಚಿತ ಒಣಿಗಳೂ ಇವೆ. ಆಪತ್ತಾ ಧರ್ಮ ಏಂದೆ ಬಂದುಕಡೆ ಯುಕ್ತೇ, ಸರ್ವಸಮೃತವಾಗಿರುವ ವಿಷಯಗಳು ಇದ್ದರೆ ಇನ್ನೊಂದು ಕಡೆ ಇತರ ಕಾಲಜನಗಳಿಗೆ ಅಸಮೃತವಾದ ಅಸಂಬಂಧವಾದ ಆಪಕಾರಕವಾಗಿರುವ ವಿಷಯಗಳೂ ಇವೆ. ಇವನ್ನು ವಿಂಗಡಿಸಬೇಕೋ? ಬೇಡವೋ? ಜಾಗೆ ಮಾಡಬೇಕಾದರೆ ಉಪಾಯವು ಯಾವದು? ಅದು ಬುದ್ಧಿಗೇ ಸೇರಿದ ಧರ್ಮವಲ್ಲವೇ?

ಈ ಆವಸರದ ಸೂತ್ರಗಳಲ್ಲಿಗೇ ಮತಶಾಸ್ತ್ರಗಳು ಮುಗಿಯುವದಿಲ್ಲ. ವೇದ, ಜಂದವಸ್ತ್ರಾ, ಬೈಬಿಲ್, ಕರಾನ್ ಇವುಗಳಲ್ಲಿನಾನಾ ವಿಷಯಗಳಿವೆ. ಆದರೆ ಇವುಗಳನ್ನು ಒಂಟುಮಾಡಿದವರು ವಿಂಗಡಿಸಿಟ್ಟು ಅಧ್ಯಾಯಗಳನ್ನು ತುಸು ಹೊತ್ತು ಬದಿಗಿಟ್ಟು ವಿಷಯಾನುಸಾರ ಹೊಸ ಪರಿಜೀವ ಮಾಡಿದರೆ ಪ್ರತಿ ಗ್ರಂಥಕ್ಕೂ ಆರು ಪರಿಜೀವಗಳಾಗುವಂತೆ ತೋರುತ್ತಾರೆ. (೧) ಭೌತಿಕ ಜಗತ್ತಿನ ಆದಿಉದ್ಘವ ಮತ್ತು ವಿಕಾಸ; (೨) ಜೀವದ ಮೂಲ- ಅದರಲ್ಲಿಯೂ ಮನುಷ್ಯನಿದು; (೩) ಮನುಷ್ಯನಿಗೂ ಜಗತ್ತಿಗೂ ಇರುವ ಸಂಬಂಧ; (೪) ಮನುಷ್ಯನ ಪ್ರಕೃತಿ ಮತ್ತು ಅದಕ್ಕನುಸಾರವಾದ ನೀತಿ (೫) ಮನುಷ್ಯ ಜೀವನದ ಅರ್ಥ; (೬) ಮನುಷ್ಯನು ಇವುಗಳೊಡನೆ ಹೊಂದಿಕೆಯಿಂದಿದ್ದ ಮುಕ್ತನಾಗುವಂತೆ ಆಶನು ಆನುಸರಿಸಬೇಕಾಗುವುದು; (೭) ತಕ್ಕ ಭಾವವಾಕಾವಿಚಾರಕಮರ್ಮಗಳು. ವಿಷಯ ಅಂದಾಜೋ? ವಿಭಾಗಗಳು ವ್ಯವಸ್ಥೆಯಿಂದಿದ್ದರೆ ಹೀಗೆ ಆರು ಅಧ್ಯಾಯಗಳಾಗಬೇಕು.

ಅಧ್ಯಾಯಗಳಾಗಬೇಕು. ಆವರು ಬರೆದ ವಿಷಯಗಳಿಗೆ ಆಧಾರವೇನು? ಪರೀಕ್ಷಣ ಅನುಭವಗಳಲ್ಲ. ಎಲ್ಲರೂ ಕಣ್ಣಿಂದ ಬುದ್ಧಿಗಳಿಂದ ನೋಡಿ ಮನವರಿಕೆ ಮಾಡಿಕೊಳ್ಳಲ್ಪಟಕ್ಕ ವಿಧಾನವಿಲ್ಲ. ಆನೇಕ ವಿಷಯಗಳನ್ನು ಹಿರಿಯರಲ್ಲಿಯ ಗಾರವಕ್ಕಾಗಿ ವಿವೇಚಿಸದೆಯೇ ನಂಬಬೇಕು. ಆವನ್ನು ಹೇಳಲಿಕ್ಕೆ ಹಿರಿಯರಿಗೆ ಅಧಿಕಾರವೆಲ್ಲಿಂದ ಬಂತು? ‘ಆವರು ಮಹಾನುಭಾವರಾಗಿದ್ದರು, ಎಲ್ಲವನ್ನೂ ತಿಳಿದವರಾಗಿದ್ದರು’! ಎಂಬ ಉತ್ತರವೇ ಎಲ್ಲ ಪ್ರಾಚೀನಮತಪೂಜಕರಿಂದಲೂ ದೊರೆಯುವದು! ಇದು ನಮ್ಮ ಪ್ರಶ್ನೆಗೆ ಉತ್ತರವೋ? ಮತ್ತೆ ಆ ಪ್ರಶ್ನೆಯನ್ನೇ ಹೊರಡಿಸುವ ಉತ್ತರವಿದು! ಆವರು ಹೀಗೆ ಮಹಾನುಭಾವರಾವರು,

ಎಂದು ಮತ್ತೊ೦ ಹಾಗೇ ಕೇಳಬಹುದಿಲ್ಲವೆ? ಅವರ ಜ್ಞಾನಕ್ಕೆ ಮಾನವ ಜೀವಿಗೆ ಮುಖ್ಯ ಮತ್ತೆ ಸಾಮಾನ್ಯವಾಗಿರುವ ಬುದ್ಧಿಯು ಅಪ್ಪು ಅಥಾರವಾಗಿಲ್ಲವೆಂದು ತೋರುತ್ತದೆ. ಪಶೋನೈಸ್,* ಶ್ರುತಿಪ್ರಕಾರ, ಅಕಾಶವಾಣಿ ಇಲ್ಲವಾದರೆ ಸಹಜಾವಯೋಧ—* ಇವೇ ಅವರ ಜ್ಞಾನದ ಬುಗೆಗಳು. ಎಂದರೆ, ಕೆಲವು ಮತಸಾಪಕರಿಗೆ ಧರ್ಮೋಪದೇಶವು ಅಕಾಶದಿಂದ ಆಡಿದಂತೆ ಕೇಳಿಬರುತ್ತದೆ. ಕೆಲವರಿಗೆ ಅಲ್ಲಲ್ಲಿ ಬರೆದು ಬರುತ್ತದೆ. ಕೆಲವರಿಗೆ ಪರುಪಕ್ಷಿಳರಗಳ ಬಾಯಿಯಿಂದ ಬೋಧ ವಾಗುತ್ತದೆ. ಕೆಲವರಿಗೆ ಅದು ಹೃದಯದೊಳಗೇ ಹೊಳೆಯುತ್ತದೆ. ಅಂತೂ ಇಂತೂ ಸರ್ವಸಾಮಾನ್ಯವಾಗಿರುವ ಬುದ್ಧಿಯು ಹಾದಿಯು ಮಾತ್ರ ಈ ರೀತಿಯ ಉಪದೇಶಗಳಿಗೆ ತಾಜ್ಯವಾದ ಹಾದಿಯಿಂದು ತೋರುತ್ತದೆ. ಹಿಂದೂಮತಗ್ರಂಥಗಳ ಅಕಾಶವಾಣಿ ಶ್ರುತಿಪ್ರಕಾಶಗಳೇ ಆಗಲಿ, ಬೈಬಲ್‌ನ ಪರಿಶಾಧಾತ್ಮನ ವಚನವೇ ಆಗಲಿ, ಕುರಾನಿನ ‘ಹಹಿ’ಯೇ ಆಗಲಿ—ಇವುಗಳು ಆಗಮಾಧರ, ದುರ್ಗಮ ಎಂದು ಆಯಾ ಮತಾನುಯಾಯಿಗಳು ಹೇಳುವದೊಂದು ಸರ್ವಸಾಧಾರಣವಾದ ವಿಷಯವೇ. ಯಾಕೆ? ಆ ವಿವರುಗಳನ್ನು ಸಾಕ್ಷಾತ್ ದೇವರೇ ಹೇಳಿದನಂತೆ. ಒಬ್ಬರ ಪ್ರಶ್ನೆಯೇ ಅನುಭವವು ಹೇಗಿದ್ದರೂ ಅವರು ತ್ವಾಲುಪದೇಶಗಳಿಗೆ ಮಾತ್ರ ಎರುಧ್ಧಹೇಳಬಾರದು! ಹಾಗೆ ಮಾಡಿದರೆ ದೇಹದಂಡನೆ, ಯಮಪುರಿಯಾತೆ! ಅದೂ ಆ ದೇವರ ಉಪದೇಶವೇಯಂತೆ! ಸರಿಯೋಂದೇ ಅಲ್ಲದೆ, ಕಲ್ಲು ಎಸದು ಕೊಲ್ಲಿವದು,* ಮುಳ್ಳು ಚುಚ್ಚಿ ಕೊಲ್ಲುವದು, ಎಣ್ಣೆಬಟ್ಟಿ ಸುತ್ತಿ ಸುಟ್ಟಿ ಕೊಲ್ಲಿವದು ಇವೂ ಆ ‘ಪರಮದಯಾಸಿಂಧು,’ ದೇವರ ಆಜ್ಞೆಯೇ. ಈ ಧರ್ಮಾತ್ಮರ ಧರ್ಮಬುದ್ಧಿಯಿಂದಾದ ಹಿಂಸೆಗಳನ್ನು ಕುರಿತು ಬಂಡಿಗಟ್ಟಿಲೇ ಪ್ರಸ್ತರಗಳನ್ನು ಬರೆಯಬಹುದು.

* ದೇವರೇ ಶ್ರವಣಿಸಿದ್ದ, Revelation

* ಕನ್ನೆಂಜೆಗೇ ಉದ್ದವಿಸಿದ ಬೋಧ; Intuition

* ಕೆಲವು ಮಾಸಾಂತರ ವುತಡೆಯೇಹಿಗಳನ್ನು ಅಥಗಾಣಿಸ್ತುವದಲ್ಲಿ ಮಾರ್ಪಾನಾಲ್ಕು ವರ್ಷಗಳ ಹೀಡೆ ಕಲ್ಲಿಸದು ಕೂಡಾದ್ದಂತು ಅನೇಕ ವರ್ಕಮಾನಕ್ರಾಗಳನ್ನು ಒದಿರಬಂದು

ಸತಿಸಹಗವನ್ನು ವೂ ದೇವರ ಆಜ್ಞೆಯೇ, ಹೆಣ್ಣು ಮಕ್ಕಳನ್ನು ಗಂಗಾ ನದಿಯಲ್ಲಿ ಪೊಸಳಿಗಳಿಗೆ ಹಾಕಿಬಿಡುವದೂ ಆತನ ಆಜ್ಞೆಯೇ, ನರ ಬಲಿಯೂ ಆತನ ಆಜ್ಞೆಯೇ, ಯಜ್ಞಗಳಲ್ಲಿ ಮಾಡುವ ಪರು ಸಂಹಾರವೂ ಆತನ ಆಜ್ಞೆಯೇ, ಸುಧಾಪಾನವೂ ಆತನ ಆಜ್ಞೆಯೇ, ಸ್ತೋಶಾದ್ರುರ ನಿರಕ್ಷರತೆಯೂ ದಾರಿದ್ರ್ಯವೂ ಆತನ ಆಜ್ಞೆಯೇ, ಆಸ್ವಲಕ್ಷ್ಯತೆಯೂ ಈ ದಯಾಸಾಗರನ ಆಜ್ಞೆಯೇ ಉತ್ತರ ಮತಾಭಿ ಮಾನಿಗಳಿಗೆ. ಆತನಿಗೆ ದಯಾಸಾಗರನೆಂಬ ಬಿರುದು ಎಲ್ಲ ಮತ್ತೆ ಗಳಲ್ಲಿಯೂ ಇದೆ. ಇಸ್ತಾಮಾನಲ್ಲಿ ಆತನು ರಹಮಾನ್, ರಹಿಮ್ ಎಂದು ಕರೆಯಲ್ಪಡುತ್ತಾನೆ. ಬೈಬಲ್ಲಿನಲ್ಲಿ ಆತನು ‘ದಿ ಲೋಡ್‌ಫ್ ಬಫ್ ಮರಾಸಿ’ ದಿ ಓಳ ಮರಸಿಪುಲ್ ಫಾದರ್’. ಸಾರಾಂಶ ಮಾತ್ರ ಎಲ್ಲ ಒಂದೇ. ಆದರೆ ಈ ದಯಾಳುವಿನ ಮತಗಳಿಗೆ ಬೆಂಬಲವೇನೋ ದಂಡನೆ, ಹಿಂಸೆಗಳಲ್ಲಿದೆ ಮಾನವನ ಜನ್ಮಸಿದ್ಧಹಕ್ಕೇ ಆಗಿರುವ, ಆ ದೇವರೇ ಕೊಟ್ಟಿ ಬುದ್ಧಿಯಲ್ಲ. ಮತಗ್ರಂಥಗಳಿಗೆ ವಿರುದ್ಧವಾಗಿ ಆದಿದ್ವಕ್ಕೆ ಮತಾಭಿಮಾನಿಗಳು ಅಂಥವರಿಗೆ ಕೊಟ್ಟಿ ಹಿಂಸೆಗಳ, ನಡೆಸಿದ ಯುದ್ಧಗಳ, ಉಂಟುಮಾಡಿದ ಕಷ್ಟನವ್ಯಗಳ ಚರಿತ್ರೆಯು ಬಹು ಭಯಂಕರವಾಗಿದೆ. ಭ್ರಮೆಯ ಸಿದ್ಧಾಂತಗಳಿಗೆ ಭೀಕರ ವಾದ ಬೆಂಬಲ! ಸ್ವತಂತ್ರ ವಿಚಾರ ಆಚಾರಗಳಿಗೆ ಮತಗಳ ಹಿಂಸೆಯು ದಿಗಿಲಿರೋಣದರಿಂದ ಸರ್ವಸಾಧಾರಣ ಮಾನವನ ಬುದ್ಧಿಯ ವಿಕಾಸವು ಸಾರಕಷ್ಟಗಲೇ ಇಲ್ಲ. ಉದಾಹರಣೆಗೆ, ನಮ್ಮಲ್ಲಿ ಭೂಮಿಯು ಮರಾಠೀನ ತಲೆಯ ಮೇಲೆ ಭಾರವನ್ನು ಹಾಕಿಕೊಂಡಿದೆಂದು ನಂಬಿಕೆಯಿದೆ. ಆದಕ್ಕೆ ‘ಅದು ಸರಿಯೇ; ಆದರೆ ಮಹಾ ಶೇಷನ ಭಾರವು ಇನ್ನಾರ ತಲೆಯ ಮೇಲಿದೆ?’ ಎಂದೂ ಒಂದು ಪ್ರಶ್ನೆಯು ತಾನಾಗಿ ಹೊರಡುತ್ತದ್ದಲ್ಲವೆ? ಆದರೆ ಈ ಪ್ರಶ್ನೆಯನ್ನು ಹಾಕಲಿ, ಆತನಿಗೆ ತಕ್ಕ ಪಾರುಯಶ್ವಿತ್ವವು ಸ್ವನಿರ್ಮಿತಸಂಘರ್ಷಿತಪ್ರಸಿಗ ಇಂದ ಮತಾಭಿಮಾನಿಗಳ ಕೃಯಿಂದ ಸಿಕ್ಕಿಯೇ ಬಿಡುತ್ತದೆ! ಇನ್ನೊಂದು ವಿವಯ; ಭೂಮಿಯು ಕದಲದೆ ಇದೆ, ಸೂರ್ಯನು ಆದರ ಸುತ್ತಲೂ

* ಕ್ರೀಮಿ— ಈ ಸಂಪುಟ, ಸಂಖ್ಯೆಗಳು ೬-೧೦, ಸಕಗಮನದ ವಿವಿಧ ೧೧ಕಳು,

తిరుగుత్తూనేంట మతవు ఎల్ల మతగళల్లియూ ఇదే. ఆదశ్శై వికరీతవాగి భావిసిదవరన్న కలింవాద శీఖేగే గురిమాడి హింసి సిద్ధార్థ.* ఆదరే ఈగలోఏ భూమియూ తిరుగుత్తేదే ఎంబ సిద్ధాంతవు నివీవాదవాగి స్థిరవాగి సింటుబిట్టెదే. ఈ సిద్ధాంత వన్న మన్ని మవవర సంబీయే దినేదినే హేచ్చుగుత్తెలరోణ దరింద ధవాఫత్తురు తమ్మ గ్రంధగళన్న అష్టరమట్టెగే ముట్టె కులతిద్వారే. నమ్మ ఆరు పరిజ్ఞీదగలిగే సేరిద సిద్ధాంతగ ఇల్లి అనేకానేకవు బరియ భ్రముగళు, కల్పనేగళు, అందా జుగళు ఎందు ఈగిన పరిష్కశర అనుభూతిమూల ప్రక్కాజ్ఞానవు తోరిసిచిట్టెదే. ఇంధ జ్ఞానక్కె హిందే ఇద్ద కాటవు ఇందిల్లిదిరోణదరింద ఆదు బెళయుత్తెలూ ఇదే.

స్పృష్టియ మూలవావుదు, గతియావుదు, గమ్మివావుదు ముంతాద వివయగళన్నెల్ల దేవరే వివిధ రీతిగళింద జనరిగే తోరిసికొడుత్తిద్దనేంబ నంబికేయే ఎల్ల మతగళగూ ఆధారవాగిదేందు మేలే తోరిసిదేయస్పై. దేవరు ఒబ్బనే ఎందూ ఎల్లపూ నంబుత్తేవే. హీగిరువాగ ఆతను ఈ అనేక విషయగళన్న కురితు ప్రకటిసిద జ్ఞానపూ ఒంపే ఆగిరబీఇస్పై? భాషాష్యత్యాసవిరచయుదు; హేళువ రీతియల్లి భేదపిరచయుదు; ఆదరే జ్ఞానత్త్వపూ కాగే వ్యత్యాసవాగిరలిక్కాదీతోఏ? కొట్ట వన్నోబ్బునే, మేలే ఆతను సవజ్ఞను; హీగిద్ద కొండూ పరస్పర విచుద్వవాగి హేళయానో? ఇల్లవెందు బుద్ధియు కేళుత్తేదే. ఆదరే నిజవాగియూ సోదిదరే ఎష్టోఏ భేదగళివే. ఆ భేదమయ సూత్రగళన్నే జ్ఞానమూల జీవనసూత్రగళిందు భావిసిద జనరు తావు దేవరింద ‘ఆరిసల్పట్టె జనాంగ’న్న దవరు

* ఆచారదేశాగిన అధ్యత జవత్యారగళు పుట १५-७०


న్న శురాన్ మక్క, బ్యోబల్లెనల్లి, సోఅ, ప్రవాదియ, విషయాద్ద్ల ఇంరాజ వాద ఆధారవిదే

ಎಂದು ಹಿಗ್ಗಿ ತೆಮ್ಮನ್ನು ಇತರರಿಂದ ಪ್ರತ್ಯೇಕಿಸಿಕೊಳ್ಳುತ್ತಾರೆ. ಇಂಥ ನಂಬಿಕೆಯಿಂದ ಹುರಿಗೊಂಡೇ ವ್ಯಾಲಾನಾ ಮಹಮ್ಮದ್ ಅಲಿಯವರು ಸಹ ಜಗನ್ನಾನ್ಯರಾಗಿರುವ ಮಹಾತ್ಮಾ ಗಾಂಧಿಯವರನ್ನು ಕುರಿತು:- ಸ್ವಮತದ್ವಷ್ಟಿಯಿಂದ ನೋಡಲಾಗಿ ಗಾಂಧಿಜಿಯವರಿಗಿಂತ ಒಬ್ಬ ಚೀಲ್ಲರೆ ಮುಸಲ್ಕಾನ ಪಾತಕಿಯು ಹೆಚ್ಚಿನವನೆನ್ನಬೇಕಾಗುತ್ತದೆ- ಎಂದರು! ಮತ್ತೆ ನೋಡಿದರೆ ಇದನ್ನು ಹೇಳಿದಾಗ ಅವರಿಗೆ ಗಾಂಧಿಜಿಯವರಲ್ಲಿ ಸಂಪೂರ್ಣ ಗೌರವವಿತ್ತು. ಆದರೆ ಮತದ ಕಟ್ಟಿ ಹಾಗಿದೆ! ಆದರೆ ಉಪದೇಶದ ಮುಸುಕು ಹಾಗಿದೆ! ಮತಾಭಿನಾನವು ಎಂಥ ಬೆಳಕಿಗೂ ಕಣ್ಣನ್ನೇ ಮುಚ್ಚಿಬಿಡುತ್ತದೆ! ತಾವು ದೇವರು ಮೆಚ್ಚಿದ ದೇವರಿಂದ ‘ಆರಿಷಲ್ಪಟ್ಟಿ ಜನಾಂಗ’ವಾಗಿರೋಣಿದರಿಂದ ಆ ಭೇದಗಳು ಆತನು ಆಸಾಮಾನ್ಯವಾಗಿ ಹೆಚ್ಚಿನ ಪ್ರೀತಿಯಿಂದ ತಮಗೇ ಕೊಟ್ಟಿ ವಿಶೇಷ ಜ್ಞಾನವೆಂದು ಭಾವಿಸಿಕೊಳ್ಳುತ್ತಾರೆ! ಆವು

ಗಳಿಗಾಗಿ ತಾವು ಉಚ್ಚರು ಇತರರು ನೀಡಿರು ಎಂದು ಶಾಖಾಭಿವೃದ್ಧಿ ಭಾವಿಸಿಕೊಳ್ಳುತ್ತಾರೆ. ಮುಂದೆ ಆ ಭಾವನೆಗೆ ತಕ್ಕು ಗುಣವರ್ತನಗಳೂ ಅನುಯಾಯಿಗಳಲ್ಲಿ ಉಂಟಾಗುತ್ತವೆ. ಅಂದಮೇಲೆ ಇವುಗಳಿಗೆ ಮರುಳಾದ ಹೃದಯಕ್ಕೆ ಲೋಕಸಂಗ್ರಹವು ಸಾಧ್ಯವೇ? ಇವುಗಳ ವಾತಾವರಣದಲ್ಲಿ ಒಕ್ಕೆಟ್ಟು ಕಾಣಬಂದಿದೆತೋ? ಪರಸ್ಪರ ಪ್ರೀಮಾನುರಾಗಸೇವೆಗಳಿಗೆ ಅವಕಾಶವಿದ್ದಿದೆತೋ? ಮೇಲೆ ಮೇಲಿನ ಬರಿಯ ಮಾತಿನ ಕಂಫಾಕರಣದಿಂದೇನುವಯೋಗ? ಆದರಿಂದ ಮನಸಾರೆ ಒಕ್ಕೆಟ್ಟು ಆಗದು. ಒಪ್ಪಂದವು ಒಂದುವೇಳೆ ಸಾಧ್ಯವಾದಿತ್ತ. ಆದರೆ ಇದು ಬಹುಕಾಲ ನಡೆಯಲಾರದು. ಹಾಗಾಗುವದಕ್ಕೆ ನಿಸಗ್ರಹಿ ಆನನುಕೂಲ. ಅನ್ವೇಷಗ್ರಹ ಜೀವನದಲ್ಲಿ ಬಹುದುಷ್ಟ ಪರಣಾಮಗಳು ಅಡಕವಾಗಿವೆ. ಷಕ್ತಿಕ್ಕೆ ಬೇಕಾದದ್ದು ಜ್ಞಾನಯುಕ್ತ ಬುಧಜನಸಮೂಹ ವಿವೇಕವೇ. ಅಂತಹದಕ್ಕೆ ಬುದ್ಧಿಯ ಸಹಾಯವೇ ಪ್ರಧಾನವಾಗಿರಬೇಕು, ಅಲ್ಲದೆ ಭ್ರಮಕಲ್ಪನೆಗಳಿಂದುಂಟಾದ, ಭೇದಗಳನ್ನುಂಟಿಮಾಡುವ, ಕುರುಡುನಂಬಿಕೆಯನ್ನೇ ಆವಲಂಬಿಸಿಕೊಂಡಿರುವ ಗ್ರಂಥೋಕ್ತಿಗಳಲ್ಲ. ಅಂಥ ಶ್ರದ್ಧೆಯು ಭ್ರಮೇಗೆಗೊಬ್ಬರ,

ಜ್ಞಾನಪ್ರಗತಿಗಳ ಪೈರಿ, ಜಗಳಗಳಿಗೆ ಮೂಲ. ಮಾನವನ ಮಾನವ್ಯವು ಬೆಳೆಯಬೇಕಾದರೆ ಬುದ್ಧಿಯು ಶುದ್ಧವಾಗಿ ಬೆಳೆಯಬೇಕು. ಅದಕ್ಕೆ ಅಂಥಕ್ರದ್ದೀಯ ನೋಡವು ಕವಿದಿರುವವರಿಗೆ ಮನುಷ್ಯನಿಗೆ ಅದು ಸಾಧ್ಯವಿಲ್ಲ. ಪ್ರಕೃತಿಯು ಒಂದಾಗಿರಿಸಿರುವದನ್ನು ಕಪೋಲಕಲ್ಪಿತವು. ನೂರೊಂದನಷ್ಟುಗಿ ಭಿನ್ನಗೊಳಿಸುವದೂ ಒಂದು ಮಾನವನ ದುಡ್ರ್ಯವವೇ ಅಲ್ಲವೇ? ಅಯ್ಯೋ! ಪಕ್ಷವನ್ನು ಒಟ್ಟುಮಾಡುವದನ್ನು ಬಿಟ್ಟು ಭೇದಗಳನ್ನು ಒಟ್ಟುಮಾಡುವದೂ ಒಂದು ಧರ್ಮವೋ? ಮಾತುಮಾತಿಗೂ ಬುದ್ಧಿಯನ್ನೇ ಬದಿಗೊತ್ತಿ ಮಲ್ಲಾಮಲ್ಲಿಯನ್ನೇ ಹುರಿಗೊಳಿಸುವದಾದರೂ ಒಂದು ಮತವೋ? ನಿಮ್ಮಲ ಮತ್ತು ನಿಃಸ್ವಾಫ್, ನಿರಭಿಮಾನಿಯಾದ ಬುದ್ಧಿಯು ಇದನ್ನು ವಿಚಾರಿಸಲಿ.

ಉನೆಯ ಪ್ರಕಣ ಮತವೋ ಸತ್ಯವೋ



ಇಂಥ ಗೊಂದಲವು ಉಂಟಾಗಲಿಕ್ಕೆ ಕಾರಣವೇನು? ದೇವ, ಧರ್ಮ, ಸ್ವರ್ಗ, ನರಕ, ನಾಯ, ನೀತಿ ಮುಂತಾದ ವೃತ್ತಿಗಳು ಮನುಷ್ಯನ ಚಿತ್ತದಲ್ಲಿ ಉದ್ದೇವಿಸಲಿಕ್ಕೆ ನಿಮಿತ್ತವಾವುದು? ತನ್ನ ಸ್ವಾಧ್ಯಕ್ಷಾಗಿ ಮನುಷ್ಯನು ಇವನ್ನು ಕಲ್ಪಿಸಿದನೋ ಅಥವಾ ತನ್ನ ಪ್ರಕೃತಿಯೇ ತನ್ನ ವಿಪರ್ಯಯವೇ ಇವನ್ನು ಅವನಲ್ಲಿ ಉದಯಿಸಿತೋ? ಆತೆನನ್ನು ಹುಟ್ಟಿಸಿದ್ದ ಸ್ವಸುಖಕ್ಷಾಗಿಯೋ ಪರಹಿತಕ್ಷಾಗಿಯೋ ಸ್ವಪರಹಿತಕ್ಷಾಗಿಯೋ? ಇತರರನ್ನು ವಂಚಿಸುವದಕ್ಷಾಗಿ ಮಾತ್ರ ಹಲಕಲವು ಚುರುಕುಬುದ್ಧಿಯವರು ನೋಡಲಿಸಿಂದಲೇ ಮತಗಳನ್ನು ಮಾಡಿ

ನ್ಯಿ ಶ್ವಾಸಾಯಾವಿಲ್ಲದ ಬುದ್ಧಿಯಲ್ಲಿ ಉಂಟಾಗುವ ಸತ್ಯಾಳವಣಿ.

ಪ್ರೀತಿಂದು ಭಾವಿಸುವದು ನ್ಯಾಯವಲ್ಲ. ಒರಿಯು ಒಬ್ಬಿಬ್ಬಿರ ಮೋಸವೇ ಮತಗಳ ಉದ್ದೇಶವಾಗಿದ್ದರೆ ಅವು ಕಾಲ ಅಷ್ಟು ಜನರು ಮೋಸಹೋಗುತ್ತಿದ್ದಿಲ್ಲ. ಆದರೆ ರಾಗೆ ಜನಸಮುದಾಯವನ್ನು ಯಾರೂ ಮೋಸಗೊಳಿಸಿಲ್ಲವೆಂದು ಹೇಳಲಕ್ಕಾಗಿ ಆಗಿರು. ಅಂಥ ಮತಗಳ ಕುಟುಂಬ ವರು ಹಲಕೆಲವಂದ್ದರೆ ಮತಸಾಫ ಪಕರ ಸರಕತೆಯನ್ನೇ ಸನ್ಯಾಸಿನಿ ಅವರು ಒರೆದಿಟ್ಟು ಸೂತ್ರಗಳನ್ನು ಹಿಡಿಯೇ ಸಡೆಯುವವರು ಬಹಳ ಮಂದಿ ಇವ್ವಾರೆ. ಆದರೆ ಸರಳತೆಯು ಮೋಸವಲ್ಲವಾದರೂ ಸಂಪೂರ್ಣ ಸತ್ಯಜ್ಞಾನವು ಅಲ್ಲ. ಷ್ಯಕ್ತಿ ಷ್ಯಕ್ತಿಗಳಲ್ಲಿ ಮೇಲೆ ನೋಡಲಿಕ್ಕೆ ನಮಗೆ ಷ್ಯತ್ಯಾಸ ಕಂಡುಬಂದವರೂ ಬಂದೋಂದು ಕಾಲದ ಜನಸಮುದಾಯದ ಮೂಲ ಸಂಸ್ಕಾರಗಳಲ್ಲಿ ಅಷ್ಟೋಂದು ಭಿನ್ನತೆಯು ಇದುವದಿಲ್ಲ. ಮನಸ್ಸಿನ ಪ್ರೇರಣೆಗಳು, ಅದರ ಕಾಂಕ್ಷೆಗಳು ಅದರ ಗತಿಗಮ್ಯಗಳು ಬುಡದಲ್ಲಿ ಬಂದೇ ಆಗಿರುತ್ತವೆ. ಇವೇ ಮತಗಳ ಜನ್ಮಭೂಮಿ. ಹೆಚ್ಚಿನ ಬುದ್ಧಿಯನ್ನು ತನ್ನ ವಿಚಾರಗಳನ್ನು ಆಚರಿಸಿ ಪ್ರಕಟಿಸಿ ಪ್ರಚಾರಗೊಳಿಸುತ್ತ ಸಹಜವಾಗಿ ಮತಾಚಾರ್ಯರಾಗುತ್ತಾನೆ. ಇತರರ ಆಕಾಂಕ್ಷೆ, ದಿದ್ಹಾರ್ಥೆ, ಜಿಜ್ಞಾಸೆಗಳಿಗೆ ಆ ಮೊದ್ದ ಷ್ಯಕ್ತಿಯ ವಿಚಾರ ಆಚಾರಗಮ್ಯಗಳು ಸಮೃತವಾಗಿ ಬಿಟ್ಟು ಸಮಾಧಾನವನ್ನು ಉಟ್ಟಿಸು ದುವದರಿಂದ ಇವರು ಅವನನ್ನು ಶರದ್ವಯಿಂದ ಇನುಸರಿಸುತ್ತಾರೆ ಅವನು ಮತಸ್ಯಾಪಕನಾಗುತ್ತಾನೆ; ಇವರು ಮತಾನುಯಾಯಿಗಳಾಗುತ್ತಾರೆ. ಇಲ್ಲಿ ಎಲ್ಲಿಯಾದರೂ ಚೇಕುಪೇಕೆಂದು ಮಾಡಿದ ಮೋಸ ವಿದೆಯೋ? ಷ್ಯದಯದಲ್ಲಿಯಾದರೂ ಕಲ್ಪಣಿದೆಯೋ? ಉಪಾಯ ಉಪದೇಶಗಳು ಅಯ್ಯೆಕ್ಕಿವಾಗಿರಬಹುದು, ಆದಕ್ಕೆ ಮರುದ್ದೇರವನ್ನು ಮಾತ್ರ ಅರೋಪಿಸಲಿಕ್ಕಾಗದು.

ಆಗ ಭೌತಿಕರಾಸ್ತ್ರ ಆಧಿಕರಾಸ್ತ್ರ ಮುಂತಾದ ನಾನಾ ವಿಧ ವಾದ ಶಾಸ್ತ್ರಗಳು ಕೇವಲ ಶೋಧ ಪರೀಕ್ಷಣಗಳನ್ನೇ ಆಧಾರವಾಗಿ ಟ್ರಿಕ್ಕೆಂದು ಬೆಳೆಯುತ್ತವೆ. ಈ ಹಬ್ಬಿವಿಕೆಯು ಹಿಂದಿನ ಗುರುತಿಷ್ಯರ ಸಂಪ್ರದಾಯದ ಉಪದೇಶದಂತಿಲ್ಲ. ಜಾತಿಕುಲಲೀಂಗಭೇದಗಳನ್ನು ಸರಿಖಿಕೊಂಡು ಬಂದ ‘ಆಧಿಕಾರ’ ಭೇದಗಳ ದರಲ್ಲಿಲ್ಲ. ತಿಳಿದುಕೊಳ್ಳುವ

ಅಹಂತೆಯೇ ಈ ಕಾಲದ ಅಧಿಕಾರೆಗಳನ್ನು ಜನಸಾಮಾನ್ಯದ ಸಾಧಾರಣ ಪ್ರಾಯಿಕ * ಜ್ಞಾನವು ಹೆಚ್ಚಿದೆ. ವಿಜ್ಞಾನೀಯ ಜಲ್ಲವಾದರೂ ಅಜ್ಞಾತೆಯು ಎಷ್ಟೋ ಕಡಿಮೆಯಾ ಅಥಿಭಾಬಕ್ಕಾಗಿ ಗಿಡೆ. ಇದರಿಂದ ಜನಸಾಮಾನ್ಯದ ಆತ್ಮಭಿಮಾನವೂ ಸರ್ಪಾ ಹೆಚ್ಚಿತ್ತು ಬಂದಿದೆ. ಈ ಎಚ್ಚರಿಕೆಯುಂದ, ಮಾನವನನ್ನು ಮುಂದಕ್ಕೆ ತೆರುವ ಯಾವಿಗೆ ಮುಖ್ಯ, ಹಾಕುವ ಪ್ರತಿಯೋಂದು ಶಾಸ್ತ್ರ ಸೂತ್ರ- ರೀತಿ- ಸೀತಿಯೂ, ಆತಸಿಗೆ ಪ್ರೀರಿಯಾಗಿಯೇ ತೋರುತ್ತೇ ಲಂಡ. ಆತ್ಮಗೌರವವು ಸೃಚ್ಯಾನುಷಂಧಾನಕ್ಕೆ ಬಗ್ಗೆ ಅದನ್ನು ಉಟ್ಟಿ ಮಾಡುವಂಥ ಎಲ್ಲ ವಿವಯಗಳಿಗೂ ಇದಿರಾಗಿ ನಿಂತು ದಂಗೆಯನ್ನೇ ಎಚ್ಚಿಸಿದೆ. ಇದು ಸಹಜವೇ. ಆದರೆ ಈ ಎಚ್ಚರಿಕೆಯು ಕೋರೆಹದಿಂದ ಉಬ್ಬವನ್ನು ಹೊಂದಲಿಕ್ಕಿಲ್ಲವೆಂಬದಾಗಿಯೂ ಎಚ್ಚರಿಕೆಯು ಸಾಕ ಷಿಫ್ರರಹಿತು. ಸ್ವಾಧ್ಯ ಮತ್ತು ಹೊಟ್ಟಿಕಿಛಿಸಿಂದ ಬೇಕುಬೇಕೆಂದು ಉಂಟು ಮಾಡಿದ ಭೇದಗಳಾಗಿ ಸಿಟ್ಟು ಬರುವದು ಸಹಜ. ಆದರೆ ಕ್ಷಯದಯವು ನಿಷ್ಕಪಟವಾಗಿರುವಾಗ ಅಂಥವರನ್ನು ನಿಂದಿಸುವದು ಈನಾಜ್ಯಯವಲ್ಲವೇ? ಅಂತಹ ಮನಸ್ಸಿನಿಂದ ಇಂದು ಮತ್ತೆ ಹೊಸ್ತಿ

* ಜ್ಞಾನವು ಏರಾ ವಿಧವಾದದ್ದು ಪ್ರೀರಿಕ ಮತ್ತು ಶ್ರಾಯಿಕ ಒಂದಕ್ಕೆ ಅತ್ಯಾರೆ ವಿಷಯ, ಇನ್ನೊಂದಕ್ಕೆ ಸ್ಥಾಲ ಇತರಕ್ಕೆ ಒಂದು ಪೂರಾತನ ಸಂಸ್ಕೃತಿ ಇತ್ಯಾದಿ ಇನ್ನೊಂದು ಇಂದಿನವರಿಗೆ ಸಾಮಾನ್ಯರಿಗೆ ಶಿಳಯುವಂತೆ ವಿಶಾಲವಾಗಿ ಕೂಡಿ ಶೋಷಣೆ ಬಂದಿರುವ ವಿವಿಧ ಜ್ಞಾನ (General and up-to-date) ಎಂದಾರ್ಥವಾಗಿರುತ್ತದೆ. ಪ್ರೀರಿಕ ಶ್ರಾಯಿಕ ಏರಾ ಭಾಗಗಳನ್ನು ಚನ್ನಾಗಿ ಅಂತವನೇ ಪ್ರಬೋಧನಾಗಳಿಗೆ ಯೋಗ್ಯನು ಎಂದು ಜ್ಞಾನಿಗಳ ಮತ.

೫ ವಿಶೇಷ ಜ್ಞಾನ Expertness

ತಾನು ಕ್ಷೇತ್ರಾಗಾದವನು ಎಂದೇ ಸದಾ ಭಾವಿಸುವದು, Inferiority Complex ಇದಕ್ಕೆ ಅವರಕ್ಕೆ ಎಂದೂ ಒಂದು ಕೆಸರಿದೆ ಇದನ್ನು ಜಯಿಸುವಂಥ ಶ್ರೇಷ್ಠ ಜ್ಞಾನಧಾರಣೆಯುಕ್ತ ಕಲ್ಪನಾಸ್ಸ್ಯಯಾದೆ. ಅಂದ್ಲಿಗೆ ಜ್ಞಾನ ಅನಂದ ಸ್ವಾತಂತ್ರ್ಯಗಳು. ತನ್ನ ಅವಾರಕ್ಕುದ ಎಚ್ಚರಿಕೆಯಾಗುತ್ತದಲ್ಲಿ.

೫ ರಂಘ್ಯಜೀವನವನ್ನು ಹಾಳುಮಾಡುತ್ತಿರುವ ಬ್ರಾಹ್ಮಣ-ಬ್ರಾಹ್ಮಣೇತರರ ಜಗತ್ ಇದಕ್ಕೆ ಒಂದು ಧ್ಯಾನಿತ.

ಜಗತ್ತಾಗಳುಂಟಾಗುವವು. ಕ್ರಿಯೆಗಾಗಿ ಕರ್ತೃವನ್ನು ದೋಷಿ ಎನ್ನು ಹೇಗೆ ಸಿಂದಿಯು ಕಾದರೆ ಆತನ ಹೈದರ್ಯದಲ್ಲಿ, ಆತನ ಸಂಕಲ್ಪದಲ್ಲಿ ಕಲಂ ಕವಿತ್ತು, ದುರುದ್ದಿಕ್ಷವಿತ್ತಿಂಬದನ್ನು ಕಂಡು ಸಾಧಿ ಅಯ್ಯಾತ್ಮವೇ. ಸುವ ಶಕ್ತಿಯನ್ನಿಂದ್ದುಕೊಂಡಿರಬೇಕು. ಅಂಥ ದೋಷವನ್ನು ಸಾಧಿಸುವದಕ್ಕೆ ಸಾಕಷ್ಟು ಆಧಾರ ನಮ್ಮಲಿಲ್ಲವಾದರೆ ನಮಗೆ ಕರ್ತೃವನ್ನೇ ದೂಷಿಸುವ ಅಧಿಕಾರವಿಲ್ಲ. ಆತನ ಬುದ್ಧಿಯಲ್ಲಿ ಲೋಪನ್ಯಾಸತೆಗಳು ಇದ್ದವೆಂದು, ಬೇಕಾದರೆ ಸಾಧಿಸಬಹುದು. ಆದರೆ ಈ ಹಾದಿಯನ್ನು ತುಳಿಯುವಾಗ ಯಾವ ರೀತಿಯಿಂದಲೂ ಕರ್ತೃವಿಗೆ ದುರುದ್ದಿಕ್ಷವನ್ನು ಅಂಟಿಸಿದ ದೋಷವು ತಟ್ಟಿದಂತೆ ಜಾಗ ರೂಕರಾಗಿರಬೇಕು. ಈ ಸಂದರ್ಭದಲ್ಲಿ ಮತಸ್ಥಾಪಕರು ಎಷ್ಟು ದೊಡ್ಡವರಾಗಿದ್ದರೂ, ಕಾಲವನ್ನಿಂದೆಗೆ ವಾತ್ತು ಜನಸಾರಾ ಸ್ವದ ಮನಸ್ಸಿನ ಸ್ಥಿತಿಗಮ್ಯಗಳಿಗೆ ಎಷ್ಟುರಮಟ್ಟಿಗೆ ಅವರೂ ಅಧಿಕಾರಿಗಿದ್ದರಂಬದನ್ನು ಸಹ ನೋಡಿಕೊಳ್ಳುವದುತ್ತದೆ.

ಸಂಸ್ಕರಣವು ಅಲ್ಲವೇ ನಮಗೆ ಬೇಕಾದುದು? ಅದು ಅವರನ್ನು ಸಿಂದಿಸುವದರಿಂದ ಆಗುವದೋ? ಅಥವಾ ಅಂದಿನ ತಪ್ಪಿ ತಿಳಿದುಬಂದ ಮೇಲೆ, ಆ ತಪ್ಪಿಗೆ ಜನ್ಮವನ್ನು ಕೊಟ್ಟಿ ಭೂಮಿಯನ್ನು ಕಂಡುಹಿಡಿದು ಆದನ್ನು ಇಂದು ನಾವು ತ್ಯಜಿಸುವ ಉಪಾಯವನ್ನು ಮಾಡುವದು ಮೇಲೋ? ನಮ್ಮಲಿಯ ಭೇದಗಳಿಗೆ ಕಾರಣಗಳೇನು, ಅವನ ಗಳಲ್ಲಿ ಸಂಕಲ್ಪದಿಂದ ಹುಟ್ಟಿದವುಗಳು ಯಾವವು, ತಿಳಿನಳಿಕೆಯಿಲ್ಲದ ಉಂಟಾದವುಗಳು ಯಾವವು, ಆವೆಲ್ಲದರಲ್ಲಿಯೂ ಕಾಲ ಮತ್ತು ಜನತೆಯ ಪ್ರಕೃತಿಯ ಮತ್ತು ಮನಸ್ಸಿನ ಆಕಾಂಕ್ಷೆ ದಿದ್ದೂಕ್ಷೇ ಅವಶ್ಯಕತೆಗಳು, ಎಷ್ಟುರಮಟ್ಟಿಗೆ ಅರಿತಾಗಲಿ ಅರಿಯದೆಯಾಗಲಿ ಸೇರಿಕೊಂಡು ಬಂದಿವೆಂಬದನ್ನು ಪರೀಕ್ಷಿಸಿ ನೋಡಿದರಲ್ಲವೇ ಸಂಸ್ಕರಣಕ್ಕೆ ಬೇಕಾದ ಸಾಮಗ್ರಿಗಳು ನಮಗೆ ಈಗ ದೊರಿಯುವವು? ಕತ್ತಲೆಯಲ್ಲಿ ಕತ್ತಲೆ ಕತ್ತಲೆ ಎಂದು ಬೊಬ್ಬಿ ಇಡುವದರಿಂದ ಆ ಕತ್ತಲೆಯು ಹೋದಿತೋ?

ಅದನ್ನು ಪುಟ್ಟಿಯಲ್ಲಿ ತುಂಬಿ ಬಿಸುಟ್ಟಿಲಾಗುವ ಯೋಗ್ಯ ಸಂಸ್ಕರಣಕ್ಕೆ ದೋ? ಕತ್ತಲೆಯಿಂಬದೋಂದು ವಸ್ತುವಾಗಿದ್ದ ಕುಣ್ಣ ಸಂಸ್ಕರಗಳು ರಲ್ಲವೇ ಹಾಗೆ ಮಾಡುವದು ಸಾಧ್ಯ? ಅದನ್ನು

ಜೀಕು. ಇಲ್ಲದಂತೆ ಮಾಡಬೇಕಾದರೆ ಒಂದು ಬೆಂಕಿಕಡ್ಡಿ
ಯನ್ನು ಗೀಚುವದು ಮೇಲು ಅಲ್ಲವೇ? ಕತ್ತು

ಲೆಗೂ ಅದರ ಭೀಕರ ಪರಿಣಾಮಗಳ ವಿನಾಶಕ್ಕಾಗಿ ಪ್ರಕಾ
ಶವೇ ಬೇಕಾದ ವಸ್ತು. ಹಾಗೆಯೇ ಅಜ್ಞಾನವನ್ನು ಅದರ
ದುವ್ವಿರಿಕೊಮಗಳನ್ನು ನಿಮ್ಮಲಗೊಳಿಸುವದಕ್ಕೆ ಅದು ಮನೆನಾಡಿ
ಕೂಂಡಿರುವ ಜಾಗೆಗೆ ಅಂದರೆ ಬುದ್ಧಿಗೆ ಪ್ರಕಾಶವನ್ನು ತರಬೇಕು.
ಸಂಸ್ಕರಣಕ್ಕೆ ನಿಂದಿಯು ಉಪಯೋಗದಲ್ಲಿ; ಸಂಸ್ಕಾರಗಳು ಬೇಕು;
ನವಜ್ಞತ್ವತ್ಯಾತ್ಯಯಕ್ತ ಸಂಸ್ಕಾರಗಳು ಬೇಕು. ಅವನ್ನು ಶೋಧ-ವಿಚಾರ
ಪರಿಕ್ಷೇಣಗಳ ರಾಜ್ಯದಲ್ಲಿ ಮಾತ್ರವೇ ಕಾಣಬಹುದು. ಅಲ್ಲಿ ಹೋದರೆ
ನಮಗೆ ಪ್ರಕೃತಿಯ ಗಾಂಭೀರ್ಯವು ಪ್ರಕಟವಾಗುವದು; ಜೀವಿಯ
ಪರಾಧಿನತೆಯು ತೋರುವದು; ಜೀವಿಯ ಮೇಲಿರುವ ಅದರ ಅಜ್ಞೀಯ್ಯ
ಪ್ರಭಾವವು ತಿಳಿಯುವದು; ಹೃದಯದಲ್ಲಿಯ ನಿಂದಾಸ್ತುತಿ ಹೇತುಕ
ವಾದ ಮಲವು ತೊಳೆಯಲ್ಪಡುವದು. ಸಾಮಾನ್ಯ ವ್ಯಕ್ತಿಯು ಜಿತ್ತು
ವೃತ್ತಿಯ ದೂಪ ಮತ್ತು ಯಂತ್ರವೆಂದು ತಿಳಿದುಬಂದು ಜಿತ್ತುವು
ಉದಾರವಾಗುವದು; ಸಹನಸಹಿಷ್ಟ ತೆಗಳು ಬೆಳೆಯುವವು; ವೃತ್ತಿಯು
ಪರಿಸ್ಥಿತಿಯ ಪರಿಣಾಮವೆಂಬದು ಗೊತ್ತಾಗಿ, ವೃತ್ತಿಯನ್ನು ಅನು
ಕೂಲವಾಗಿಟ್ಟುಕೊಳ್ಳುವದಕ್ಕಾಗಿ ಪರಿಸ್ಥಿತಿಯನ್ನೇ ಸಾಧ್ಯವಾಗುವವು
ಮಟ್ಟಿಗೆ ಮಾರ್ಪಡಿಸುವ ಕಡೆಗೆ ಮನಸ್ಸು ಹೋಗುವದು.* ಇದೆ

ರಿಂದ ಒಂದು ವಿಧವಾದ ಆನಂದವಾಗುವದು.
ಮೂಲನನ್ನೇ ಕಾಣ ಅಷ್ಟೇ ಅಲ್ಲಿ ಜ್ಞಾನವು ಹೇಚ್ಚಾಗುವದು. ಸಾರಾಂಶ-
ಯತ್ವಸುವಧರಫಲ ಜೀವಿತದಲ್ಲಿ ಉಲ್ಲಾಸವೂ ವಿಕಾಸವೂ ಉಂಟಾ
ಗುವವು. ಜೀವಿತದ ಸಹಜ ಗುಣಗಮ್ಮಗಳಾದರೂ
ಅಷ್ಟೇ ಅಲ್ಲವೇ? ಕತಮಾನಗಳೊಂದ ಬಂದ ಮತಗಳ ನಿಜವಾದ
ಹುಟ್ಟು ಹುಡುಕಿ ಯಥಾಶಕ್ತಿ ಯಥಾರ್ಥಜ್ಞಾನದಿಂದ ಸಂಸ್ಕರಣ
ರಂಗಕ್ಕಿಳಿಯುವದುತ್ತಮವಾದ ಮಾನವ ಧರ್ಮವೇ ಅಲ್ಲವೇ?

* ಮುಂದೆ „ನವಸ್ಕಾಸ್ಯ“ಯನ್ನು ಸೋಧುವದು

ನಮ್ಮ ಸಾಂಖ್ಯಯೋಗ ವೇದಾಂತಗಳಲ್ಲಿ ತುಂಬಿರುವ ವಿಭಜ್ಯ ದರ್ಶನ, ನಿಂತಿರುವ ಜ್ಞಾನ ಮತ್ತು ವಿವಿಧಜ್ಞಾನ ಸಮಸ್ಯೆಯಕ್ಕೆ ಗಳಿಗೆ ಇಂಥ ವಿವೇಕಯುಕ್ತ ಬಹುಧಾನಕ* ಮೆಚ್ಚೇ ಮೂಲ. ಇದಕ್ಕೆ ಪೂರ್ವದಲ್ಲಿ ಅನೇಕ ಉಪನಿಷತ್ತಗಳೂ ದರ್ಶನಗಳೂ ಇವು ಗಳ ತರುವಾಯ ಭಗವದ್ವಿತೀಯೂ ಇವುಗಳಂತೆಯೇ ವಿವೇಕದ ರೂಪಿಯನ್ನು ತುಳಿದಿವೆ. ಅಂಥ ಕ್ರಿಷ್ಟಯನ್ನು ಬಹುವಾಗಿ ದೂರದಲ್ಲಿಟ್ಟಿವೆ. ಆವೆಲ್ಲಕ್ಕೂ ಪ್ರಿಯವಾದ ರೀತಿ ಎಂದರೆ ಅಲ್ಲವು ವಿಚಾರ, ಸ್ವಂತವಾದ ವಿವೇಚನೆಗಳೇ. ಈ ರೀತಿಯಂದ, (ಮತಗ್ರಂಥಗಳಿಗೆ ಹೊದಲಿಸಿದ ಕೊನೆಯವರೆಗೆ ಮರುಭಾಗಿ ಅವುಗಳ ಪದಪದವನ್ನೂ ಆಧಾರವಾಗಿಟ್ಟುಕೊಳ್ಳಬೇಕಾದ್ದೇ) ವಿಮರ್ಶೆಯಂದ ತಮ್ಮ ಮತವನ್ನೇ ಪ್ರತಿಕ್ಷಿಪ್ತಿಪ್ರಾಪ್ತಿ ತಮ್ಮ ಪ್ರಗಳ್ಭಾಗಿ ವಿಜ್ಞಾನ ವಿವೇಚಗಳಿಂದ ವಾಹಾನಾಭಾವರು ಉದ್ದರಿಸುತ್ತೇ ಬಂದದ್ದನ್ನು ಎಲ್ಲ ಮತಜರಿ ಶ್ರೀಗಳಲ್ಲಿಯೂ ಕಾಣಬಹುದು. ಸ್ವತಂತ್ರ ವಿಚಾರವು ವೇದಕಾಲದಲ್ಲಿಯೂ ಇತ್ತೀಂದೇ ಅವಕ್ಕೆ ಉಪನಿಷತ್ತಗಳ ಕೊಂಡೆ ಒಡೆಯಿತು. ವೇದಗಳ ಮಂತ್ರ ಬ್ರಾಹ್ಮಣಗಳನ್ನೇ ಅವು ತಮ್ಮ ನಿದಾನಕ್ಕೊಳ್ಳಿ, ಸಿಫಿರ್ತ ನಿವೃತ್ತಪಾತ ಬುದ್ಧಿಯ ಬೆಂಕಿಯಲ್ಲಿ ಪ್ರತಿಕ್ಷಿಪ್ತಿ ಅವುಗಳೊಳಗೆ ರುದ್ಧ ಸುವರ್ಣವನ್ನು ಮಾತ್ರ ವಿಮರ್ಶಕ ಜಗತ್ತೀ ಚರ್ಗಾಗಾಗುವಂತೆ ಎತ್ತಿಟ್ಟಿವು. ಹಾಗೆಯೇ ಗೀತೆಯಲ್ಲಿಯೂ ಅಂತಹ ಪುಟಕ್ಕೆ ಕೊಟ್ಟಿ ಗಾರವವನ್ನು ಎಷ್ಟೋ ಕಡೆ ನೋಡಬಹುದು, ‘ಹೀಗೆ ಸಾಂಖ್ಯಕ್ಕೆ ಸರಿಯಾಗಿ ನಿನಗೆ ಜ್ಞಾನವನ್ನು ಹೇಳಿ

ಯಿವಿಷಯವನ್ನು ಬಿಡಿ ಅದರ ತುದ ನೂಡಲು, ಕಾರಣ ಪರಿಣಾಮ ಸ್ಥಿಗಿತವ್ಯಗಳನ್ನು ನೋಡುವದು

* ಮನಸ್ಸಾದ್ವಾದಿ. ಉತ್ತರದಲ್ಲಿ ವೃತ್ತಿಗಳು ಹೇಗೆ ಹುಟ್ಟಿತ್ತುವೆ? ಅವುಗಳಿಗೆ ಉತ್ತೀರ್ಣಕಾರಾವಣೆ? ಆ ಉತ್ತೀರ್ಣಕಾರಣಗೆ ಈ ಪೃಶ್ಣಿಗಳು ಹೇಗೆ ನಡೆಯುತ್ತವೆ? ಅಂದರೆ ಯಾವ ಉತ್ತರಗಳನ್ನು ಕೂಡುತ್ತವೆ? ಉತ್ತರ ಅಥವಾ ನಡೆಯಲ್ಲಿ ಹೇಗೆ ಹಜ್ಜಿಗಳು ಬಿಳಿತ್ತವೆ ಉತ್ತೀರ್ಣನೇತ್ತೀರ್ಣ ವಿವರದ ಕ್ರಿಕರಣದಲ್ಲಿಂದಿ

ತ್ತ ವೇದಾಂತದ ಅನುಭವದಲ್ಲಿ ವಿವಿಧ ಜ್ಞಾನಗಳ ಸಮಸ್ಯೆಯವಿದೆಯೇಂದು ಜ್ಞಾನಿಗಳ ವಾತ

* ವಿಧವಿಧವಾದ ಅನುಭವಗಳನ್ನು ಸಮಸ್ಯೆಯಾಗಿಕೊಂಡ

ದನು'ಫೆ ಎಂದು ಅರ್ಜುನನಿಗೆ ಕೃಷ್ಣನು ಹೇಳುತ್ತಾನೆ. ಆ ಸಾಂಖ್ಯ ವಾದರೂ ಹೇದವನ್ನು ಕುರಿತು ಏನೆನ್ನುತ್ತದೆ ಎಂದು ಸೋಧುವ, 'ದೃಷ್ಟವಾಸುರುವಿಕೆ ಅವಿರುದ್ಧಿಕ್ಷಯಾತಿ ರಯಯುಕ್ತಃ' ನಿ ಎಂದು ಸಾಂಖ್ಯಕುರಿಕೆಯು ಹೇಳುತ್ತದೆ. ಗೀತೆಯು ಏನೆನ್ನುತ್ತದೆ ಎಂದು ಸೋಧೋಣ-'ಪಾಠಾರ್, ಹೇದವ ಕರ್ಮಕಾಂಪದಲ್ಲಿ ಮೈಮ
ರೆತು, ಹೇದಕ್ಕಿಂತ ಹೆಚ್ಚಿನದೇನೂ ಇಲ್ಲವೆಂದು
ಸ್ತುಃಃನ ವಾದಿಷುವ ಮೂರಿರು.....'* ಎಂಬದಾಗಿಯೂ
ವಿಚಾರ ಸ್ವಾತಂತ್ರ್ಯ 'ಸುತ್ತುಮುಕ್ತಲೂ ಸೀರುತ್ತಾಂಬಿರುವಾಗ ಬಾವಿಯು
ಎಷ್ಟುವರ್ಯೋಗಕ್ಕೆ ಬರುತ್ತದೋ, ಅಷ್ಟೇ ಹೇದವೂ
ಬ್ರಹ್ಮಜಾತಿಸಿಯಾದವನಿಗೆ'ಫೆ ಎಂಬದಾಗಿಯೂ, 'ಹೇದವಜನಗಳಿಂದ
ಭ್ರಮೆಗೊಂಡ ಸಿನ್ನ ಬುದ್ಧಿಯು. ನಿ ಎಂಬದಾಗಿಯೂ ಅರ್ಜುನ
ನಿಗೆ ಉಪದೇಶವಾಗಿದೆ. ಇಂತಹ ಎಷ್ಟೇ ಉದಾಹರಣೆಗಳನ್ನು
ಆರಿಸಿ ಅವಶ್ಯಕಿಸಬಹುದು. ಬರಬರುತ್ತ ಇಂಥ ಸ್ವಾತಂತ್ರ್ಯವಿಚಾರ
ಗಳನ್ನು ಎಷ್ಟೇ ಜನರು ಮಾಡಿರುತ್ತಾರೆ. ಕಬೀರ, ಕರ್ಮಾಲ, ದಾದು,
ನಾನಕ ಮುಂತಾವ ಮಾತಾನುಭಾವರ ಉದಾರ ವಿನೇಷನೆಯೂ,
ಅಂಧಕರಿಧಿಗಿರಾಗಿ ಅವರೆಬ್ಬಿಸಿದ ದಂಗೆಯೂ, ಪ್ರಾಚೀನ ಮತ
ಗ್ರಂಥಗಳ ಸಾರ್ವತ್ರಿಕ ಗುಲಾಮಗಿರಿಗೆ ಅವರು ಕಾಕಿದ ಮುತ್ತಿಗೆಯೂ
ಮಾನವ ಸಾಮಾಜಿಕ ವಿಚಾರಾಚಾರವಿನೇಜನೆಗಾಗಿ ಅವರು
ಮಾಡಿದ ಯುದ್ಧವೂ ಅಷ್ಟು ಶಾಖಾಸೀಯವಾಗಿವೆ! ಇಂದು ಪಶ್ಚಿಮ
ದೇಶಗಳಲ್ಲಿ 'ನಾವು ವಿಚಾರ ವಾಕ್ ಕಾರ್ಯ ಸ್ವಾತಂತ್ರ್ಯ ಸಮರಾಂ
ಗಣದ ಅಪ್ರತಿಹತ ಯೋಧರು' ಎಂದು ಎಡಿ ತಪ್ಪಿಕೊಳ್ಳುವವರಿಗೂ
ಅಂದಿನ ಇವರ ಚರಿತ್ರೋಪದೇಶಗಳಲ್ಲಿ ಎಷ್ಟೇ ಬೆಳಕು ಇಂದೂ
ದೋರೆಯಬಹುದು. ಒಂದು ಕಡೆಗೆ ಅತ್ಯಂತ ಮೌಧ್ಯ. ಇನ್ನೊಂದು

* ಭಗವದ್ಗೀತೆ ೨-೫೮

೯ ಸಾಂಖ್ಯಕಾರಿಕಾ ೯

* ಭಗವದ್ಗೀತೆ ೨-೨೭

‡ " ೨-೬೬

೯ " ೨-೬೭

ಕಡೆ ವೇದಾಂತದ ‘ಅಭಿಃ’ ! ‘ನೇತಿ’ ‘ನಾಯಮಾತ್ಮಾ ಬಲಹೀನೇನ ಲಭ್ಯಃ’ ‘ಮಮಾತ್ಮಾ ಸರ್ವಭೂತಾತ್ಮಾ ಮುಂತಾದವುಗಳ ಫೋಟಾ ಫೋಷ. ನಮ್ಮ ಕುದುರಿಗೆ ಮೂರು ಕಾಲು ಎಂದು ಜಿದ್ದು ಮಾಡುವ ಹಟಮಾರಿತನವು ಸನಾತನ ಧರ್ಮದ್ವಲ್ಲ- ಎಂದು ನನ್ನ ಅಭಿಪ್ರಾಯ. ಹಿಂದಿನ ಕತ್ತಲೆಯೂ ಇಂದು ಮುಂದಿನ ಜೀಳಕಾಗಲಿಕ್ಕೆ ಯೋಗ್ಯವಾಗಿದೆಯೆಂದು ಸಾದುವ ಮೂರ್ಖತನವು ಸನಾತನ ಧರ್ಮದ್ವಲ್ಲ. ಸಂಸ್ಕರಣಸ್ವತಂತ್ರ್ಯಾದ ವಾದಿಯು ಎಲ್ಲಿಯಾದರೂ ಇದ್ದರೆ ಅದು ಸನಾತನ ಧರ್ಮದಲ್ಲಿ ಎದ್ದು ನಿಂತು ಕೈಯೆತ್ತಿ ಕಾದಿಯನ್ನು ತೋರಿಸುತ್ತಿದೆಯೆಂದು ನನ್ನ ಮತ. ಇಹವರಗಳ ವಿಷಯ ದಲ್ಲಿ ಕುದುಡುನಂಬಿಕೆಯೂ ಒಂದು ಕಡೆ ಇದೆ; ಆದರೂ ಇನ್ನೊಂದು ಕಡೆ ಸ್ವರ್ಗಸರಕದೇವಾಧಿದೇವರಿಗಂತಲೂ ಆತ್ಮವೇ ಹೆಚ್ಚಿನದು, ಅಂಥ ವಿಶ್ವ ಪಸ್ತಿವನ್ನು ಮತಗ್ರಂಥಗಳು ಕಾಪಾಡಲಾರವು, ಆತ್ಮದ ಉದ್ಧಾರವು ಆತ್ಮವನ್ನೇ ಸೇರಿದೆ, ಎಂಬಧ್ರದ ಉಪದೇಶಗಳೂ ಒಂದೋ ಎರಡು ನಮ್ಮಲ್ಲಿ? ಈ ಆತ್ಮದ ಹೆಚ್ಚಿಳವೇ ನಿಷ್ಪತ್ತಿವಾದ ಜ್ಞಾನದ ಶಿಮಾರ್ಥನವೆಂದಲ್ಲವೇ ಈಗಿನ ಕೇವಲ ಹೇಳುವಾದಿಗಳೂ ಹೇಳುವದು? ಅವರ ಸಿದ್ಧಾಂತಗಳಿಗಾತಲೂ ಕಡಿಮೆಯೋ ಗೀತೆಯ ‘ತ್ರೈಗುಣ್ಯವಿವಯಾ ವೇದಾಃ ನಿಸ್ತ್ರೈಗುಣೈಷ್ಯಾ ಭವಾಜುಂಸಿ’ “ಉದ್ಧರೇದಾತ್ಮಾತ್ಮಾನಂ” ಮುಂತಾದ ವಾಕ್ಯಗಳು? ಹಿಂದಿಯಲ್ಲಿ ಒಂದು ವಚನವಿದೆ.

“ವೇದ ಪುರಾನ ಕುರಾನ ಯಃ ಸಬ ಕಹಾನಿ ।

ಗಂಗಾ ಜಮುನಾ ತೀರಧ ಯಃ ಸಬ ಪಾನಿ ।

ತೋ ಮತ ಹೋ ಇನಕಾ ಅಭಿಮಾನಿ ।

ಯಃ ಸಬ ಥೋಡ್ ಹೋ ಆತ್ಮಮ ಗಾಜಿನಿ ॥

(ಅನುವಾದ:- ವೇದ ಪುರಾಣ ಕುರಾನಗಳೆಲ್ಲವೂ ಬರೇ ಹೇಳಿಕೆ. ಗಂಗಾ ಯಮುನಾ ಇತ್ಯಾದಿ ತೀರಧಗಳೆಲ್ಲ ಬರೇ ನೀರು. ಇವರಗಳ ಅಭಿಮಾನವನ್ನಿಲ್ಲಿಟ್ಟುಕೊಳ್ಳಬೇಡ. ಇವನ್ನೆಲ್ಲವನ್ನೂ ಬಿಟ್ಟು ಆತ್ಮಜ್ಞನಿಯಾಗು.)

ಎಂತಹ ವಿಚಾರ ಸ್ವಾತಂತ್ರ್ಯವಿದೆ ಈ ವಾಕ್ಯಗಳಲ್ಲಿ! ಸಜ್ಜಾನೋಪದೇಶಕ್ಕೆ ಮೇಲ್ಪುಂಕ್ತಿಯು ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿಯೇ ಬಿಡ್ಡಿದೆ. ವ್ಯಾಪ್ತಿಮತಕಕ್ಕೆ ಸಾಕಷ್ಟು ಗೌರವವು ಉಬ್ಬಿವರ್ತತ್ವ ಕಾಲದಲ್ಲಿಯೇ ಇತ್ತು; ದಾರ್ಶನಿಕರೂ ಉಪಪತ್ತಿ ಮತದವರೇ; ಕೃಷ್ಣನೂ ವಿಶಿಷ್ಟ ಹೈತುಕನೇ* ಎಂದು ಒಮ್ಮೆ ಹೇಳಿಯೇ ಇದೆ. ಜಾಗೇ ಬುದ್ಧನೂ ವ್ಯಾಪ್ತನ್ನೆ ವಿಚಾರಿಸಿಯನೇ. ಕಣ್ಣಿಗೆ ಬಿದ್ದು ದರ ಮೂಲಕಾರಣವನ್ನೇ ಹಿಡಿದಿತ್ತು ವ ರೀತಿಯು ಇವರದಾಗಿತ್ತು. ಮತ್ತು ರೀತಿಯಲ್ಲಿ ಎಂತಹ ವಿಶಾಲತೆ, ಜೀದಾಯ, ನಮ್ಮತೆಗಳು! ‘ನನ್ನ ಮತವೇ ನಿಜ, ಉಳಿಕೆಯವು ನರಕದ ಹಾದಿಗಳು’ ಎಂಬ ದುರಭಿಮಾನದ ಸೊಲ್ಲು ಈ ರೀತಿಯ ವಿಚಾರಗಳಲ್ಲಿಲ್ಲ. ತಮ್ಮ

ಷ್ಟಕ್ತಿನಾಡದ ವ್ಯಾಪಾರಗಳ ವಿಜ್ಞಾನ ಪುಟ್ಟ ಕಣ್ಣು ಬುದ್ಧಿಗಳಿಗೇ ಇವರು ಸರ್ವಜ್ಞತೆಯನ್ನು ಕಲ್ಪಿಸಿಕೊಳ್ಳಲಿಲ್ಲ. ಸರ್ಕಲ ಇಂದ್ರಿಯ ಅಂತಃಕರಣಗಳಿಗೂ ಇವರು ಕೆಲಸ ಕೊಟ್ಟಿದ್ದಾರೆ. ಅವುಗಳ ನಿರ್ಮಲ ವ್ಯಾಪಾರಕ್ಕೆ ಬೇಕಾದವ್ಯು ಅವಕಾಶವನ್ನಿಂತ್ತು ಅವುಗಳ ಮೂಲಕ ಸತ್ಯವನ್ನು ತಿಳಿಕೊಳ್ಳಲು ಯಶ್ವಿ ಸಿದ್ಧಾರ್ಥರೆ. ಆದರೂ ಸಕ್ಕರೆ ಶೋಧಕ್ಕೆ ಇವೆಮ್ಮೆ ಬೆಳೆದರೂ ಇನ್ನೂ ಅವುಗಳಿಗೆ ವಿಶಿಯರು ದನ್ನು ಕಂಡು ಗಮ್ಯವನ್ನು ಅವಕ್ಷಾಯ ಮುಂದೆ ನಾಯವಾಗಿಟ್ಟಿದ್ದಾರೆ. ತಮ್ಮ ಸಂಕುಚಿತ (ಸಂವಿಶ್ತ) ಕರಣಗಳಲ್ಲಿ ಆಪಾರವಾದ ಸತ್ಯವನ್ನು ಆಳಿಯುವದು ಎಂದರೆ ತಂಬಿಗಿಯಲ್ಲಿ ಸಮುದ್ರತನ್ನಿಂಳಿಸುವದೇ ಎಂದವರಿಗೆ ಸಂಪೂರ್ಣ ಮನವರಿಕೆಯಾಗಿತ್ತು. ಆದಕ್ಕಾಗಿ

* ಹೀತುನಾಡಿ, ಅಂದರೆ ಪ್ರತಿ ವಿಷಯದ ಮೂಲವನ್ನು ಸಾರಣಾಗಿ ಹುಟ್ಟಿಸಿ ನೋಡಲು ಎತ್ತಿಸುವವನು. Rationalist. ಉಪಪತ್ತಿ ಮತದವರು ಷ್ಟಕ್ತನ್ನು ವಿಚಾರಿಸಿ ಅಂದರೂ ಹೈತುಕರೇ.

೨ ಕಣ್ಣ ಕಿವಿ ಮಂಗು ನಾಲಿಗೆ ಚುಂತಾದ ಇಂದ್ರಿಯಗಳಲ್ಲಿ ಹೂರಗಿನ ವಸ್ತುಗಳ ಕಿಳವಳಿಯನ್ನು ಮಾಡಿಕೊಳ್ಳುವ ಕರಣಗಳು. ಈ ಕರಣಗಳ ಅನುವಧಾರ ಸಂವಿಶ್ತ ಎಂದು ಹೇಳಿ. Perpesction.

ಅವರು ತಮ್ಮ ಶೋಧಗಳೇ ಜ್ಞಾನವಿಜ್ಞಾನ ಪ್ರಪಂಚದ ಕಡೆ ಮಾತ್ರ - ಎಂದು ಹೇಳಲಿಲ್ಲ. ಅಷ್ಟೇ ಏಕೆ ತಮ್ಮ ಶೋಧಗಳನ್ನು ಅವರು ಜಗತ್ತಿಗೆ ಬೋಧವನ್ನಾಗಿ ಸಹ ಕೊಟ್ಟಿಲ್ಲ. ಅವರು ತಮ್ಮ ವಿಚಾರಗಳು ಅನುಭವಗಳು ಎಂದು ಬರೆದಿಟ್ಟೇ ಇದೇ ಸತ್ಯವೇಂಬ ಧ್ವನಿಯಿಲ್ಲ. ಅವುಗಳಲ್ಲಿ ತಮ್ಮ ಅನುಭವಗ ಸಾಗರದವ್ಯೂಹ ವಿಶಾಲವಾಗಿದ್ದರೂ ಗಮ್ಯವು ಇನ್ನೂ ಅತೀತ ಆಗಿದೆ ಎಂದವರು ಕೂಗಿ ಹೇಳಿದರು. ಅವರು ಅದ್ವೃತ ಅನುಭವ ನ್ನಿಲ್ಲಿಟ್ಟುಕೊಂಡರೂ ‘ನೇತಿ’ ಎಂದರೇ ಹೊರತು “ಇತಿ” ಎಂಹೇಳಲಿಲ್ಲ ಗಮ್ಯಕ್ಕೆ.

‘ಹೀಗೇ’ ನಡೆದರೆ ಮುಕ್ತಿ ಗಮ್ಯದರ್ಶನ ಎಂದು ಹೇಳಿದ್ದು ಮರಿಬಿದ್ದಾನೆ. ಹಾಗೆ ಸಾರುವ ಮತಗಳೂ ಗುಗಳೂ ಲೋಕವೈರಿಗಳೇ. ಸತ್ಯದ್ವೈಷಿಗಳೂ ದೇವದೈತ್ಯಾಂಹಿಗೇ ಅವರೇ. ಯಾಕೆಂದರೆ ಸತ್ಯವೇ ದ್ವೈ ಅಲ್ಲವೇ? ಅಂತಹದನ ಸಂಕುಚಿತ ವ್ಯಕ್ತಿಯಲ್ಲಿ ಹೂತಿದುವವರು ದೇವದೈತ್ಯಾಂಹಿಗಳಲ್ಲಿದಿನ್ನೇ ಇಂಥವರು ದೇವಧರ್ಮಗಳನ್ನು ಉಪದೇಶಿಸುವದೆಂದರೆ ಅಧಿಕಪ್ರಗತಿ ಅಲ್ಲವೇ? ಸರ್ವವ್ಯಾಪಿಯಾದ ಸರ್ವಜ್ಞತ್ವಸ್ವರೂಪವಾ ಅನಾದಿ ಜ್ಯೇಷ್ಠದ ಸಂಪೂರ್ಣ ಜ್ಞಾನವು ತಮ್ಮ ತಿಳವಳಿಕೆ ಚಿಕ್ಕ ಮೇರಿಗಳಿಂಳಗೇ ಇದೆ ಎಂದು ಭಾವಿಸಿಕೊಳ್ಳುವ ಅವಿನಿಗಳು, ಮತ್ತು ಹಾಗೆ ಭಾವಿಸಿಕೊಂಡು ತಮಗೆ ತಿಳಿದಿರುವ ನಾಸಾರುತ್ತಿರುವ ‘ಇದೇ’ ಅದು ಪರಮಾತ್ಮೆ ಎಂದು ಉಪದೇಶಿಸುವರಹಂಕಾರಿಗಳು ಆ ಪರಮಶಕ್ತಿಯನ್ನು ನಿಂದಿಸುವವರೇ ವಂದಿ

ವವರೊ? ಅವಾರಂ ಸ್ವಿಮಾದುದನ್ನು ಮೇರಿಕೆಂತಾನೇತಿಗಳ ಗಳೊಳಗೆ ಸೆರೆಯಿಟ್ಟು ಮೇರೆಯಲೆತ್ತಿಸುವವರೆ ಪರಿಣಾಮ ಜ್ಞಾನವನ್ನು ಉಪದೇಶಿಸುವದಕ್ಕೆ ಅಧಿಕಾರಿಗೇ ಇದು ನಮಗೆ ತಿಳಿದುದು ನಾವು ಹೇಳುತ್ತಿರುವ ನಿಜ. ಬಾಕಿ ಎಲ್ಲ ಸುಳ್ಳಿ’ ಎಂದು ಪದೇಶಿಸುವವರಿಂದ ಜಗತ್ತಿನ ಎಂಥ ಅನಾಹುತೆಗಳಾಗುತ್ತಿವೆ! ಆನೆಯನ್ನು ಕೈಯಿಂದ ಮು

ತಿಳಿದುಕೊಂಡು ಕಾದಾಡಿದ ಕುರುಡರಂತೆ ಈ ಉಪದೇಶಕರು! ಕಾಲು ಮುಟ್ಟಿದವನು ಆನೆಯು ಕಂಬದಂತಿದೆಯೆಂದನಂತೆ. ಬಾಲ ಮುಟ್ಟಿದವನು ಹಗ್ಗಿದಂತಿದೆಯೆಂದನಂತೆ. ಕಿವಿ ಮೈ ಮುಟ್ಟಿದವನು ಆದು ವೋರದಂತಿದೆಯೆಂದನಂತೆ. ಅಭಿಮಾನವೇನೋ ಪ್ರತಿ ಯೋಬ್ಬಿ ಸಾಮಾನ್ಯ ವೃಕ್ಷಗಳ ಚಿಟ್ಟದಲ್ಲಿ, ತಿಳಿವಳಿಕೆ ಮಾತ್ರ ಸರಿಯಾಗಿಲ್ಲ. ಇಂತಹ ಸ್ಥಿತಿಯಿದ್ದಲ್ಲಿ ಜಗತ್ತಾವ್ಯಾಖ್ಯಾ ಚಿಟ್ಟದಲ್ಲ. ‘ಇದೇ ಹಾದಿ’ ಎಂದು ಪದೇಶಿಸುವವರ ಮತದಿಂದ ಜಗತ್ತಿಗೆ ಚಿಟ್ಟರೀ ಆಗುವ ಕಲ್ಪಣವೆಂದರೆ ಜಗತ್ತಮಾತ್ರವೇ. ಆ ಕುರುಡರು ಆನೆಯ ಏಕ ಭಾಗವನ್ನಾದರೂ ಅರಿತಿದ್ದರು ಈ ಮತೋ ಪದೇಶಕರೊ, ಒಂದು ಭಾಗವನ್ನಾದರೂ ಜನ್ಮಾಗಿ ತಿಳಿದುಕೊಂಡಿಲ್ಲ. ಪ್ರತಿಯೋಬ್ಬ ಕುರುಡನೂ ತನ್ನ ಭಾಗವನ್ನು ಕುರಿತು ಆನುಭವಿಸಿದವನೇ. ಆದುದ ರಿಂದ ‘ಆನೆ ಎಂದರೆ ಇದೆ ಹೇಗೆ’ ಎಂದು ಆತನು ತನ್ನ ಆನುಭವಕ್ಕೆ ಬಂದ ಭಾಗವನ್ನು ವರ್ಣಿಸಿದರೆ ಅದರಲ್ಲಿಮ್ಮೆ ತಪ್ಪಿಲ್ಲ. ತಪ್ಪಿಲ್ಲದೆ ಮತ್ತೆ? ಇನ್ನೊಬ್ಬನೂ ನೋಡಿದ ಭಾಗದ ಅನುಭವವನ್ನು ತಿರಸ್ಕರಿಸುವದರಲ್ಲಿದೆ. ಆದರೆ ಮತೋ ಪದೇಶಕರು ತಾವಾದರೂ ಒಂದು ಭಾಗವನ್ನಾಗಿ ಸಹ ಆನುಭವಿಸದೆಯೇ, ತಮ್ಮ ಶಾಹಿಯನ್ನೊಂದು ನಂಬಿಕೆಯನ್ನೊಂದು ಸತ್ಯವೆಂದು ಇಟ್ಟಿಕೊಂಡು ಇತರರ ಸ್ನೇಹಿ ಸುಳ್ಳರು, ಇವಿಜಾರಿಗಳು, ನರಕದ ಹಾದಿಗೆ ಬಿದ್ದಿರುವವರು ಎಂದು ಹೀಯಾಳಿಸುತ್ತಾರಲ್ಲಾ! ಅತ್ಯಾರ್ಚಯಿವೇ!! ಇಂಥವರು ತಮ್ಮ ಅವಿದ್ಯೆ ಅಲೀಕತೆಗಳಿಗೇ ಅದ್ಭುತ ಜ್ಞಾನವೆಂದಿಟ್ಟಿಕೊಂಡು ಬೇರೆಯವರನ್ನು ತಮ್ಮ ಮಾರ್ಯಾಪ್ರವಂಚಕ್ಕೆಳಿದು ಉದ್ದರಿಸಲೇ ತ್ವಿಸುತ್ತಾರೆ! ತಮ್ಮ ಮೃಗಜಲ ಪ್ರವಾಹದಲ್ಲಿ ಇತರ ಮತಾನುಯಾಯಿಗಳನ್ನು ಸಾಂಪಾದಕಾಗಿ ಕರೆಯುತ್ತಾರೆ! ತಾವೇ ಮೋಸ ಹೋದ ಇವರ ವಾದವಿವಾದಗಳಿಗೆ ಇತರರು ಸಮ್ಮತಿಸುವದಿಲ್ಲವಾ ಸಾಕಣ ಸಹಕಾಗಿಯೋ? ದರೆ ಮತ್ತೆ ಜಗತ್ತಕ್ಕೇ ಪ್ರಾರಂಭ. ದೇಹಕ್ಕೆ ಸೇರಿದ ಪರ್ಯಾಬಲವಿಂದ ಸಂಪೂರ್ಣಬಲದಿಂದ ಇತೆ ಸಹಜ ಮಾರ್ಕಾಗಿಯೋ? ರರನ್ನ ಹಾತ್ತಾಗಿ ‘ಅವರ ಆತ್ಮೀಯಾರ

ಕಾಗಿಯೇ ತಮ್ಮ ಮತಕ್ಕೆಳೆಯಲು ಯತ್ತಿ ಸುತ್ತಾರೆ. ಅ ಕಾಗಿ ಎಷ್ಟು ವಿಧವಾದ ಹಿಂಸೆಗಳು! ಅವೆಲ್ಲವೂ ‘ನಾ ಕರ ಆತ್ಮವನ್ನು ಧರಿಸುವದಕ್ಕಾಗಿಯೇ!!’ ತಮ್ಮ ಮತಕ ತಲೆಜಾಗಿಸಿದವರಿಲ್ಲರೂ ನಾಸ್ತಿಕರೇ. ಮುಹಮ್ಮದೀಯರಿಗೆ ಇರದು ‘ಕಾಫಿರ್’ ಜನರು. ಕ್ರಿಸ್ತರಿಗೆ ಇತರರು ಹಿದನಾದು ‘ಇನ ಫಿಡೆಲ್’ರು. ಸನಾತನಿಗಳಿಗೆ ಇತರರು ಮ್ಲೀಚ್ಛರು, ಶಾಸ್ಯವಾಗಳು, ಚಾರುವಾಕರು. ಆಸುರರು ಇತ್ಯಾದಿ ಇತ್ಯಾದಿ! ಎಲ್ಲ ಮತವರೂ (ಈಗಿನ ಸನಾತನ ಧರ್ಮಾನುಯಾಯಿಗಳನ್ನು ಬಿಟ್ಟು) ಇತರನ್ನು ತಮ್ಮ ಪಂಗಡಕ್ಕೆಳೆಯಬೇಕು, ಇಲ್ಲವಾದರೆ ಅವರನ್ನು ಅಧಿಕಾರಿಯಾಗಿಟ್ಟುಕೊಳ್ಳಬೇಕು ಎಂದೆನ್ನ ವರೇ. ಮತವ್ಯತ್ವಾಸವಿದ್ದಲ್ಲಿ ಸಮಾಸ್ಯಂದತೆಯಿರಕೊಂಡಂತೆ. ಇದೇ ಅಂಥ ಮತಾಭಿಮಾನಿಗಳ ರೀತಿ ಇವರಿಗೆ ಬೇಕಾದುದು ಮತ ಅಲ್ಲದೆ ಸತ್ಯವಲ್ಲ. ಮತವು ಸತ್ಯಕ್ಕಾದಿಯೋ? ಅಥವಾ ಸತ್ಯವೇ ಮತಕಾಗಿಯೋ? ಯಾವುದು ಆದಿನವಾಗಿರಬೇಕು? ಯಾವುದು ಪ್ರಧಾನವಾಗಿರಬೇಕು? ಕಾರಣವದಕ್ಕೆ ಶೋಧವೇ ಪ್ರಿಯ, ಅಲ್ಲದೆ ಇತರರಿಗೆ ಬೋಧ ಮಾಡುವದಲ್ಲಿ ಸಜ್ಞಾನವಾಗಿ ಸರುಕ್ತಿಕವಾಗಿ ಬಂದದ್ದೆಲ್ಲವೂ ಅದಕ್ಕಿರಿಯವೇ ಸಜ್ಞಾನಕ್ಕೆಲ್ಲ ಕಡೆಗಳಿಂದಲೂ ಸಾಫ್ತಿಗತವೇ ಹೇತವಾದಿಗಳ ರಾಜ್ಯದಲ್ಲಿ. ಹೈತುಕರು ಸತ್ಯಪ್ರಿಯರು ಮತಪ್ರಿಯರಲ್ಲ. ಯಥಾರ್ಥವಾಗಿರುವ ಎಲ್ಲ ಮತಗಳನ್ನೂ ಆ ಒಂದ ಸತ್ಯವನ್ನು ರಿಯನ ಪ್ರಯತ್ನವೆಂದವರು ಭಾವಿಸುತ್ತಾರೆ. ಕೇವೇ ಸತ್ಯವು ಅಗೋಚರವಾಗಿರೋಣದರಿಂದ, ಧರ್ಮದಲ್ಲಿ, ಮತದಲ್ಲಿ ನಾಸ್ತಿಕರು ಯಾರು? ಸತ್ಯವು ರೂಪುಗೊಂಡು ಕುಳತುಬಿಟ್ಟಿದೆಂದ ಆವರು ನಂಬುವದಿಲ್ಲ. ಕೃಷ್ಣನ ‘ಕರ್ಮಕ್ಷಯ

+ ಶ್ರೀಮತದ ಅಭಿನಾಶಗಳೂ ಇನ್ನೊಬ್ಬರನ್ನು ಹೀಂಸಿಸಿವಾಗ ಕೊಂಡಾಗ ಮನ್ಯ ಪರಿಕ್ಷ್ಯದ ಅಹಂಕಿಗಳ „ಆತ್ಮೀಯಾರಕಾಗಿಯೇ”, ತನ್ನ ದಂಡನೆ ಎಂದ ಭಾವಿಸಿದ್ದಾರೆ. ಈ ಭಾವದಿಂದ ದೊಡ್ಡ ದೊಡ್ಡ ಯುದ್ಧಗಳೇ ಸಡೆದಿನ ಸಮೂದ್ರದ ಧರ್ಮಾಯುದ್ಧಗಳೂ, ಶ್ರೀಸ್ತರ, ಶ್ರೀಸೇತಾ, ಗಳೂ ಮುಸಲ್ಮಾನರ, ಜೈಕಾರ್ಡ್, ಗಳ, ನಾಸ್ತಿಕರ ಆತ್ಮೀಯಾರಕಾಗಿಯೇ ಎಂದು ಸ್ವಸ್ವತ್ವಿಸ್ತ ಧರ್ಮಾತ್ಮರ ಮತ

ವಾಧಿಕಾರಸ್ತೇ ವೂಫಲೀಮು ಕದಾಚನ' * ಎಂಬುವದೇಶವನ್ನು
ನಿಜವಾಗಿಯೂ ಈಚರಿಸುವವರಿಂದರೆ ಅವಿವೇಕಿಗಳಿಂದ ನಾಸ್ತಿಕ
ರೆಂದು ಹೀಯಾಳಿಸಲ್ಪಡುವ ಈ ಸತ್ಯಪ್ರಿಯರೇ. ಕರ್ಮವನ್ನು
ಮಾಡಿಯೇ ತೀರಬೇಕು. ಆದರೆ ಅದನ್ನು ಮಾಡುವದು ಕರ್ಮ
ಕ್ಷಾಗಿಯೇ ಅಲ್ಲ, ಗಮ್ಯಕ್ಷಾಗಿ. ಕರ್ಮಶತತನಕ್ಷಾಗಿ ಮಾಡುವ
ಕರ್ಮವು ಬಂಧನವೆಂಬದು ಹೈತುಕರಿಗೆ ಗೊತ್ತು. ಅವರಿಗೆ
ಕರ್ಮವೆಂದರೆ ಅವರ ಸದ್ಯದ ಜ್ಞಾನಜ್ಯೋತಿಯ ಸಾಕ್ಷಿ,
ಬಿಂಬಿ ಮುಂದಿನ ಜ್ಞಾನಕ್ಕೆ ಸೋಪಾನ. ಅವರು ಕರ್ಮವನ್ನು
ವಿನಿಯೋಗಿಸಿ ಸ್ವೇಷ್ಟಮಿಗಳಾಗುತ್ತಾರೆ. ಬುದ್ಧಿಯು ಕರ್ಮದಿಂದ
ಶತಧಿಗೊಳ್ಳುತ್ತದೆ. ಹಾಗಾದ ಮೇಲೆಯೇ ತನಗೆ ಬೇಕಾದ ಸಮ್ಮತವು
ಅನುಭವಕ್ಕೆ ಬರುವದು. ಹಾಗಿರುವಾಗ ಅವರು ಕರ್ಮವನ್ನೇ ಪ್ರಧಾನ
ನವಾಗಿಟ್ಟು ಕೊಂಡಾರೋ? ಅಥವಾ ಸೋಪಾನಸಾಕ್ಷಿಗಳಾಗಿ ಮಾತ್ರ
ಇಟ್ಟು ಕೊಳ್ಳುವರೋ? ಕರ್ಮದಲ್ಲಿಯೇ ಅವರಿಗೆ ಹೆಚ್ಚಿನ ಗೌರವವಿಲ್ಲ
ದಿರುವಾಗ ಅವರ ಕಣ್ಣಿಗೆ ಘಲವು ಹೆಚ್ಚಾಗಿ ಶಾಂತವದೋ? ಮಾಡಿದ
ಕರ್ಮಘಲವೇನೋ ತಾನಾಗಿಯೇ ಬಾರದಿರುವದಿಲ್ಲ. ಅದರ ಪರಿಣಾ
ಮವು ಹೊರಗೊಂದಿದೆ ಒಳಗೊಂದಿದೆ. ಅವರಿಗೆ ಮುಖ್ಯ ಒಳಗಿನದೇ.
ಹೊರಗೆ ಜಯಾಪಜಯಗಳಿರಂತು ಇವೆ. ಆದರೆ ಕರ್ತೃವಿಷಯಕ
ಘಲವನ್ನು ಸೋಡಿದರೆ ಯಥಾರ್ಥ ಕರ್ಮಕ್ಕೆ ವಿಕಾಸವು ತಪ್ಪಿದ್ದೇ
ಅಲ್ಲ ಕ್ಕೆ ಅದಕ್ಕಾಗಿ ಅವರು ಈ ಒಳಗಿನ ಪರಿಣಾಮವನ್ನೇ ದಿಟ್ಟಿಸಿ

* ಗೀತೆ ೨-೪೪

ತ್ತ ಒಬ್ಬನೊಂದು ಪರೀಕ್ಷೆಗೆ ಯಥಾರ್ಥವಾಗಿ ಅಭ್ಯಾಸಮಾಡಿದನೇಂದಿಟ್ಟುಕೊ
ಳ್ಳುತ್ತಿ, ಹಾಗೆ ಮಾಡಿಯೂ ತೇಗ್ರದೆಯನ್ನು ರಚಿಯಲ್ಲಿ ಇಡಲ್ಲಿ ಅಪಜಯ
ಎಂದು ಮನಸ್ವರೂ ತೇಳುವರು. ಯಾಕೆಂದರೆ ಅತನ ಅಭ್ಯಾಸದ ದೃಷ್ಟಿ ಪಾರಿ
ತೆಗ್ಡಿಕ, ಬಂಡ್ಯಾಪರಿಣಾಮ, ಕರ್ಮವಿಷಯಕವಾದದ್ದು ಅತನಾಗೆ ಬರಲಿಲ್ಲ. ಆದರೆ
ಅತನಾಗೆ ಅಭ್ಯಾಸದಿಂದ ಇಷ್ಟನಷ್ಟಿ ಪಾರಿಗೆ ಬಿಂದು ಅದಾಯವೋ ಅಲ್ಲವೋ? ಇಲ್ಲಿ
ಜಯವೋ ಅಲ್ಲವೇ ಅತನಾಗಿರುವದ್ದಾಗಿ ಕರ್ತೃವಿಷಯಕವಾಡ ಈ ಅದಾಯದ ಕಡೆಗೆ
ಕರ್ಮಯೋಗಿಗಳ ದ್ವಾರ್ಪಿತ ಮತ್ತು ವಿಜ್ಞಾನದಿಂದ ಮಾಡಿದ ಕರ್ಮಕ್ಕೆ ಈ ಘಲವು
ಎಂದೂ ತಪ್ಪಿದ್ದೇ ಅಲ್ಲ, ನಹಿ ಕಲ್ಪಾಳ ಶ್ವತ್ತ ಕಣ್ಣಿಕ್ಕೆ ದುರ್ಗಾತಿಂ ತಾತ ಗಳ್ಳತ್ತ,
(ಗೀತೆ ೨-೪೦) ಕಲ್ಪಾಳಕ್ಕೆ ಶ್ರೀಹಾಕಿದವನೆಂದಿಗೂ [ಅಂದರೆ ಜಯಾಪಜಯಗಳಲ್ಲಿಯೂ]
ದುರ್ಗಾತಿಯಲ್ಲಿವೆಂಬುದರ ಸಾರವಿಲ್ಲದೆ

ನೋಡುವರು. ಹೊರಗಿನ ಪ್ರಪಂಚದಲ್ಲಿಯ ಸಿದ್ಧಾತ್ಸಿದ್ಧಿಗಳೆರಡೂ ಒಂದೇ ಅವರಿಗೆ. ಅವರಿಗೆ ಫಲದಲ್ಲಿ ವಿಶೇಷ ಆಸಕ್ತಿಯಿಲ್ಲ. ಬಾಹ್ಯದಲ್ಲಿ ಆಶೀಯಿಲ್ಲ. ಆದರೆ ನಿಮ್ಮಲ ಜಾಳನಡಲ್ಲಿ ಮಾತ್ರ ಆಸಕ್ತಿಯು

ಬಿಟ್ಟದ್ದಲ್ಲ. ಈ ವಿಶಿಷ್ಟ ಆಸಕ್ತಿಯೇ ಬಾಹ್ಯಾಗಳವಲ್ಲಿ ೧೯ ಕನಿಷ್ಠ ಫಲಾಸಕ್ತಿಯನ್ನು ದುರಿಸಿ ಬಿಡುವ ಶಕ್ತಿ. ಈ ಆಸಕ್ತಿಯನ್ನು ಬೆಳೆಸಬೇಕಾದರೆ ಬೇಕಾದುದು ಅಧಿಕಾರ, ಆಕ್ರಮಣಗಳಲ್ಲ; ಆಮಾಯಾವೃತ್ತಿ, ನಿಷ್ಣಾಪಟ್ಟಿ, ಸರಲತೆ, ಯಥಾರ್ಥವೈಯತ್ವ. ನಿಸ್ಪೀಮವನ್ನು ಸೀಮಾಬದ್ಧವಾಗಿಟ್ಟುಕೊಂಡಂತೆ ಉವದೇಶಿಸುವ ಮತಗಳಲ್ಲಿ ಅವರಿಗೆ ವಿಶ್ವಾಸವಿಲ್ಲ. ‘ಪಾಧಾರ, ಆಸಕ್ತಿಯನ್ನು ಬಿಟ್ಟು ಯೋಗಾರೂಧನಾಗಿ ಸಿದ್ಧಾತ್ಸಿದ್ಧಿಗಳನ್ನು ಒಂದೇ ಎಂದು ಭಾವಿಸಿ ಕರ್ಮಗಳನ್ನು ಮಾಡು. ಬುದ್ಧಿಯ ಸಮತ್ವವೇ ಯೋಗ. ಬುದ್ಧಿಯ ಈ ಸಮತ್ವಯೋಗಕ್ಕಿಂತಲೂ ಬರೇ ಕರ್ಮವು ಹೀನವಾದದ್ದು, ಆದುದರಿಂದ ಸಮಬುದ್ಧಿಯನ್ನು ಪಡೆ. ಫಲಾಪೇಕ್ಷೆಯುಳ್ಳವರು ಕನಿಷ್ಠರು. * ಎಂದು ಆಜ್ಞಾನನಿಗೂ ಈ ಹಾದಿಯ ಉಪದೇಶವಾಗಿದೆ. ಈ ಹಾದಿಯಲ್ಲಿ ಒಣ ನಂಬಿಕೆಯು ಉಪಯೋಗದ್ದಲ್ಲ. ವಿವೇಕವೇ ಬೇಕಾದದ್ದು. ಅನುಭವವೇ ಸಮಾಧಾನಕಾರಿ ಅಲ್ಲದೆ ಅಂಥರ್ಶದ್ದೆಯಲ್ಲ. ಇಲ್ಲಿ ವೃಷಣ್ಯ ಭೇದಬೇದಗಳಿಗೆ ಅವಕಾಶವಿಲ್ಲ. ಮತಗಳಲ್ಲಿಯ ಅಂಥರ್ಶದ್ದೆಯಂದುಂಟಾದ ಹಾನಿಗಳಿಂದ ಬಂದುಬಂಡಾಗಿಯೇ ಹಲಕೆಲವು ವಿಚಾರಶೀಲರು ಕಾರಣವಾದಿಗಳು ತಮ್ಮ ಮತಗಳಿಗೆ ಯುಕ್ತಿಯ ಶಾಖೆಗಳನ್ನು ಉಟ್ಟಿಮಾಡಿದರು. ಮುಹಮ್ಮದಿಯಲ್ಲಿಯ ‘ಸೂಫಿ’ ಮತ್ತು ಕ್ರೈಸ್ತರಲ್ಲಿಯ ‘ಕ್ರಿಕ್ಕಣ್ಣ ಸಾಯನ್’ ಮುಂತಾದ ಹೊಸ ಪಕ್ಷಗಳಿಗೂ ಇಂತಹ ಮನೋನೃತ್ಯಿಯೇ ಮೂಲ. ಮೂಲ ಮತಾಭಿವಾಸದ ಕೂರ ಸಂಕೋಚವು ಈ ಯುಕ್ತ ಮತಗಳಿಂದ ಸಾಧಿಸಲ್ಪಟ್ಟಿದೆ. ಆವು ಹಬ್ಬಿದಂತೆ ಅನುಯಾಯಿಗಳ ಮುದುರಿದ ಹೃದಯವು ಆರಕ್ಕಾತ್ತ ಹೋಗುತ್ತಿದೆ. ಹಾಗೇ ಜಗತ್ತಿನಲ್ಲಿ ಸ್ತೋಮ ಸಹಿತ್ಯ ತಗಳು ಬೆಳೆಯುತ್ತಿವೆ. ಉಪಪಕ್ಷಿಯ ಕಡೆಗೇ ಹರಿಯುವ

ಮನಸ್ಸಿನಿಂದಲೇ ಜಗತ್ತಾಗಳು ಮುಗಿಯಬೇಕು. ಜಗತ್ತಿನಲ್ಲಿ ಸುಖಸಂಪತ್ತಿಗಳು ಬೆಳಿಯಬೇಕು. ವ್ಯಕ್ತಿಗೂ ಮುಕ್ತಿಪಥವು ಸಿಗಬೇಕು. ಅಮರಿಂದ ಎಲ್ಲ ಮತಗಳ ಮತ್ತು ಅವುಗಳ ೧೧, ನೀತಿ, ಗಮ್ಯಗಳ ಮೂಲವನ್ನು ಸಾಧ್ಯವಾದಮ್ಮೆ ಮಟ್ಟಿಗೆ ಈಗ ವಿವೇಚಿಸಿ ನೋಡೋಣ.

ಇನೆಯ ಪ್ರಕಾರಣ.

ದೇವರ ಮೊದಲು ತೋದಲು.



ಮತಧರ್ಮಗಳು ಜೀವಿಯ ಪ್ರಕೃತಿ ಪರಿಸ್ಥಿತಿಗಳಲ್ಲಿವೆ. ಧರ್ಮದ ಪ್ರೇರಣೆಯೂ ಇವುಗಳಲ್ಲಿಯೇ ಇದೆ. ಅವನ್ನಾರ್ಥಿದಿದ್ದರೆ ಸಂಸ್ಕರಣ ಸುಧಾರಣೆಗಳಾಗಿ ಅವಕಾಶವು ದೊರಕದು. ಪ್ರಕೃತಿ ಪರಿಸ್ಥಿತಿಗಳೇ ಮಾನವನನ್ನು ಒಂದು ಯಂತ್ರದಂತೆ ತಿರುಗಿಸುತ್ತಿದೆ. ಅವನು ಇವಕ್ಕೆ ಅಧಿನಾಣಿರುವನಾದರೂ ಇವುಗಳನ್ನು ತಿಳಿದು ಕೊಳ್ಳಬಲ್ಲನು. ಮತ್ತು ಹಾಗೆ ತಿಳಿದುಕೊಳ್ಳುವದರಲ್ಲಿಯೇ ಅವನ ಪ್ರಗತಿಯೂ ಇದೆ. ಈ ವಿವಯವನ್ನು ಮುಂದೆ ಬೇರೆಯಾಗಿ ಚರ್ಚಿಸಿ ಶಾಗುವದು. ಅವನು ಸಾಷ್ಟಿಯಾಗಿದ್ದ ಕೊಂಡು ತನುಮನಸ್ಸಿಗಳ ವ್ಯಾಪಾರಗಳನ್ನು ತಿಳಿಯಬಲ್ಲವನಾದರೂ ಆತನು ಕೇವಲ ಸ್ವತಂತ್ರನೆಲ್ಲ. ಪ್ರಕೃತಿಯಲ್ಲಿದ್ದ ಪ್ರಕೃತಿಗೇ ಸೇರಿದ ತನುಮನಗಳನ್ನಿಂದ ಬ್ಯಾಕೊಂಡವನಾಗಿದ್ದ ಕೊಂಡೂ ಆ ಪ್ರಕೃತಿಯಂದ ಬೇರೆಯಾಗಲಾರನು; ತನುಮನಸ್ಸಿನಲ್ಲಿರುವತನಕ ಅದಕ್ಕಾತಿತನಾಗಲಾರನು. ಆದರೂ ಅದರಲ್ಲಿದ್ದ ತನ್ನ ಉಪಾಯಗಳಿಂದ ಹೆಚ್ಚಿನ ಸುಖವನ್ನು ಪಡೆಯಬಲ್ಲನು. ಸುಖವೇ ಅಲ್ಲವೇ ಎಲ್ಲ ಜೀವಿಗಳಿಗೂ ಬೇಕಾದದ್ದು? ಆ ಸುಖಕ್ಕಾಗಿ ಜೀವಿಗಳು ಇತರರ ಜೀವಿಗಳಿಗೆ ಎಷ್ಟೊಮ್ಮೆ ಕಷ್ಟನಷ್ಟ ಗಳನ್ನು ಉಪಯೋಗಿಸಿ ಮಾಡುವವು. ಅದು ಆ ಜೀವಿಗಳಿಗೆ ತಿಳಿಯುವದೂ ಇಲ್ಲ. ಆದರೆ ಮಾನವಜೀವಿಯು ತನಗೆ ವಿಶೇಷವಾಗಿರುವ ಬುದ್ಧಿ

ಯಿಂದ ಆದನ್ನು ತಿಳಕೊಂಡು ತನ್ನ ಮಾನವ್ಯಾದ ಅರಿವು ಹುರುಪು ಗಳಿಂದ ತನ್ನ ಸುಖವನ್ನು ಹೆಚ್ಚಿಸಿಕೊಳ್ಳುವನು. ಇತರ ಹಲಕೆಲವು ಜೀವಿಗಳಲ್ಲಿ ಸಹ ಈ ಉಪಾಯವಿಲ್ಲವೆಂತಿಲ್ಲ. ಆದರೆ ಮನವ್ಯನು ಇದನ್ನು ಚನ್ನಾಗಿ ಬೆಳೆಸಿರುತ್ತಾನೆ. ಅತ್ಯಲ್ಲಿ ಪ್ರಯತ್ನದಿಂದ ಅತ್ಯ ತ್ರುಮು ಉಭವನ್ನು ಪಡೆಯುವ ವೃತ್ತಿಯು ಅವನ ಬುದ್ಧಿಯ ಪ್ರ

ಕೃಷಿಗೇ ಸೇರಿದಾಗ್ಗಿದೆ. ಈ ವೃತ್ತಿಯಲ್ಲಿಯೇ ಧರ್ಮ ಧರ್ಮಾದ ಧಾರು ವು ಹುಟ್ಟು ಬೆಳೆದಿದೆ. ಆನ್ನೋಕ್ಕೆರ್ಕೆ ಮತ್ತು ಮಾನವಜಾ ತಿಗಳು ಶಾಸ್ತ್ರಗಳು ಇಂದು ಬಹಳವಾಗಿ ಬೆಳೆಯುತ್ತಿವೆ. ಅವುಗಳು ಸಹ ಧರ್ಮದ ನೇರದಲನ್ನು ಪ್ರಾಚೀನ ಮಾನವನ ಪ್ರಕೃತಿಯಲ್ಲಿಯೇ ನಿರ್ಧರಿಸಿವೆ. ಆದನ್ನು ಮನವ್ಯನು ಬರಬರುತ್ತೆ ಬೇಕುಬೇಕೆಂದು ಬೆಳೆಸಿ ಮತಗಳನ್ನುಂಟು ಮಾಡಿದರೂ ಅವುಗಳ ಧಾರು ಏನೂ ಪ್ರಕೃತಿಯಲ್ಲಿಯೇ ಇದೆ. ವಸ್ತು ಮಾತ್ರ ಸ್ನೇಹಿತ್ಯವಾಗಿಯೇ ಇದೆ. ಮತಾ ಚಾರ್ಯರು ಮುಂದೆ ಆದಕ್ಕನೇರ್ಕ ಕೃತಿಮ ರೂಪಗಳನ್ನು ಕೊಟ್ಟು ಮತಗಳನ್ನು ಮಾಡಿರಬಹುದು. ಆದರೂ ಮತಗಳು ದೇವರಿಂದಲೂ ಬರಲಿಲ್ಲ. ಆಕಾಶದಿಂದಲೂ ಬರಲಿಲ್ಲ. ಸಹಜವಾಗಿ ಸುಖಸ್ವರ್ಯನಾಗಿರುವ ಮನವ್ಯನ ಬುದ್ಧಿಅವಶ್ಯಕತೆಗಳಿಂದಲೇ ಹುಟ್ಟಿವೆ. ವಸ್ತು ಇಲ್ಲಿಂದೆ. ಮೂಲ ಧಾರು ಇಲ್ಲಿಂದೆ, ಇದನ್ನು ಕುರಿತು ಕೃಷ್ಣನು ಸಹ “ಪ್ರಕೃತಿಯ ಗುಣಗಳಿಂದ ಕರ್ಮಗಳು ತಾವೇ ಇಗುತ್ತವೆ. ಹಾಗಿರುವಾಗ ಮೂರ್ಧನು ಅಹಂಕಾರ ಬುದ್ಧಿಯಿಂದ ಮಾಡುವವನು ತಾನೇ ಎಂದು ತಿಳಿಯುವನು.” * ಎಂದಿದಾಗಿನೆ. ಧರ್ಮಗೂ ಕರ್ಮಗಳೇ. ಆದೂ ಪ್ರಕೃತಿಯ ಬಲಾತ್ಮಾರದಿಂದಲೇ ಮಾನವನ ಮನಸ್ಸಿನಲ್ಲಿ ಉದಯಿಸಿದೆ. ಅವು ಗೋಕರ್ಮಗಳಿಂದೊಡಗೂಡಿಯೇ ಇರುವವು. ಕರ್ಮಗಳನ್ನು ಪ್ರೀರೇಪಿಸುವ ಸೂಕ್ತಗುಣಗಳನ್ನು ಪ್ರಕೃತಿಯ ಹೈದೊಂದಲದಲ್ಲಿ ಗುರುತಿಸಬೇಕು. ಈ ಗುರುತು ಇಲ್ಲಿದಿರುವಲ್ಲಿ ಕರ್ಮವು ಪ್ರಕೃತಿಬಂಧನ. ಇದು ಇದ್ದು ಹಾಗೇ ಜೆಳಿಯುತ್ತಿರುವಲ್ಲಿ ಕರ್ಮವು ಮುಕ್ತಿಸಾಧನ. ಯಾಕಂದರೆ ಈ ಅರಿವು ಬಂಧಿಸುವ ಆಸಕ್ತಿಯನ್ನು

ಹರಿದುಹಾಕುತ್ತದೆ. ಕರ್ಮವೇನೋ ಬಿಟ್ಟಿದ್ದಲ್ಲಿವೆಂದು ಹಿಂದೆಯೇ ಹೇಳಿದೆಯಷ್ಟೆ. “ಆದರೆ ಅಜುನಾ, ಗುಣಕರ್ಮಗಳ ಈ ತಾತ್ಪರ್ಯಕ ಸಂಬಂಧವನ್ನು ಬಿಡುವನು ಇವೆಲ್ಲ ಗುಣಗಳ ಆಟವೆಂದು ತಿಳಿದು ಕೊಂಡು ಅಪ್ಪಗಳಲ್ಲಿ ಆಸಕ್ತಿನಾಗುವದಿಲ್ಲ.” ಪ್ರಕೃತಿಯ ಲೀಲೆಯ ಈ ತಿಳಿವಳಿಕೆಯು ಬಹು ಪ್ರಾಚಿನ ಕಾಲದಿಂದ ನಮ್ಮಲ್ಲಿತ್ತು. ಈಗ ಪಾತ್ರವ್ಯಾಪ್ತಿದೂ ಆದನ್ನು ಪ್ರಪಂಚದ ವಿವಿಧ ಜನವರ್ಗು ಪ್ರದೇಶಗಳ ಜ್ಞಾನದಿಂದ ಕಣ್ಣಿರೆ ಕಂಡು ಪರಾಮರಿಸಿ ನೋಡುತ್ತೆ ವಿವರಿಸುತ್ತೆ ಬಲವಡಿಸುತ್ತಿದ್ದಾರೆ.

ಪ್ರಕೃತಿಯ ಗುರ್ವಾತ್ಮಿಗುಷ್ಯ ಗಭರವು ಮಾನವನ ಮನಸ್ಸಿನಲ್ಲಿ ಹೇಗೆ ತನ್ನ ವಿಚಾರಾಚಾರಗಳ ಸಂತಾಸವನ್ನು ಹುಟ್ಟಿ ಸುತ್ತುದೆಂಬ ದನ್ನು ನೋಡುವ. ಆದಕ್ಕೆ ಮಾನವನು ಹೇಗೆ ತನ್ನ ಮುದ್ರಿಕೆಯನ್ನಿಂದುತ್ತಾತ್ತವಂದೂ ನೋಡಬಹುದು. ನಾಗರಿಕ ಮನುಷ್ಯನ ಆಕಾಂಕ್ಷೆ ಆವಶ್ಯಕತೆಗಳ ಮೂಲವನ್ನು ಕಂಡುಹಿಡಿಯುವದಕ್ಕೆ ಮನಃಶಾಸ್ತ್ರ ವಿಶಾರದರು ಮಾನವನ ಮನಸ್ಸಿನಲ್ಲಿಯೇ ಮುಣ್ಣಿಗಿ ನೋಡುತ್ತಾರೆ. ಪ್ರಪಂಚದ ಮೂಲಯಿಂದ ಮೂರ್ಚಿಗೂ ತಿರುಗುವ ಆನುಕೂಲತೆಯು ಈಗ ಹೆಚ್ಚಾಗಿರೋಣದರಿಂದ, ಆವರು ಆನೇಕಾನೇಕ ಮಾನವ ವರ್ಗ

ಉಟ್ಟಿಸಾಟುಗಳು ಹೊಡಲೋ? ಗಳನ್ನು ನೋಡಿ ತಿಳಿದುಕೊಳ್ಳುತ್ತಾರೆ. ಕಟ್ಟಿಸಾಟುಗಳು ಹೊಡಲೋ? ದೇವಧರ್ಮವೆಂಬದನ್ನು ದೇವರು ಮತ್ತು ದೇವಧರ್ಮಗಳು ಹೊಡಲೋ? ಆತನ ಪ್ರವಾದಿಗಳು ತಾವೇ ಸಮಾಜಕ್ಕೆ ತೋರಿಸದಿನ್ನರೆ ಸಮಾಜವೇ ಯಾಳಾಗುತ್ತಿತ್ತೆಂದು ಮತ್ತಾ ಭಿಮಾನಿಗಳು ಹೇಳಿವದು ಸರ್ವಸಾಧಾರಣವೇ. ಆದರೆ ಆದು ಸರಿಯಲ್ಲ. ಈ ಕಲ್ಪನೆಯು ಮಾನವನ ಸಿಸರ್ಗಕ್ಕೇ ನಿಂದೆ. ಆತನೇ ಇಗೆ ಸದ್ಗುಣ ಸದ್ವಿಚಾರಾಚಾರಗಳಿಗೆ ಎಲ್ಲಿಲ್ಲಿಯೂ ಉತ್ತೇಜನವೇ ಇಲ್ಲವೆಂದೆನ್ನುವ ಕಲ್ಪನೆಯದು. ಮಾನವನಿಗೆ ಶುದ್ಧ ಆವಮಾನವದು. ನಾಗರಿಕತೆಯೇ ಎಂದೂ ಇಣಿಕೆ ನೋಡದ ದೂರದಲ್ಲಿ

ರುವ ಕೆಲವು ಸಮಾಜಗಳಲ್ಲಿ ದೇವಧರ್ಮಶಾಸ್ತ್ರ ಎಂಬ ಕಬ್ಬಿಗಳೇ ಇಲ್ಲ; ಅದರೂ ಇಪ್ಪಣಿಂದಲೇ ಉದ್ಘಾಟಿಸಿದೆಯೇಂದು ಸಾಮಾನ್ಯರು ಭಾವಿಸಿ ಅಚರಣದಲ್ಲಿಟ್ಟುಕೊಂಡ ಕಟ್ಟುಪಾಟುಗಳು ಮಾತ್ರ ಆ ಅನಾಗರಿಕರಲ್ಲಿಯೂ ಇವೆ. ದೃಷ್ಟಾಂತಕ್ಕೆ, ಮಿಲಾನಿ ಶಿಯಾ ಎಂಬ ದ್ವಿಪಸಮಾಹದ ಜನಾಂಗದಲ್ಲಿ ಈ ವಿಷಯವನ್ನು ಧಾರಾಳವಾಗಿ ಕಾಣಬಹುದು. ಅವರಲ್ಲಿ ದೇವ-ಧರ್ಮ-ಶಾಸ್ತ್ರ-ಮತ ಇತ್ಯಾದಿಗಳ ಗೊಂದಲವಿಲ್ಲದಿದ್ದರೂ ಈವರ ಅನೇಕ ಸೀತಿ ಮತ್ತು ನಡತಿಗಳು ಸರಿಯಾಗಿಯೇ ಇವೆ. ಇದರಿಂದ ನಮಗೇನು ತೋರುತ್ತದೆಂದರೆ ಸಂಖದಲ್ಲಿ ಕಟ್ಟುಪಾಟುಗಳು ಹೊದಲು ಬಂದಿರಬೇಕು. ದೇವ-ಮತ-ಶಾಸ್ತ್ರಗಳು ಅನಂತರ ಉಂಟಾಗಿರಬೇಕು. ದೇವರೆಂಬ ಕಲ್ಪನೆಯೇ ಇಲ್ಲದೆ ಬದುಕಿರುವ ಸಂಖಗಳಿಷ್ಟೇ ಇವೆ. ಅದರಿಂದ ಈ ಕಟ್ಟುಪಾಟುಗಳಿಲ್ಲದೆ ಮಾತ್ರ ಬದುಕಿರುವ ಸಂಖವು ಎಲ್ಲಿಲ್ಲಿಯೂ ಇಲ್ಲ.

ದೇವ-ಧರ್ಮ-ಮತಗಳು ಈ ಅಗತ್ಯ ಅನಿವಾರ್ಯ ವಿಚಾರಾ ಚಾರ ಸರೋವರದಿಂದ ಮೇಲಕ್ಕೆ ಹಾರಿದ ಉಗೆಯು. ಸ್ವಲ್ಪ ನಾಗರಿಕನಾದ ಮನುಷ್ಯನ ಬುದ್ಧಿಯ ಶಕ್ತಿಯಿಂದುಂಟಾಗಿ ಆಕಾರಕ್ಕೇರಿದ ಬಾಷ್ಪವು. ಪ್ರಾಚೀನ ಧರ್ಮವು ಮಾನವನ ಭೀತಿ ಮತ್ತು ಅಹಂಕಾರಗಳ ಸಂತತಿ. ಪ್ರಕೃತಿಯು ಯಾವಾಗಲೂ ಅನುಕೂಲವೇ ಆಗಿರುವ ಶಕ್ತಿಯಲ್ಲ. ಆದಕ್ಕೂಮೊತ್ತಮೈ ಭಯಂಕರ ರುದ್ರಾವೇಶ ಬಂದು ಸ್ವಷ್ಟಿಯನ್ನು ಒಂದೇ ಉಸುರಿಸಿಂದ ಹಾರಿಸುವದೂ ಉಂಟು. ಆಗಿನ ಭೀಕರ ಉತ್ಪತ್ತಿ ಉಪದ್ರವಗಳು ಜೀವರಾಶಿಗಳಿಗೆ ಸಹಿಸಲ ಸಾಧ್ಯ. ಸದ್ವಿಲ್ಲದೆ ಬಂದ ಆ ಸಂಕಟಗಳಿಗೆ ಬಲಿಯಾಗಲೇ ಬೇಕಾಗುತ್ತದೆ. ಪ್ರಾಚೀನ ಮನುಷ್ಯನಿಗೆ ಆವನ್ನು ನಿರ್ಬಂಧಿಸುವ ಶಕ್ತಿಯು ಇದ್ದಿಲ್ಲವಾದರೂ, ಆತನ ಮನಸ್ಸೇನೋ ಸುಮೃದ್ಧಿಸಿರದೆ ಹೋದುದು ಸಹಜವೇ. ಅವನು ಪ್ರಕೃತಿಯ ಭೀಕರ ಶಕ್ತಿಗಳಿಗೆ ನಾಮಕರಣ ವನ್ನು ಮಾಡಿ ದೇವದೇವತೆಗಳನ್ನು ನಿರ್ಮಿಸಿದನು. ಆ ತನ್ನ ಉಕ್ಕೆಯಿಂದುಧ್ವನಿಸಿದ ದೇವತೆಗಳಿಗೆ ಶಾಂತಿಕರ್ಮಾಧಾನಗಳನ್ನು ಕಲ್ಪಿಸಿದನು. ಅಷ್ಟೇ ಅಲ್ಲ. ಜಗತ್ತಿನಲ್ಲಿ ಎಷ್ಟೇ ಜೀವ

ರಾತ್ರಿಗಳು. ಅಪ್ಯಂತ ಇಲ್ಲಿವನೊಬ್ಬನು! ಅಪ್ಯಂತಿಗೆ ಇಲ್ಲಿದ ಆತ್ಮಪ್ರಜ್ಞೆ * ಯೋಂದು ಇವನಿಗೆ ವಿಶೇಷ. ಇವನಿಗೆ ಅಹಂಕಾರವು ಬಿಟ್ಟದ್ದಳು. ಆದರೆ ಪ್ರಕೃತಿಗೆ ಇವನೂ ಇತರ ಜೀವರಾತ್ರಿಗಳಂತೆ ಅಧಿನನ್ನೇ. ಪ್ರಕೃತಿಯ ಉಪೇಕ್ಷೆಯು ಇವನಿಗೆ ಅಸಹ್ಯವಾಗಿ ತೋರುವದು ಸಹ ಇವೇ. ಆದರೆ ಇನನ್ ಅಹಂಕಾರವು ಸುಮೃಸಿದ್ದಿತೋ? ಆ ಅಹಂ ಕಾರದಿಂದ ಹುರಿಗೂಂಡು ಇವನು ತನ್ನ ದೊಡ್ಡಸ್ತಿಕೆಯ ನಾಮಗ್ರಿಗಳನ್ನು ಕಲ್ಪಿಸಿಬಿಟ್ಟನು. ತನಗೂ ತನ್ನ ಪಂಗಡಕ್ಕೂ ಪ್ರಾಂತಕ್ಕೂ ಅಭಿಮಾನದಿಂದ ಕಾಪಾಡುತ್ತಿರುವ ಭಿಕರ ಶಕ್ತಿವ್ಯಕ್ತಿಯೊಬ್ಬನು ಕಣ್ಣಿಗೆ ಬೀಳದೆ ಕುಳಿತ್ತಿದ್ದಾನೆಂಬ ಕಲ್ಪನೆಯನ್ನೆಬ್ಬಿಸಿದನು. ಆತ ನಿಗೆ ನಾಮರೂಪ ಗುಣವರ್ಣಗಳನ್ನು ಕಲ್ಪಿಸಿದನು. ಆತನನ್ನು ಮನ್ಯ ಸದವರು ನಾಶಗೊಳ್ಳುವರೆಂಬ ಭಾವನೆಯನ್ನು ಹಬ್ಬಿಸಿದನು. ಆತನನ್ನು ಒಲಿಸುವ ರೀತಿಗಳನ್ನು ಅಟ್ಟಿಮಾಡಿದನು. ಆತನಿಗೆ ಸಮೃತವಾದ ಗುಣಭಾವ ವಿಚಾರ ಆಚಾರಗಳನ್ನೂ ಆತನಿಗೆ ಅಸಮೃತವಾಗಿರುವವನ್ನೂ ವಿವರಿಸಿದನು. ಹೀಗೆ ಮುಂಚೆ ಒಬ್ಬ ದೇವನನ್ನು ಹುಟ್ಟಿಸಿದನು. ಜನಾಂಗದ ವಿಚಾರಗಳು ಬೇಳಿದಂತೆ ಈ ಅಹಂಕಾರ ದೇವನೂ ಬದಲುಗೊಳ್ಳುತ್ತ ಹೋಗಿರುತ್ತಾನೆ. ಈಗಿನ ದೇವನೆ ಗುಣಶಕ್ತಿವರ್ಣನಗಳಗೂ ಮೊದಲನೆಯವುಗಳಗೂ ಎಷ್ಟೋ ವ್ಯತ್ಯಾಸವಿದೆ! ನಾಗರಿಕತೆಯು ಬೆಳೆದಂತೆ ಜನಾಂಗದ ದೇವನೂ ಬೆಳೆದಿರುವನು. ವಾರಷೀನ ದೇವರಿಗೂ ಈಗಿನ ದೇವರಿಗೂ ಸಂಬಂಧವೇ ಇಲ್ಲದಂತೆ ತೋರುತ್ತದೆ. ದೇವರ ಈ ಪ್ರಗತಿಯು ಮುಂದೆ ವಿವರಿಸಲ್ಪಡುವದು. ವಿವೇಕ ಪರಿಷ್ಕಣಗಳಿಂದ ತಿಳಿದ ದೇವರು ಜ್ಞಾನರಾಜ್ಯದ ಚಕ್ರವರ್ತಿ. ಇದು ಮಾನವ ಚಿತ್ತದಲ್ಲಿ ಮೊದಲಾದ ಆತನೆ

* ಎಲ್ಲ ಸ್ವಾಂಗಣಗೂ ಪ್ರಜ್ಞೆ ಇದೆ. ಅಪ್ಯಂತ ಇಂದ್ರಿಯಗಳಿಗೆ ಹೊರಗಿಸಬುಂಧದ ಶಿಳ್ಳಾರ್ಥ [ಸ-ವಿಶ್ತಿ] ಇದೆ. ಆದರೆ ಮಾನವನಿಗೆ ವಿಶೇಷವಾದ ಪ್ರಜ್ಞೆಯಾದೆ. ಆತನು ಹೊರಗಿಸಬ್ಬಾರಾಗಳನ್ನೇ ನಿಶ್ಚಯಿಸಬ್ಬಾಗಿಸಬ್ಬಾಗಿನ ವೃತ್ತಿಗಳನ್ನು ಮಾತ್ರ ನೇರ್ದಾಬಲ್ಲ, ಅಪ್ಯಂತ ರವಿಸಬಲ್ಲ, ದುರಿಸಬಲ್ಲ, ಅಪ್ಯಂತ ಬೇಸಬಲ್ಲ, ಅಳಿಸಬಲ್ಲ. ಈ ಯೋಜನೆಯೇ ಆತ್ಮಪ್ರಜ್ಞೆಯ ಗುರುತು. (Self consciousnessness)

ಹುಟ್ಟು. ಈಗಿನವನನ್ನು ರಿಯೂವದಕ್ಕೆ ಬುಸು ಮನ್‌ರಾಸ್ತ ಮಾನೆ ಕಜಾತಿರಾಸ್ತಗಳು ಸಾಲವು. ನ್ಯಾಯಾವೀಕರಣ ಹೇಗೆ.

ಧರ್ಮದ ಅತಿಪುರಾತನ ಮೂಲವು ಮನುಷ್ಯನ ಭಯ-
ಶಂಕಾ- ಆಕ್ಷೇಮ- ಏಕಾತ್ಮಾ- ಅಸ್ತಾಯಿತೆಗಳ ಭಾವದಲ್ಲಿದೆ.
ಸಂಹಿತೆಯಲ್ಲಿದೆ. ಧರ್ಮದ ಸುತ್ತಭಾವಿಕೆಯು ಇಲ್ಲಿದೆ
ಇತರ ಪ್ರಾಣಿಗಳಂತೆಯೇ ಮನುಷ್ಯನೂ ಒಂದು ಪ್ರಾಣಿ. ಅತನಿಗೂ
ಜೀವನ ಸಂಗ್ರಹಾರ್ಥಿ ಬಿಷ್ಟುದ್ದಲ್ಲ. ಬದುಕಿರಬೇಕಾದರೆ ಆತನು
ಎಷ್ಟೋ ವಿರುದ್ಧವಾತಾವರಣಗಳನ್ನೂ ಜೀವಿಗಳನ್ನೂ ಇದಿನ
ಬೇಕು. ಹುಟ್ಟಿಸಾವುಗಳಿರಡೂ ಅವಸ್ಥಿಗೆ ಬಿಟ್ಟುವಲ್ಲ. ಹುಟ್ಟಿದು
ದರ ಸುದ್ದಿ ಅವಸ್ಥಿಗೆ. ಅವರ ಜವಾಬ್ದಾರಿಯೂ ಆತನ ಮೇಲಿಲ್ಲ.
ಬದುಕು ಅವಸ್ಥಿಗೆ ಬಹುಸ್ತಿಯ. ಸಾವು ಆತನಿಗೆ ಬಿಟ್ಟುದ್ದಲ್ಲ. ಅನಾ
ಗರಿಕ ಪ್ರಸಂಚವಲ್ಲಿ ಅದು ಹೆಚ್ಚೆಹೆಚ್ಚೆಗೂ ತನ್ನ ಕೊರ್ತಿಧಾವೇರದ
ಕೆಂಗಣ್ಣಗಳನ್ನು ಬಿಚ್ಚಿ ಬೆದರಿಸುತ್ತದೆ. ತನಗೆ ಸ್ತ್ರಿಯವಾದ ಬದುಕು
ಒಮ್ಮೆ ಸಮಾಷ್ಟವಾಗಲೇ ಯೇಕು. ಸ್ತ್ರಿಯವಾದ ಜೀವನಕ್ಕೆ ಆಸ್ತಿ
ಯವಾದ ಪರಿಸ್ಥಿತಿಯೇ ಎಲ್ಲಿಲ್ಲಿಯೂ. ಬದುಕಬೇಕಾದರೆ ಕಾದಾಡ
ಬೇಕು. ಆದರೆ ಕಾದಾಡುವದು ಸ್ತ್ರಿಯವಲ್ಲ. ಈ ಸ್ತ್ರಿಯಾಸ್ತಿಯ
ಗಳ ಕಾಮಕೊರ್ತಿಧತೆರಂಗಗಳ ಮೇಲೆ ತೇಲಿ ಮುಣಿಗುನ ಚೈತನ್ಯ
ನ್ಯಾದ ಒಂದು ಬರಿಯ ಜುಕ್ಕೆ ಆಲ್ವೆ ಮಾನವನಂದರೆ? ಜೀವಿತದ
ಅರ್ಥ ಆತನಿಗೆ ತಿಳಿಯುವದಿಲ್ಲ. ಆದರೆ ವಿಚಾರವು ಅತಿ ಸ್ವಲ್ಪವೇ
ಆಗಿದ್ದರೂ ಅದೇನೋ ಆತನ ಪ್ರಕೃತಿಯಲ್ಲಿದ್ದೇ ಇದೆ. ವಿಚಾರ
ಗ್ರಹದ ಹಸುಗೂಸು ಪಾಪ ಇವನು. ಆ ತನ್ನ ಚಿಕ್ಕಪುಟ್ಟ ವಿಚಾರ
ಅಸಾಧ್ಯತಯಾ ಅಟ ದುವ ಜೀವಿತದ ಒಂದೊಂದು ಅನುಭವವೂ
ಒಂದೊಂದು ಪ್ರಕೃತೀಯೇ. ಅಷ್ಟೇ ಏಕೆ- ಜಗತ್ತೀಲ್ಲವೂ ಜೀವಿಗೆ
ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ನು. ಆದರೆ ಇನನ ಚಿಕ್ಕ ವಿಚಾರ
ಕ್ಕೆ ಅದನ್ನು ಬಿಡಿಸುವ ಶಕ್ತಿಯಿದೆಯೋ? ಇಲ್ಲ. ಆದರೂ ವಿಚಾರವೂ ಏನಾದರೊಂದು ಉತ್ತರವನ್ನು ಕೊಡದೆ ಸುಮ್ಮನಿರುವದಿಲ್ಲ.

ಅಹಂಕಾರವು ಪರಿಸ್ಥಿತಿಯ ನಿಂದೆಯನ್ನು ಪರಿಸ್ಥಿತಿಯ ವಿಚಾರಕ್ಕೆ ಅರೋಪಿಸಿದ ವಂಧತ್ತುವನ್ನು ಸುವ್ಯಾಸೆ ಶಬ್ದಿಸುವವೇ? ಇಲ್ಲ. ಅದಕ್ಕೆ ತನ್ನ ಚಿಕ್ಕತನ್ನ ಗೊತ್ತು. ಅದರೂ ಅಹಂಕಾರಕ್ಕೆ ಈ ಸಂವೇದನೆಯನ್ನು ಸಮರ್ಪಿಸಲಿಕ್ಕಾಗದೂ. ಮನಸ್ಸಿಗೆ ಸಮಾಧಾನವು ಬೇಕು. ಅದಕ್ಕಾಗಿ ಅದೋಂದು ಅಗೋಳರ ಶಕ್ತಿಯನ್ನು ಕಿರೀಸಿತು. ವ್ಯಕ್ತಿಸಂಘಗಳಿಗೆ ಪೂಜ್ಯವಾದ ಆವಶ್ಯಕವಾದ ಸಕಲ ಶಕ್ತಿಗ ಗಳನ್ನು ವಿತ್ತಿಪಿಂಬಿ ಆ ದೇವರಲ್ಲಿ ಕಲ್ಪನೆಯು ರಚಿಸಿಬಿಟ್ಟಿತು. ಅಂಥ ದೇವರಿಗೆ ತಾವು ಸ್ತುಯದು ಎಂಬ ಭಾವನೆಯಿಂದ ಅಹಂಕಾರಕ್ಕೆ ಸಮಾಧಾನ. ಚಿಕ್ಕವನು ತನ್ನ ದೊಡ್ಡಸ್ತಿಕೆಯನ್ನು ವರ್ಣಿಸುವಾಗ ತಾನು ಕಂಡ, ತಾನು ಅವಿತ ಯಾರಾರೋ ದೊಡ್ಡ ಮನು ಷ್ಯಾರ ಹೆಸರನ್ನು ಅಥಾರವಾಗಿಟ್ಟುಕೊಳ್ಳುವದಿಲ್ಲವೇ? ನಮ್ಮ ಗೋತ್ತು ಇಂಥಾರ್ನು, ನಮ್ಮ ಮನಸ್ತನ ಅಂಥಾರ್ನು, ಎಂದು ಬಂಧಾಪಿಕೆ ಕೊಳ್ಳುತ್ತ ತಾವೂ ದೊಡ್ಡವರೆಂದು ಗಿಲಿಕೆ ಬಾರಿಷುವವರು ಎಷ್ಟು ಮಂದಿಯಲ್ಲ? ‘ಅವರು ಹಾಗಿನ್ನರೂ ಇರಬಹುದು. ನೀವು ಹೋಗಿದ್ದೀರಿ’ ಎಂದು ಕೇಳಿದರೆ ಅದಕ್ಕೆ ಮತ್ತು ದೀರ್ಘ! ದೊಡ್ಡ ಬಲಾಂಶ ದೇವರಿಗೆ ತಾವು ಬೇಕಾದವರು, ಅದಕ್ಕಾಗಿ ತಾವೂ ದೊಡ್ಡವರೇ! ಪ್ರಕೃತಿಯು ಯಾವ ಜೀವಿಗೂ ವಿಶೇಷವಾಗಿ ಲೀಕ್ಕು ಸುವದಿಲ್ಲ. ಹಾಗಾದರೆ ಮನುಷ್ಯನೂ ಇತರ ಜೀವರಾಶಿಗಳಿಗೆ ಸಮಾನನೋ? ಇದರ ಅಲೋಚನೆಯು ಸಹ ಆತನಿಗೆ ಅಷಟ್ಕು! ಅದಕ್ಕಾಗಿ ಅತನ ಅಹಂಕಾರವು ಹೀಗೆಂದಿತು:— ಮಾನವನು ಎಲ್ಲ ಜೀವ

ರಾಶಿಗಳಲ್ಲಿ ಶ್ರೀಷ್ಟನು. ಇದನ್ನೇಂದವರಾದು? ಸ್ವಾಸ್ಥ್ಯಾರ್ಥಿ ಶ್ರೀಷ್ಟಕೆ ದೇವರು. ಆ ದೇವರು ಆತನನ್ನು ತನ್ನ ರೂಪದಲ್ಲಿಯೇ ಉಂಟುಮಾಡಿದ್ದಾನೆ.* ಆತನಿಗಾಗಿ ಸಕಲಸ್ಯಾಷಿಯನ್ನು ಉಂಟುಮಾಡಿದ್ದಾನೆ. ನೀ ಅದರಲ್ಲಿರುವ ಗಾಳಿ ನೀರು ಕಲ್ಲು ಮಣ್ಣ ಗಳ ಮೊದಲುಗೊಂದು ಪಶುಪತ್ತಿಗಳವರಿಗೆಲ್ಲವೂ ತನಗಾಗಿಯೋ

* ಬ್ರಿಬ್ರಾ ಜನಾಸಿಸ ೨-೭೬ ಕುರೂತ ೩-೫೮ ಇಂಥ ಎಷ್ಟು ಅಭಿರಗಣವೇ
ನ್ಯ „ „ ಅರ್ಥಿಗ „ „ ಅರ್ಥ-೫೦ „ „

ಉಂಟುಮಾಡಲ್ಪಟ್ಟಿವೆ, ಎಂದಾತನ ಧರ್ಮದ ತೀರ್ಮಾನ. ಹೆಣ್ಣು ಹಂಪಲು ಕುರಿದನ ಮುಂತಾದವುಗಳು ಅವನ ತಿಂಡಿಗಾಗಿ; ಇರುವೆ, ಜೀನುನೊಣ, ನಾಯಿ ಮುಂತಾದ ಕೆಲವು ಜೀವಿಗಳು ಆತನಿಗೆ ನೀತಿಯನ್ನು ಕಲಿಸುವದಕ್ಕಾಗಿ ಹುಟ್ಟಿವೆ, ಎಂದವನೆ ಮತ. ಇರುವೆಯು ಸಾಹಸವನ್ನು ಕಲಿಸುವದಕ್ಕಾಗಿ, ಜೀನು ನೊಣವು ತನ್ನ ಕಾಲನ್ನೇಂದೂ ಸಿಕ್ಕಿಸಿಕೊಳ್ಳುದೆಯೇ ಜೀವನವುಷ್ಟದ ಸಾರವನ್ನು ಹೀರುವ ಅಲಿಟ್ಟ ಸಾಧನೆಯನ್ನು ತೋರಿಸುವದಕ್ಕಾಗಿ, ಭ್ರಮರವು ಕೀಟಕದ ಪ್ರಗತಿಯನ್ನು ತೋರಿಸಿ ಧ್ಯಾನದ ಅಪಾರ ಪರಿವರ್ತನ ಶಕ್ತಿಯನ್ನು ಸಾಧು ಗೊಳಿಸುವದಕ್ಕಾಗಿ, ನಾಯಿಯು ಕೃತಜ್ಞತೆಯ ಮೇಲ್ಪಂಕ್ತೆಯನ್ನು ಹಾಕುವದಕ್ಕಾಗಿ, ಕ್ರತ್ಯೆಯು ತನ್ನ ಸದ್ವಿಲ್ಲದ ಸಹನ ಸೇವಾಗುಣಗಳನ್ನು ಕಲಿಸುವದಕ್ಕಾಗಿ - ಅಂತೂ ಇಂತೂ ಜಗತ್ತಿಲ್ಲವೂ ಈ ಕರ್ಮೋಲ ಕಲ್ಪಿತ ವಿಶೇಷಜೀವಿಯ ಉಪಕಾರಕ್ಕಾಗಿಯೇ! ಪ್ರಾಚೀನ ಮಾನವನೆ ದೇವಧರ್ಮಗಳ ತೀರ್ಮಾನ ಹೀಗಿದೆ! ಈ ಕಲ್ಪನೆಯು, ಪ್ರಕೃತಿಯು ಆತನಿಗೆ ತಿರಸ್ಕರಿಸಿದ ವಿಶೇಷತೆಯನ್ನು ಕೊಟ್ಟು ಆತನ ಅಹಂಕಾರಕ್ಕೆ ನೀರು ಗೊಬ್ಬರ ಹಾಕಿ ಆತನನ್ನು ಹಿಗ್ಗಿಸುತ್ತದ್ದೋಡಿ ಇಲ್ಲವೋಡಿ? ಆತನ ದೇವನು ಆತನಿಗೆ ಈ ರೀತಿ ಸಮಾಧಾನವನ್ನು ಕೊಡುತ್ತಾನೆ. ಆತನ ತಂಡಕ್ಕೆ ಅನ್ನ ಬಟ್ಟೆ ಸುಖಸಂಪತ್ತಿಗಳನ್ನು ಕೊಡುತ್ತಾನೆ. ನೀತಿ ಆನ್ವಿತಿಗಳನ್ನು ಅವರಿಗೇ ಹೇಳಿ ಕೊಡುತ್ತಾನೆ. ಯುದ್ಧಗಳಲ್ಲಿ ಬೆಂಬಲವಾಗಿರುತ್ತಾನೆ. ಒಮ್ಮೊಮ್ಮೆ ತಾನೇ ಯುದ್ಧಕ್ಕಾಗಿ ತನ್ನ ಭಕ್ತರನ್ನು ಹುರಿಗೊಳಿಸುತ್ತಾನೆ.* ತನ್ನ

* ಕುರಂನಾ ೧೬-ಉಗ „ದೇವರು ನಿವೃತ್ತಾನ್ಯಾದ್ವದ್ದಿ ಕಾಬಾಡುವದಕ್ಕಾಗಿ

ಕವಚಗಳನ್ನು ಕೊಟ್ಟಿದ್ದಾನೆ“

,, ಅಂತಾ „ ಅಲ್ಲಾನು ನಾಸ್ತಿಕರಾನ್ನು ಅಟ್ಟಿಬಿಟ್ಟನು.....ಅವರಿಗೆ

ಅನುಕೂಲತೆಯಾಗ ದೊರೆಷಿಲಿಲ್ಲ, ಮತ್ತು ತನ್ನನ್ನು ನಂಬಿದವರನ್ನು ಕಾಬಾಡಿದನ“.

ಬ್ರಹ್ಮ ಎಗ್ರಿಂದಃ ೧೨ ೨೫-೨೬ ಇಚ್ಛ್ರದ ಚೆಚ್ಚಲುವಂತ್ಯಾ ಸಂಕಾರವನ, ಇದಿ

ಕುರಂನಾ ೨. ೪೨-ಆ ವ.ತತ್ತ್ವ ಎಗ್ರಿಂದಃ ೧೩. ೧೫-೧೬ ನಂಬಿದವರನ್ನು ಕಾಬಾಡುವದಕ್ಕಾಗಿ ಇಚ್ಛ್ರದ ಜನಾಂಗವಾನ್ಯ ದೇವರು ಕಂಬುಸವುಂದ್ರದ್ವಿ ಮುಣುಗೂಡ ನಿಷಯ-ವಸ್ತಿಂದಿ.

ಭಕ್ತರ ವೈರಿಗಳನ್ನು ನಾಶಗೊಳಿಸುತ್ತಾನೆ. ತನಗೆ ಪ್ರಯವಾಗಿರುವ ಇಷ್ಟ ಕೆಲಸಗಳನ್ನು ಒಂದು ಒಂದು ನಂಬಿಕೆಗಾಗಿ ಮಾತ್ರ ಹೆಚ್ಚಿನ ವೇಚ್ಚವಿಲ್ಲದೆ ಮಾಡಿಕೊಡುವ ಅನುಕೂಲ ದೇವರು ಸೃಷ್ಟಿಯಲ್ಲಿ ಲೀಕ್ಕುಕ್ಕೆ ಬಾರದ ಅಹಂಕಾರಯಕ್ತ ಮಾನವನ ಮನಸ್ಸಿಗೆ ಬೇಕಾದ ಸಮಾಧಾನವನ್ನು ಕೊಡಿರುವನೋ? ಆತನಿಗೆ ಪೂಜ್ಯನಾಗಿದ್ದು ವನೋ? ಇಷ್ಟ ಅಗ್ಗವಾಗಿರುವ ದೇವರನ್ನು ಯಾರು ಬಿಟ್ಟು ಹಾಕಿಯಾರು?

ಇಷ್ಟವರೂ ಈ ಪ್ರಪಂಚದಲ್ಲಿ ಮಾನವನಿಗೆ ಎಡೆಬಿಡದ ಸುಖವಿಲ್ಲ. ಈತನ ಸಂಗಡದ ನೀತಿರೀತಿಗಳಿಗೂ ಇನ್ನೊಂದು ಸಂಗಡದವುಗಳಿಗೂ (ಅವನ್ನು ಹೇಳಿಕೊಟ್ಟಿದೆ) ದೇವನು ಒಬ್ಬನೆಯಾದರೂ) ಷ್ವತ್ಯಾ ಸವಿದಿ, ವಿರೋಧವಿದೆ. ಈ ವಿರೋಧದಿಂದಲೂ ಇತರ ಆನೇಕ ಪ್ರಕೃತಿ ವಿಕಾರಗಳಿಂದಲೂ ಈತನಿಗೆ ಸಂಕಟಗಳೇನೂ ಬಿಟ್ಟು ವೇ ಅಲ್ಲ. ಸಂಕಟಗಳ ಸಮಾಧಾನಕ್ಕಾಗಿಯೇ ದೇವರು ಮತ್ತು ಧರ್ಮ. ಹೀಗಿರು ವಾಗ ತನ್ನ ದೇವಧರ್ಮಗಳ ಹಾದಿಯನ್ನು ಹಿಡಿದ ಹೇಳಲಕ್ಕೂ ಸಂಕಟಗಳು ಬರಬೇಕೇ? ತನ್ನ ದೈವಭಕ್ತಿಯಲ್ಲಿ ಕೊರತೆಯಿದೆಯೋ ಅಥವಾ ಆ ದೇವಧರ್ಮಗಳಲ್ಲಿಯೇ ಲೋಪವಿದೆಯೋ? ಎಂಬ

ಇತಿಷ್ಟಾ ಸಂದೇಹ ಹೆಚ್ಚಿದ್ದು ಸಹಜವಡಿ. ಅದ ಹಾಕಷ್ಟುಗಳ ಫಲ. ಕೊಂಡು ಸಮಾಧಾನವು ಬೇಕಳ್ಳವೇ? ಅದ ಕ್ಷಾಯಿ ಮತಗಳು ಹೀಗೆಂದು ತೀವ್ರಾನಿಸಿವೆ. ಒಳ್ಳಿಯವರಿಗೆ ಇಲ್ಲಿ ಸಂಕಟಗಳು, ಕೆಟ್ಟಿಯವರಿಗೆ ಸುಖಸೌಭಾಗ್ಯಗಳು ಇರುವದು ಒಂದು ದೇವರ ಆಟಿ. ಸಂಕಟಗಳನ್ನು ಆತನು ಪರೀಕ್ಷೆಗಾಗಿ ಕಳಿಸುತ್ತಾನೆ; ದುಷ್ಪರಿಗೆ ಸುಖವನ್ನು ಅವಕ ವಿನಾಶಕ್ಕಾಗಿ ಕೊಡುತ್ತಾನೆ. ನೀ ಒಳ್ಳಿಯವರು ತನ್ನನ್ನು ಸ್ಕರಿ ಮವಂತಿ ಎಚ್ಚರಗೊಳಿಸಲಿಕ್ಕಾಗಿ ಅವರಿಗೆ ದುಃಖ ಕಳಿಸುತ್ತಾನೆ; ಕೆಟ್ಟಿಯವರಿಗೆ ತನ್ನ ಮರವನ್ನುಂಟುಮಾಡುತ್ತಾನೆ. ಒಳ್ಳಿಯವರನ್ನು

ಸಂಕಟಿಗಳ ಲಗಾಬಿನಿಂದ ಬಿಗಿದೆಳಿದು ತನ್ನ ಜೀಣಧ್ಯಾನದಲ್ಲಿರುತ್ತಾನೆ; ಕೆಂಪುವರಿಗೆ ಕತ್ತಿನ ಹಗ್ಗಿವನ್ನು ಇದ್ದವಾಗಿ ಸಡಿಲು ಬಿಡುತ್ತಾನೆ. ಇದು ಅವನ ಲೀಲೆ! ಆದರೆ ಲೀಲೆಯೆಂದೊಷನೆಯೇ ಸಂದೇಹನಿವೃತ್ತಿಯಾಗುವದಿಲ್ಲವಲ್ಲ! ಸಂದೇಹಗಳು ಮಾನವನ ಜನ್ಮಸಿದ್ಧಾಹಕ್ಕೇ ಆಗಿರುವವು. ಇದಕ್ಕೆ ಸಮಾಧಾನವು ಬೇಕು. ಅದಕ್ಕಾಗಿಯೇ ಸ್ವರ್ಗನರಕರಗಳ ಕಲ್ಪನೆಯು ಹುಟ್ಟಿತು.

ಆವು ಯಾವ ರೀತಿಯಿಂದ ಸಮಾಧಾನವನ್ನು ಕೊಡುತ್ತೇವೆಂದು ನೋಡುವ. ಒಳ್ಳೆಯವರಾರು? ದೇವರ ಧರ್ಮವನ್ನು ನುಶರಿಸುವವರು. ಅವರಿಗಿಲ್ಲಿ ದುಃಖವೇನೋ ಪರೀಕ್ಷೆಗೆ ಬಂದೇ ತೀರಬೇಕೆಂದಂತಾಯಿತು. ನಾನ್ಯಾಯವೆಲ್ಲಿದೆ ದೇವರಲ್ಲಿ ಮತ್ತೆ? ಇದೆ; ಯಾಕೆಂದರೆ ಇಲ್ಲಿ ಅನಿಃಾಯಾ ಶರ್ಗಣಕಾಗ್ಯಾ ಮತ್ತು ದವರಿಗೆ ಶಾಪ್ತತೆ ಸುಖಭೋಗಗಳನ್ನು ಕೊಡುವದಕ್ಕಾಗಿ ಆತನು ಒಂದು ಲೋಕವನ್ನೇ ನಿರ್ವಿಷ್ಠಿಸಿರುತ್ತಾನೆ. ಅದು ಸ್ವರ್ಗ. ಕೆಂಪುವರಿಗಿಲ್ಲಿ ತನ್ನನ್ನು ಮರಿಸುವದಕ್ಕಾಗಿ ಆತನು ಸುಖವನ್ನೇ ಕೊಡುತ್ತಾನಲ್ಲವೆ? ಅಲ್ಲ, ಅದೂ ಅನ್ಯಾಯವಲ್ಲ. ಯಾಕೆಂದರೆ ಅವರಿಗೆ ನಿರತವೂ ದುಃಖದಲ್ಲಿ ಮುಣಿಸಿಬಿಡುವದಕ್ಕಾಗಿ ಆತನೋಂದು ನರಕವನ್ನೂ ಮಾಡಿದುತ್ತಾನೆ. ಈ ಸ್ವರ್ಗನರಕರಗಳಿಗೆ ಆರ್ಥರು ಯಾರು ಎಂದು ನೋಡುವದಕ್ಕಾಗಿ ನಿರೀಕ್ಷೆಕರು ಬೇಕು. ಪರೀಕ್ಷೆಕರು ಬೇಕು. ಗೂಢಚಾರದು ಬೇಕು. ಅದಕ್ಕಾಗಿ ಪ್ರತಿಯೋಂದು ಮತವೂ ತಕ್ಕೆ ಏವಾದನನ್ನು ಮಾಡಿದೆ. ಕೆಲವು ಮತಗಳಲ್ಲಿಂಥೂ ಜನರ ಪಾಪಪುಣ್ಯಗಳಲ್ಕಾಳಾರವನ್ನು ಎವೆಯಿಕ್ಕಿದೆ ನೋಡಿ ಬರೆದಿಡುವವರ ಸಂಸ್ಥೆಗಳೇ ಇವೆ! ಮತ್ತಿವರನ್ನೂ ಅವಲೋಕಿಸಿ ಹತ್ತೊಳಿಟುಯಲ್ಲಿಟ್ಟುಕೊಂಡು ಇರಲಿಕೊಳ್ಳಬ್ಬ ಗುಪ್ತಪುರಾವನು ಬೇಕಲ್ಲವೆ? ಅದಕ್ಕಾಗಿ ದೇವರು ತಾನೇ ಹುಟ್ಟಿ ಮೇಲೆ ಆಕಾಶದಲ್ಲಿಯೇ ಕುಳಿತುಬಿಟ್ಟಿನು. ಆ ಎತ್ತರದಿಂದ ಇಹವು ಶಾಣದೇ ರೂದಿತೀ? ಅವನಿಗೆ ನಿದ್ದೆಯೇ ಇಲ್ಲ. ಆದುದರಿಂದ ಆತನನ್ನು ಮರೆಯಲ್ಲಿಟ್ಟು ಯಾವ ಪಾಪಗಳನ್ನು

ಕೆಲವು ಮತಗಳಲ್ಲಿಂಥೂ ಜನರ ಪಾಪಪುಣ್ಯಗಳಲ್ಕಾಳಾರವನ್ನು ಎವೆಯಿಕ್ಕಿದೆ ನೋಡಿ ಬರೆದಿಡುವವರ ಸಂಸ್ಥೆಗಳೇ ಇವೆ! ಮತ್ತಿವರನ್ನೂ ಅವಲೋಕಿಸಿ ಹತ್ತೊಳಿಟುಯಲ್ಲಿಟ್ಟುಕೊಂಡು ಇರಲಿಕೊಳ್ಳಬ್ಬ ಗುಪ್ತಪುರಾವನು ಬೇಕಲ್ಲವೆ? ಅದಕ್ಕಾಗಿ ದೇವರು ತಾನೇ ಹುಟ್ಟಿ ಮೇಲೆ ಆಕಾಶದಲ್ಲಿಯೇ ಕುಳಿತುಬಿಟ್ಟಿನು. ಆ ಎತ್ತರದಿಂದ ಇಹವು ಶಾಣದೇ ರೂದಿತೀ? ಅವನಿಗೆ ನಿದ್ದೆಯೇ ಇಲ್ಲ. ಆದುದರಿಂದ ಆತನನ್ನು ಮರೆಯಲ್ಲಿಟ್ಟು ಯಾವ ಪಾಪಗಳನ್ನು

ಮಾಡಲಿಕ್ಕು ಆಗದು. ಮುಂದೆ, ಪಾಪಪುಣಿಗಳು ಕರ್ಮಮಾತ್ರ, ದಲ್ಲಿಯೇ ಇಲ್ಲ, ಮನಸ್ಸಿನಲ್ಲಿಯೇ ಇವು ವೃತ್ತಿರೂಪ ವಿಚಾರದಿಂದಲೂ ಇರಬಹುದೆಂಬ ಜಾಗೃತಿಯು ಮಾನವನಿಗುಂಟಾಯಿತು. ಆಗ ದೇವರು ಅಂತರ್ಭಾವಿಯಾದನು. ಒಳಹೊರಗಳ ವಿವಯವ್ಯಾಪಾರಗಳನ್ನೂ ತಿಳಕೊಳ್ಳುವವನಾದನು. ಈಗ ಹೇಳಿ. ಈ ದೇವರು ಮಾನವನ ಭಯ-ಅಸಹಾಯತೆ-ಅಹಂಕಾರಗಳ ಸ್ವಷ್ಟಿಯು ಅಹುದೋ ಅಲ್ಲವೋ? ಅತನು ನಮ್ಮ ಚಿಂತೆಯನ್ನು ತೆಗೆದು ಸಂತ್ಯೇಸುತ್ತಾನೆ, ಭಯವನ್ನು ನಿವಾರಿಸುತ್ತಾನೆ, ಸುಖವನ್ನು ನಮಗಾಗಿ ಉಂಟುಮಾಡುತ್ತಾನೆ, ಮತ್ತು ನಾವು ಸಾಮಾನ್ಯರಲ್ಲ, ಸ್ವಷ್ಟಿಗೆಲ್ಲ ಹಿರಿಯದು ಎಂಬ ಗರ್ವದ ಭಾವನೆಗೆ ಬೆಂಬಲವಾಗಿಯೂ ಇದ್ದಾನೆ. ಅಂಥ ದೇವರು ಭಯ ಅಹಂಕಾರಗಳಿರುವವರಿಗೆ ಜನಸಮುದಾಯವನ್ನು ಬಿಟ್ಟುಹೋಡಾನೋ?

ಆ ಸ್ವರ್ಗನರಕದ ಸುಖದುಃಖಗಳೂ ಹೇಗಿನೆ ಮತ್ತೆ? ಸರ್ವೋತ್ಸ್ವವಾದ ಖಾನಪಾನಗಳು ಆ ಸ್ವರ್ಗದಲ್ಲಿ! ಶ್ರೀಹೇಗಾಗಿ ರಂಭಾ ಮೇನಕಾ ಇತ್ತಾದಿಗಳು. ಇಲ್ಲಿಗಲ್ಲಿಗೂ ವೃತ್ತಾಸವೇನೆಂದರೆ ಇಲ್ಲಿಯ ಆಹಾರ-ಸಿದ್ಧಾ-ಭಯ-ಮೈಥುನ ಇತ್ತಾದಿಗಳು ಅಲ್ಲಿ ಇಲ್ಲಿಗಿಂತಲೂ ಅತಿಶಯವಾಗಿವೆ. ನರಕವನ್ನು ಸೋಧೋಣ. ಇಲ್ಲಿಯ ಚೀಳು, ಹಾವು, ಬೆಂಕಿ, ನೀರು, ಗರಗಸ, ಬೇನೆಗಳೇ ಅಲ್ಲಿಯೂ. ವೃತ್ತಾಸವಿಷ್ಠೀ- ಅಲ್ಲಿ ಇವುಗಳ ಜೋರು ಹೆಚ್ಚು, ಹಿಂಸೆ ಹೆಚ್ಚು. ಅವು ಗಳ ವಿಸ್ತರವಿವರಗಳಲ್ಲಿ ಮಾತ್ರ ಮಾನವನ ಕಲ್ಪನೆಯ ಗುಟ್ಟಿಟ್ಟ ದುಬ್ಬಲತೆಯೂ ಹೊರಗೆ ಬಿಡ್ಡಿವೆ. ಕಲ್ಪನೆಯು ಆ ಸ್ವರ್ಗನರಕಗಳನ್ನು ಕಲ್ಪಿಸಲಿಕ್ಕಿರುತ್ತಿದ್ದೀರೋ, ಅಷ್ಟೇ ಕಷ್ಟವನ್ನು ಅಲ್ಲಿಯ ಪ್ರಪಂಚದ ಸವಿಶ್ವರ ರಚನೆಗಾಗಿ ಪಟ್ಟಿಲ್ಲವೆಂದು ತೋರುತ್ತದೆ.* ಅವುಗಳ ಬಾಹ್ಯರೇಖೆಗಳಿಗಿಂತ ಹೆಚ್ಚಿನ ವಿವಯಗಳು ಕೊಡಲ್ಪಟ್ಟಿರುವದಿಲ್ಲ. ಸುಖದುಃಖಗಳ ಅರಿವಂತೂ ಅವನಿಗಿದೆ

* ಗರುಡಶೂರಾಣಾಷಣ್ಯ ಸ್ವರ್ಗನರಕಗಳ ವಿವರವನ್ನು ದಿಖಾಯಿಸುತ್ತಾನೆ.

ಯಷ್ಟೆ. ಇವುಗಳೇ ಅಲ್ಲಿ ಅತಿಶಯವಾಗಿವೆಯೆಂದು ಒಟ್ಟುರೆ ಹೇಳಿ ಬಿಟ್ಟರೆ ಸಾಕು. ಅವನ ನಂಬಿಕೆಯು ಕೂತೇ ಬಿಡುತ್ತದೆ.

ಇಲ್ಲಿಯವರೆಗೆ ಪಾರಚೀನ ಧರ್ಮದ ವೊದಲನೆಯು ಕಾರಣವನ್ನು ಚಿಸುವ. ಈಗ ಎರಡನೆಯು ಕಾರಣವನ್ನು ವಿವೇಚಿಸುವ. ಅನೇಕ ಪ್ರಸಿದ್ಧ ಸಮಾಜಶಾಸ್ತ್ರ ವಿಶಾರದರು ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿರುತ್ತಾರೆ. ಬಹು ಪಾರಚೀನ ಮಾನವನು ಇತರ ಪಶುಗಳಂತೆ ಧರ್ಮದ ವಾಸನೆಯೇ ಇಲ್ಲದ ಜೀವಿಯಾಗಿದ್ದನು. ತನ್ನ ಸುಖಭೋಗದಿಂದ ಇತರರಿಗಾಗುವ ಸುಖದುಃಖಗಳ ಗೂಡನೆಯೇ ಆತನಿಗಿರಲಿಲ್ಲ. ಆದೇಕೆ— ಈಗಲಾದರೂ ಇಂಥವರೇನೂ ಕಡಿಮೆಯಿಲ್ಲ. ಸರೆಹೊರೆಯವರ ಆಹಾರವನ್ನಾಗಲಿ ಹೆಂಗಸನ್ನಾಗಲಿ ತಾವು ಇಚ್ಛಿಸಿದಾಗ ಅವನ್ನು ವಡೆದುಕೊಳ್ಳುವದು ತಪ್ಪೆಂದು ಆತನಿಗೆ ತೋರುತ್ತಲೇ ಇರಲಿಲ್ಲ. ಆವನ್ನು ವಶಗೊಳಿಸಲಿಕ್ಕೆ ಶಕ್ತಿಯಿದ್ದಲ್ಲಿ ಒಂದೇಟು ಹಾಕಿಬಿಡುವದು. ಇಲ್ಲವಾದರೆ ಸುಮೃದ್ಧಿರುವದು. ಮನಸ್ಸಿನ ಇಂಥ ಗತಿರೀತಿಗಳಿಂದ ಒಬ್ಬನಿಂದ ಸ್ನೇಹಗ್ರಾಹಿ ಇನ್ನೊಬ್ಬನಿಗೆ ಅಪಾಯವಿತ್ತು. ಆದರೆ ಇದೆಮ್ಮೆ ಕಾಲ ನಡೆದಿತು? ಇದರಿಂದ ಕ್ಷೇಮವಿಲ್ಲ. ಈತನಿಂದ ತೊಂದರೆಯನ್ನು ಪಡೆದ ಇತರರು ಸುಮೃದ್ಧಿರುವರೋ? ಈ ಪ್ರಮತ್ತನೊಬ್ಬನಾದರೆ ಇವನನ್ನು ಸಹಿಸಲಾರದವರಿಷ್ಟೊಬ್ಬೇ ಮಂದಿ. ಇವನಂತಹಿಯೇ ಪ್ರತಿಯೊಬ್ಬನಿಗೂ ಮಾಡುವ ಕಾಂಪ್ಯೆಯಿದೆ, ಶಕ್ತಿಯೂ ಇದೆ. ಹೀಗಿರುವಾಗ ಬಹುಕಾಲ ಸಂಘರ್ಷ ಬಾಳುವದು ಸಾಧ್ಯವೇ? ವ್ಯಕ್ತಿಯು

ಅರಿತಾಗಲಿ ಅರಿಯದಾಗಲಿ ಜಾತಿಗೆ ವೈರಿಯಾದನೆಂದು ಒಪ್ಪಂದ ರೆ, ಅಥವಾ ಜಾತಿಯು ವ್ಯಕ್ತಿಯ ವೈರಿಯಾಯಿತೆಂದರೆ ಬಹುಕಾಲ ಜಾಳದೆ ಆ ಜಾತಿಯೇ ಹಾಳಾಗಿಹೊಗಿರದು. ಈ ಬದುಕು ಸ್ವಷ್ಟಿಯಲ್ಲಿ ಅತಿ ಸ್ತ್ರಿಯವಾದದ್ದು. ಆದಕ್ಕೆ ಈ ರೀತಿಯು ಮಾತ್ರ ಅನುಕೂಲವಾದದ್ದಲ್ಲ ಎಂಬು ಪಶುಗಳಿಗೆ ಸಹ ಗೊತ್ತು; ಅಂದಮೇಲೆ ವಿಚಾರಶಕ್ತಿಯಲ್ಲಿ ಮಾನವನಿಗೆ ವ್ಯಕ್ತಿ-ವರ್ಗಗಳು ನಾಶವಾಗದಂತೆ ಏನಾದರೀಂದು ವ್ಯವಸ್ಥೆಯನ್ನು ಮಾಡಲೇಬೇಕೆಂದು

ತೋರಿತು. ಈ ಎಚ್ಚರಿಕೆಯೇ ಧರ್ಮದ ಮೂಲ. ಅದು ಸಫಲ ವಾಗಬೀಕಾದರ ಆ ವರ್ದಾದ ಸಕಲರಿಗೂ ಸಮೃತವಾಗಿರುವ ನಿಯಮ ಬೇಕು, ಒಪ್ಪಂದ ಬೇಕು.

ಇಲ್ಲಿದೆ ಸಂಘದ ಮೂಲ ಸಹ. ಅದನ್ನು ಸೇರಬೇಕಾದರೆ, ಸಂಘಸುಖಕ್ಕಾಗಿ ತನ್ನ ಸ್ವಜ್ಞಂದ ವೃತ್ತಿವ್ಯಾಪಾರಗಳನ್ನು ಬಿಡುವದು ಆಶನಿಗೆ ಅನಿವಾರ್ಯವಾಗಿ ಬಿಟ್ಟುತ್ತು. ತನ್ನ ನಡತಗೆ ಮುಗದಾಣ ಹಾಕಲೇ ಓರ್ಕಾಯಿತವನಿಗೆ. ಸಂಘಕ್ಕೆ ಉಪಿತವಾಗದಂತೆ ಹೇಗೆ ಹೇಕೆಂಬದೇ ಪ್ರಶ್ನೆಯು. ಅದಕ್ಕೆ ಏರುವ್ಯಾಪಾರದ್ವಿಯ ವ್ಯಾಪಾರಗಳ್ಲಿವನ್ನು ವಿರೋಧಿಸಬೇಕಲ್ಲವೇ ಮತ್ತು? ಸಂಘಕ್ಕಾಗಿ ವ್ಯಕ್ತಿಗೆಷ್ಟೂ ನಿಬಂಧಗಳು ಇರಲೇ ಬೇಕೇಗೆ. ಇಲ್ಲವಾದರೆ ಸಂಘವೆಲ್ಲಿಯದು? ಈ ನಿಬಂಧಗಳು ತಾತ್ವಾಲಿಕ ಇಂದ್ರಿಯಸುಖಕ್ಕೆ ಅನ್ವೇಣಿಕವಾಗಿ ತೋರಬಹುದು. ಅದರೂ ಸುಖಸ್ಥಿಯನಾದ ಮಾನವನಿಗೆ ಒಟ್ಟನಲ್ಲಿ ಈ ನಿಬಂಧಗಳಿಂದ ಹೆಚ್ಚಿನ ಸುಖವು ಸಿಗಲೇ ಬೇಕು. ಸಂಘದಲ್ಲಿರಲು ಒಪ್ಪಿಕೊಂಡ ವ್ಯಕ್ತಿಯು, ಸಂಘಕ್ಕಾಗಿ ತನ್ನ ಸ್ನೇಹಿತರ ರೀತಿಯನ್ನು ಬಟ್ಟಿ ಸಂಘವು ಎಲ್ಲರ ಸಮೃತಯಿಂದ ತನ್ನ ಹಿತಕ್ಕಾಗಿ ಮಾಡಿಟ್ಟ ಕೃತಿಮನ್ಯ ನೀತಿಗಳನ್ನು ಅವಲಂಬಿಸುತ್ತಾನೆ. ಅದಕ್ಕಾಗಿ ಸಂಘವೂ ಅವನ ಹಿತವನ್ನು ನೋಡಿಕೊಳ್ಳಬೇಕಾಗುತ್ತದೆ. ಈ ನಡತಯೆ ನಿಬಂಧನಗಳು ಬಹುಜನರ ಒಪ್ಪಿಗೆಯಿಂದಲೇ ಉಂಟಾಗುತ್ತವೆ. ಮೊದಲಿನಲ್ಲಿ ಜನಹಿತವೇ ಇವುಗಳ ಧೈರ್ಯ. ಜನಮತವೇ ಇವುಗಳ ಬುಗ್ಗೆ ಮತ್ತು ಬೀಂಬಲ. ಬರಬರುತ್ತ ಇವೇ ಕಾಯದಿಕಟ್ಟಳಿಗಳಾಗುತ್ತವೆ. ಇವುಗಳನ್ನು ಮನ್ನಿಸುವದರಿಂದ ವ್ಯಕ್ತಿಗೆ ಸಂಘದಿಂದ ಶೀತಿಕ ಸುಖ ಸಾಕರ್ಣಗಳು ದೊರೆಯುತ್ತವೆ. ಇವನ್ನು ತಿರಸ್ಯಾರಿಸುವದರಿಂದ ಆಪಕ್ಕೆ ಅವಾಯಗಳು ಬರುತ್ತವೆ. ಅವಾಯದಿಂದ ಜೀವಿಯು ದೂರಕ್ಕೆ ನೀಡಿಯು ಸ್ನೇಹಿತರಾಗಿ? ಒಡಿಹೋಗುತ್ತದೆ. ಸಮಾಜದ ಕಟ್ಟಳಿಗೆ ಮೇಲೆ ಅವುಗಳನ್ನು ಆದರಿಸುವದೂ ಬರಬರುತ್ತ ಸ್ನೇಹಿತವಾಗಿಯೇ

ಹೋಗುತ್ತದಲ್ಲವೇ? ಜನಮತಕ್ಕ ಆದರವು ಇಲ್ಲಿ ಬಂತು. ಸಂಘವೂ ಇದರಿಂದ ತಚ್ಚುಕಟ್ಟಾಗಿ ನಿಂತುಬಿಟ್ಟುತ್ತು. ಆದರ ಕಟ್ಟುಕಟ್ಟಳೆ ಗಳಲ್ಲಿ ವ್ಯಕ್ತಿಗೆ ಸಂಯಮದ ಸಾಧನೆಯೂ ಬಂದು ಸೇರಿಕೊಂಡಿತು. ಮಾನವನು ಸ್ವಚ್ಛಿಂದ ರೀತಿಯನ್ನು ಸಮಾಜದ ನೀತಿಗೆ ಬಗ್ಗಿಸಿತ್ತೇದಿದನು. ಆತನ ಪ್ರಕೃತಿಯ ಮೇಲೆ ಸಂಘದ ಕೃತ್ಯಮನೀತಿಯ ಸಾರಿಯು ಬಿತ್ತು. ಈ ಉಪಪತ್ರಿಯನ್ನು ಹರೀಕ್ಕಿಸಿ ದರಿ ಅತಿ ಪೂರ್ವದಲ್ಲಿ ಧರ್ಮವು ನೈಸರ್ಗಿಕವಲ್ಲ, ದೇವರು ಹೇಳಿ ಕೂಟಿದ್ದಳ್ಳಿ; ವ್ಯಕ್ತಿಸಂಘಗಳು ಪರಸ್ಪರ ಒತ್ತಕ್ಕಾಗಿ ನೇಮಿಸಿದ ಉಪಾಯಗಳು; ಅವು ಜೀವನಸೂತ್ರಗಳು ಮಾತ್ರವೇ. ಬರಬರತ್ತೆ ದೇವರಿಂದ ಬಂದವೆಂಬ ಕಲ್ಪನೆಯು ಉಂಟಾಯಿತು. ಅಭಿಷ್ಯನ್ತಿ ಬಲದಿಂದ ಇವು ಕೇವಲ ನೈಸರ್ಗಿಕವಾಗಿರುವಂತೆಯೇ ತೋರುತ್ತವೆ. ನಿಜವಾಗಿಯೂ ನೋಡಿದರೆ ಇವು ವ್ಯಕ್ತಿಯ ಸ್ವರ್ಗಿಕ ಆಶಿಗಳನ್ನು ಬಗ್ಗಿಸಿಕುಗ್ಗಿಸಿ ಬಿಡುತ್ತವೆ. ಇಡಿಯಾಗಿ ಮುಂದೆ ಮಾನವನಿಗೆ ತನ್ನ ನಿಸರ್ಗಕ್ಕೆ ಬೇಕಾದ ಸುಖವು ದೊರೆಯುತ್ತದಾದರೂ ಇಡಿಯಾಗಿ ತತ್ವಾಲಕ್ಯ ಆದಕ್ಕೆಮೊ೦ ಮುಳ್ಳಮಣ್ಣ ಬೀಳುತ್ತದೆ.

ಮನುಷ್ಯನು ನಿಸರ್ಗತಃ ಸಂಘಾಪ್ರಿಯನೆಂದು ಹೇಳುವದು ಕಷ್ಟ. ಎಮೊ೦ ಸಂಕಟಸಂಯಮಗಳಿಂದ ಆತನು ಸಂಘ ಜೀವನವನ್ನು ಸ್ವೀಕರಿಸುತ್ತಾನೆ. ಪ್ರತಿಯೊಂದು ಮಗುವು ಆಹಂಕಾರದ ಮುದ್ದೆಯೇ. ತನ್ನ ಸುಖಕ್ಕಾಗಿ ಜಗತ್ತನೇೀ ಹಿಂಸಿಸಲಿಕ್ಕೆ ಸಿದ್ಧವೇ ಅದು. ಬರಬರತ್ತೆ ಮಗುವು ಬೆಳೆದು ಸ್ವಲ್ಪ ತಿಳವಳಿಕೆಯ ಹುದು ಗನಾದಾಗ ಆತನಿಗೆ ಅನೇಕ ಅನುಭವಗಳು ಬರುತ್ತವೆ. ತಾನು ಪರಿಸ್ಥಿತಿಯನ್ನು ಮೆಟ್ಟಿ ಸುಖಿಯಾಗಬೇಕೆಂದು ನೋಡುತ್ತಾನೆ. ಪರಿಸ್ಥಿತಿಯು ಆತನನ್ನೇ ತುಳಿದು ಹಾದಿಗೆ ತೆರುತ್ತದೆ. ಆಗ ತನ್ನ ಆಹಂಕಾರವನ್ನು ಬಗ್ಗಿಸಿಟ್ಟು ಹರಿಸ್ತಿಯೋಡನೆ ಹೊಂದಿಕೆಯನ್ನು ಬೆಳಿಸಬೇಕಾಗುತ್ತದೆ. ಆದಕ್ಕಾಗಿ ಆತನಿಗೆಮೊ೦ ಕಷ್ಟ. ಎಮೊ೦ ಆಪಾಯಗಳು, ಆದರೂ ಹೊಂದಿಕೆಯು ಆಪರಿಹಾರ್ಡವೇ. ಆದಕ್ಕಾಗಿ ಅನೇಕಾನೇಕ ನಿರ್ಬಂಧಗಳ ಬಲೆಯಲ್ಲಿ ಸಿಲುಕಿಬಿದ್ದ

ಮಾನವನು ದೇವಧರ್ಮಗಳಿಗೆ ವೊರೆಯಿಡುತ್ತಾನೆ. ಇಲ್ಲಿ ಬರುವ ಕಷ್ಟಗಳಿಗೆ ಬದಲಾಗಿ ಮರಣಾನಂತರ ಪ್ರಪ್ರಯಾಗುವದೆಂದು ಆತನು ಧರ್ಮದ ದೃಷ್ಟಿಯಿಂದ ಭಾವಿಸಿ ತನ್ನನ್ನು ಸಂಕ್ರಿಸಿಕೊಳ್ಳುತ್ತಾನೆ. ಧರ್ಮದಲ್ಲಿ ಆತನಿಗೆ ಪ್ರತಿಫಲದ ಕೋರಿಕೆಯಿದೆ. ಅದೊಂದು ಪೂರಕ ರಚನೆಯು. ಇಲ್ಲಿಯ ಲೋಪ ಸಂಕಟಗಳಿಗೆ ಅಲ್ಲಿ ಭಕ್ತಿಯನ್ನು ಮಾಡಿ ನಿರಂತರ ಸುಖವನ್ನು ಕೊಡುವಂಥಾದ್ದು. ಆತನ ಸಕಲ ಸಂಕಟ ನಿರೋಧಗಳಿಗೂ ಅಲ್ಲಿ ವಿಂದಿಟ್ಟು ಪಾರಿತೋಷಕವಾದು.

ಧರ್ಮವು ನಿಜವಾದ ವಿನೇಕಯುತ ಸಂಸ್ಕೃತಿಯ ಲೋಪಕ್ಕೆ ಭಕ್ತಿ ಮತ್ತು ಅದರಿಂದ ಜಗತ್ತಿಗಾಗಬಹುದಾದ ಸುಖ ಸಾಭಾಗ್ಯ ಪ್ರಗತಿಗಳ ವೈರಿಯೆಂದು ಅನೇಕಾನೇಕ ವಿಮರ್ಶೆಗಾರರ ಅಭಿಪ್ರಾಯ. ತಮ್ಮ ಅಭಿಪ್ರಾಯವು ಜಗತ್ತಿನ ಸುಖವನ್ನು ಶೀಘ್ರವಾಗಿ ಸಮ್ಯದಿಯಾಗಿ ಬೆಳೆಸುವ ರೀತಿಯೆಂದು ಆವರೆನ್ನುತ್ತಾರೆ. ಆದರೂ ಜನಸಾಮಾನ್ಯವು ತನ್ನ ಪ್ರಾಚೀನ ಮನೋಗತಿಯಲ್ಲಿಯೇ ಇವೆ. ಭಯಸಂಕಟಗಳಿಂದೇ ಹರಿಷ್ಟು ಧರ್ಮದಿಂದಲೇ ಸಂಘದೊಡನೆ ಹೊಂದಿಕೊಂಡು ಬದುಕುತ್ತಿದೆ. ನಿಬಂಧನಗಳಿಗಾಗಿ ಇಲ್ಲಿಯಲ್ಲಿಯ ದಂಡನೆಗಳಿಗಾಗಿ ಮರಣಾನಂತರದ ಸ್ವರ್ಗನರಕಗಳ ಪ್ರಯಾಸಿರು ಉಹೆನಂಬಿಕೆಗಳ ಸಂಕಲೆಯನ್ನು ತುಸು ಹೊತ್ತು ಹರಿದುಬಿಟ್ಟರೆ, ಮತ್ತೆ ಈಗ ನಾಗರಿಕರಂತೆ ತೋರುವ ಜನಸಮಾಹಾರವು ತನ್ನ ಬಹು ಪ್ರಾಚೀನ ಪಶುಗುಣಗಳನ್ನು ನಡೆಸದೆ ಇರದು. ಯಾಕೆ? ಈ ನಾಗರಿಕತೆಯು ಇನ್ನೂ ಭಯಾಷ್ಟಿಗಳ ಬುನಾದಿಯ ಮೇಲಿನಿಂತಿದೆ. ಇವು ತೋರಿಕೆಯ ವ್ಯವಸ್ಥೆಯನ್ನಿಡಬಲ್ಲವಾದರೂ ಮನಸ್ಸನ್ನು ಮಾರ್ಪಡಿಸುವದಿಲ್ಲ. ಇವೂ ಆವಸರಕ್ಕೆ ಬೇಕಾದ ವಿಷಯಗಳೇ. ಆದರೂ ಆವಸರವು ತತ್ತ್ವವನ್ನು ಹೂಡುವದಿಲ್ಲ. ತಕ್ಷಮಟ್ಟಿಗೆ ಇದಕ್ಕೆ ಸಹಾಯಕಾರಿಯಾಗಬಹುದಾದರೂ ಇದರ ವಾಗಳಾರದು. ಬೇಲಿಯ ಸ್ತೋದಿ ತೋಟದ ಚಿಕ್ಕ ಗಿಡಗಳನ್ನು ದನಕುಂ ಮುಂತಾದ ವೈರಿಗಳಿಂದ ಕಾಪಾಡಿತು. ಆದರೆ ಗಿಡಗಳ ನೀರು ಗೊಬ್ಬರಗಳನ್ನು ತಾವೇ ಹೀರಿ ಬೇಲಿಯ ಗಿಡಗಳೇ ಬೆಳೆದರೆ ಅವ

ತೋಟನನ್ನು ಉಂಟುಮಾಡಲಾರವು. ತೋಟನನ್ನು ಕಾಪಾ
ಲಿಕ್ಕಿಟ್ಟವುಗಳು ತೋಟಕ್ಕೇ ಪೈರಿಗಳಾಗುವವು. ಹಾಗೆಯೇ ಅವ
ರದ ಸಾಧನಸಂಪಿಥಾನಗಳು ಎಂದೋ ಒಮ್ಮೆ ಬೇಲಿಯಾಗಬಲ್ಲವು
ಹೊರತು ಧರ್ಮದ ಉದ್ದ್ಯಾನವೇ ಆಗಲಾರವು. ತಮ್ಮ ಮಿತಿಯೇ
ಗಳನ್ನು ವೀರಿರಿಹೋದರೆ ಆ ಉದ್ದ್ಯಾನಕ್ಕೇ ಬದಲಾಗಿ ತಾವೇ ಬೆಳೆ
ಫೋರವಾದ ಅರಣ್ಯವನ್ನೇ ಉಂಟುಮಾಡುವವು. ಒಿಗರ್ನೋಣ
ರಿಂದ ‘ಈ ಧರ್ಮವಿಲ್ಲವಾದರೇ ಜಗತ್ತಾಂದು ಪಿರಾಜನಿತಾಚರ
ಲೀಲಾರಂಗನೇ ಆದಿತ್ಯ’ ಎಂದು ಹೇಳುವದು ಆ
ಈಬ್ಜಕುಜನಿಗಳ ವೇಕವೇ. ಯಾಕೆಂದರೆ ಸಿಜವಾದ ಧರ್ಮವು ಬೇಂ
ಸೂಲ ಯಲ್ಲಿಲ್ಲ. ಫಲವತ್ತಾಗಿರತಕ್ಕ ತೋಟದಲ್ಲಿದೆ. ಹೊ
ಗಿನ ನಿಬಂಧಗಳಿಗೆ ಬಗ್ಗೆಕೊಂಡು ನಡೆಯುವ ಧರ್ಮವು ಬಣ
ಕಾಲ ನಡೆದರೆ ಅದು ಕ್ಷೇತ್ರಭೂಕುಹನೆಗಳ ಗಡ್ಡೆಯಾಗುತ್ತದೆ
ಧರ್ಮವು ಒಳಗಿನಿಂದ ಪ್ರೇರೇಸಿಸಬೇಕು. ಅಲ್ಲದೆ ಹೊರಗಿನಿಂ
ದಬಾಯಿಸುವದು ಧರ್ಮವಲ್ಲ. ಈ ವಿಷಯವನ್ನು ಮುಂದೆ ವಿವ
ವಾಗಿ ಚರ್ಚಿಸಲಾಗುವದು. ಒತ್ತಾಯದ ಕರ್ಮವು ಧರ್ಮವಂ
ಬೇಕೆಂದು ಖಲ್ಲಾಸದಿಂದ ಮಾಡಿದ ಕರ್ಮದಲ್ಲಿಯೇ ಧರ್ಮವಿ
ಇರುವದು.

ಈಗಿನ ಧರ್ಮದ ಬಾಹ್ಯನಿಬಂಧಗಳನ್ನು ತೆಗೆದುಹಾಕಿದ
ಮನುಷ್ಯನು ಮತ್ತೆ ವಶಪಿಣಾಚಿಯಾಗುವನಂದೊಮ್ಮೆ ಹೇಳಿದೆಯವೈ
ಪಾಗಿದ್ದು ತನ್ನ ಶೋಕಿನಲ್ಲಿಯೇ ಮನುಷ್ಯನು ಬಿದ್ದು ಮೃಮರೀತ
ಇತರರನ್ನು ಹಂಸಿಸದಿರನು. ನಾಗರಿಕತೆಯು ಬೇಕಾದರೆ ಅವನಿ
ನಿರೋಧವು ಬೇಕು. ತಾಂಗವು ಬೇಕು. ಅವನ್ನು ಕೈಕೊಳ್ಳುತ್ತಾನೆ
ಆದರೆ ಅವುಗಳ ಜಾಗೆಯಲ್ಲಿ ಆತನು ತಕ್ಷ ಭೇತ್ರಾಯನ್ನು ದೇವ
ಕಡೆಯಿಂದ ಕೊರುತ್ತಾನೆ, ಬೇಡುತ್ತಾನೆ. ಧರ್ಮವು ಈ ರೀ
ಯಿಂದ ಮಾನವನನ್ನು ಸಂಘಸಂಸ್ಕೃತಿಗಳಿಗೆ ಹೊಂದಿಸುತ್ತದೆ. ನಾ
ರಿಕತೆಯು ಷಕ್ತಿಗೆ ಮತ್ತು ಆತನ ತಾಂಗಸಂಯಮಗಳಿಗೆ ಬದಲಾ
ಕೊಡುವ ಪ್ರತಿಫಲವೆಂದರೆ ಈ ಧರ್ಮಕ್ಕೆ ಸೇರಿದ ಸಮಾಧಾನವೇ

ನಾವು ಆತ್ಮಚಾರ ದುರಾಚಾರಗಳಿಂದ ಹಿಂಜರಿಯುತ್ತೀರೆ. ಬೇಕು ಬೇಕಾದ ಹೆಂಗಸರ ಮೇಲೆ ಕೈಹಾಕಲಿಕ್ಕೆ ಹೆದರುತ್ತೀರೆ. ಬೀದಿಯಲ್ಲಿ ಹಾಡಿಯ ರೀತಿನಿಇತಿಗಳನ್ನು ವಲಂಬಿಸಿ ಇತರರ ಸೂಕ್ಷ್ಯದ ಕಡೆಗೂ ಸೂರ್ಯತ್ತೀರೆ. ವಾಕ್ ವಿಚಾರ ಕಾರ್ಯಗಳಲ್ಲಿಯೂ ಇತರನ್ನು ಮೊದಲು ಲೆಕ್ಕದಲ್ಲಿಟ್ಟುಕೊಂಡೇ ನಡೆಯುತ್ತೀರೆ. ಆಹಾರ ವಿಹಾರಗಳಲ್ಲಿಯೂ ಅಷ್ಟೇ ಏಕೆ- ಮಲಮೂತ್ರ ವಿಸರ್ಜನೆಗಳಲ್ಲಿಯೂ ನಾವು ಸಂಘರ್ಷ ರೀತಿಯನ್ನು ಮನ್ನಿಸುತ್ತೀರೆ. ಸ್ನೇಹಿಕವಾದ ಸ್ವಷ್ಟಿಂದವೃತ್ತಿಯು ಅನೇಕಾನೇಕ ಸಂಯುಗಳ ಸಾಧನದಿಂದ ಬಿಗಿಯಲ್ಪಟ್ಟಿದೆ. ಆದರಿಂದ ಮನುಷ್ಯನೆಂಬ ಸ್ನೇಹಿಕ ಮಗು ಸಾಮಾಜಿಕ ಜೀವಿಯಾಗಿದ್ದಾನೆ. ಆದರಿಂದಲೇ ಸಂಘವು ಉಂಟಾಗಿದೆ. ಪ್ರಾಚೀನ ಮಾನವನ ದೇವಧರ್ಮಗಳು ಮಾಡಿದ ಈ ಕಲಸವು ಮೊದ್ದ ಕೆಲಸವೇ. ಆದರೆ ಇದಕ್ಕಾಗಿ ತನಗೆ ಸ್ತ್ರಿಯವಾದ, ತನ್ನನ್ನು ಉತ್ತೀರ್ಜಿಸುವ ಎಷ್ಟೊಂದು ಸುಖ ವ್ಯಾಪಾರಗಳನ್ನು ಆತನಿಗೆ ತ್ಯಜಿಸಬೇಕಾಯಿತು! ಸುಖವು ಜೀವಿಯ ಒತ್ತಾಯ. ಹೀಗಿರುವಾಗ ಆದರ

ತ್ಯಾಗವು ಸುಲಭವಲ್ಲ. ಈ ತ್ಯಾಗವು ಆತನ ಧರ್ಮ ಕಷ್ಟಕ್ಕ ತಕ್ಕ ಇಟ್ಟ ಪ್ರೋಂದರಿಂದಲೇ ಸಾಧ್ಯವಾಯಿತೆಂದು ಹೇಳಬಹುದು. ಆದರ ಶಾಹಿ ಮತ್ತು ಕೋರಿಕೆಗಳ ಸಮಾಧಾನವಿದ್ವಿಲ್ಲವಾದರೆ ಇಂಥ ತ್ಯಾಗವು ಬಹುಕಷ್ಟ ಸಾಧ್ಯವಾಗುತ್ತಿತ್ತು. ಬಹ್ತೀಟ್ಟು ಆಕಾಂಕ್ಷೆಗಳ ತಡೆದಿಟ್ಟು ಭೋಗಾಭಿಭಾಷೆಗಳ, ಕೊನೆಗಾಣದ ಇಂದ್ರಿಯವಾಸನೆಗಳ, ತ್ಯಜಿಸಬಯಲ್ಲಿ ವಿಲಾಸೋಲಾ ಸಗಳ ಹೃದಯವೇದಸನೆಗಳನ್ನು ಹೇಳಿ ಕೊಳ್ಳಲಿಕ್ಕೆ ಒಬ್ಬ ದೇವರಿದ್ವಿಲ್ಲವಾದರೆ ಇವೆಲ್ಲ ಸಾಧ್ಯವಾಗುತ್ತಲೇ ಇದ್ದಿಲ್ಲ. ಸಂಘಜೀವನದ ಸರಳವಾದ ಸಾಗುವಿಕೆಗಾಗಿ ಹೂಡಿದ ನಿರೋಧಗಳಿಗೂ ಅವುಗಳ ಸಾಧನೆಯಲ್ಲಿ ಬರುವ ಕುಂಡುಕೊರತೆಗಳೂ ಹಾಗು ಇವುಗಳಿಂದುಂಟಾಗುವ ಕಷ್ಟಪಶ್ಚಾತ್ತಾಪಗಳಿಗೂ ಆತನೇ ಸಮಾಧಾನವನ್ನು ಕೊಡುವವನಾಗಿರುತ್ತಾನೆ. ಆತನನ್ನು ನಾಗರಿಕತೆಯು ಹುಟ್ಟಿಸಿದೆ. ಆತನಿಂದ ನಾಗರಿಕತೆಯು ಸಮಾಧಾನವನ್ನೂ ಪಡೆಯುತ್ತಿದೆ.

ಇಲ್ಲಿಗೇ ಮಾನವನ ಕಷ್ಟನಷ್ಟಗಳು ಮುಗಿಯಲಿಲ್ಲ. ನಮಗೆ ಇತರರಿಂದ ಕಾಪಾಡುವದಕ್ಕಾಗಿ ಮಾತ್ರವೇ ಅಲ್ಲ ಒಂದು ಆಶ್ರಯವು ಬೇಕಾದುದು. ನಮ್ಮ ಆಶೀಗಳ ಏರಾಟವೇ ಎಷ್ಟೋ ಇದೆ. ನಮ್ಮ ಅಂತಹ ಕರಣವೇ ಎಷ್ಟೋ ಸಲ ಒಳಗಿನಿಂದ ಚುಚ್ಚುತ್ತಿರುತ್ತದೆ. ಪಶ್ಚಾತ್ಯಾಪದ ಕೊಂಡಿಯೂ ಒಮ್ಮೊಮ್ಮೆ ದಾಕ್ಷಿಣಾವಿಲ್ಲದೆ ಹೊಡಿಯತ್ತದೆ. ಇದೆಲ್ಲ ಯಾಕೆಂದರೆ ನಮಗೆ ನಾಗರಿಕ ಪ್ರಪಂಚದಲ್ಲಿ ಜವಾಬ್ದಾರಿಯಲ್ಲದ ಬಾಲ್ಯವು ಹೋಗಿ ಯಾವನವು ಬಂದಿದೆ ಯಾದರೂ ಸಂಘದೊಡನೆ ವ್ಯಕ್ತಿಯ ಹೊಂದಿಕೆಯು ಸಾಕಷ್ಟು ನೈಸಿಗಿಕವಾಗಿ ಆಗಲೇ ಇಲ್ಲ. ನಾಗರಿಕತೆಯು ಕೃತ್ಯಮವೆಂದು ಮೊದಲೇ ಹೋಳಿದೆಯವೇ. ಅಭ್ಯಾಸಬಲದಿಂದ ಬರಬರುತ್ತ ಮನುಷ್ಯನ ಪ್ರಕೃತಿಯಲ್ಲಿ ಅದರೊಡನೆ ಧಾರಾಳವಾಗಿ ಕಲೆತು ಹೋಗುವ ಶಕ್ತಿಯದ್ದರೂ ಆತನು ಇನ್ನೂ ಸಾಕಷ್ಟು ಬಂದಾಗಲಿಲ್ಲ. ಹಾಗೆ ಬಂದಾಗಬೇಕಾದರೆ ಕೃತ್ಯಮತೆಯು ಆವನ ನೈಸಿಗಿಕ ಆಶಾವಾಸನೆಗಳಿಗೆ ಬಹುವಾಗಿ ಇದಿರಾಗಿರಬಾರದು. ಆದರಿಂದ ಆತನ ಸಹಜಸ್ಥಿತಿಗಳಿಗೆ ವಿಶೇಷವಾದ ಬರಂಧರವಿರಬಾರದು. ಕೃತ್ಯಮತೆಯು ನಿಬಿಂ

ಧಗಳನ್ನೇ ಗಮ್ಯವಾಗಿಟ್ಟುಕೊಳ್ಳದೆ ವಾಸನಾಯಾಗ್ನಾಯೋಗ್ನಿ ಸ್ಥಾತ್ರಿಗಳ ಭೋಗವ್ಯವಸ್ಥಯನ್ನು ಕಣ್ಣಕೃತ್ಯಮತೆಗಳು ಮುಂದೆ ಇಟ್ಟುಕೊಳ್ಳಬೇಕು. ಆ ಭೋಗವ್ಯವಸ್ಥಯು ವ್ಯಕ್ತಿಸಮಾಜಗಳ ಪ್ರಗತಿಗೂ ಅನುಕೂಲವಾಗಿರಬೇಕು. ಅಂಥ ಕೃತ್ಯಮತೆಯು ಮೊದಲು ಮೊದಲು ಹಾಗಿರುವದಾದರೂ, ಒಟ್ಟಿನಲ್ಲಿ ಅದಕ್ಕೆ ಪ್ರಕೃತಿಯೊಡನೆ ಹೊಂದಿಕೆಯಿದೆಯೆನ್ನಬೇಕು. ಯಾಕೆಂದರೆ ಪ್ರಕೃತಿಯಲ್ಲಿಯೂ ನಡೆಯುವದು ಪ್ರಗತಿಯೇ. ಆದು ನಿಧಾನವಾಗಿ ಇಲ್ಲಿ ನಡೆಯುತ್ತದೆ. ಆದರೆ ಮಾನವನು ಯೋಗ್ಯವಾದ ವ್ಯವಸ್ಥಗಳಿಂದ ಅದನ್ನು ವೇಗದಿಂದ ನಡೆಸಬಲ್ಲ. ಆದರಷಾಗಳನ್ನು ಬಹು ಶೀಫ್ಸ್ರವಾಗಿ ಕೃಗೂಡಿಸಿಕೊಳ್ಳಬಲ್ಲ. ಹಾಗಾಗ ಬೇಕಾದರೆ ಮಾತ್ರ, ಅವಸರದ ಕೃತ್ಯಮತೆಯು ಒಟ್ಟಿನಲ್ಲಿ ಪ್ರಕೃತಿಯ ಉದ್ದಿಕೃವನ್ನೇ ಅರಿತು ಹೊಂದಿಕೊಳ್ಳುವದಾಗಿರಬೇಕು.

ಅವಾಗ ಇಂದಿನ ನಿರ್ಬಂಧಗಳು ನಾಳನ ಮತ್ತು ಬಹುಕಾಲ ನಡೆಯುವ ಸುಖಸಂಪತ್ತಿಗಳ ಉಪಾಯಗಳಾಗಿ ಪರಿಣಮಿಸುತ್ತವೆ. ಅಲ್ಲದೆ, ಅವುಗಳ ಸಲುವಾಗಿ ಸ್ವರ್ಗದ ಹಾದಿಯನ್ನು ನೋಡಬೇಕಾಗಿಲ್ಲ. ಅವಿಲ್ಲಿಯೇ ದೊರೆಯತ್ತವೆ.

ದೇವ-ಧರ್ಮ-ಸ್ವರ್ಗ-ನರಕ ಮುಂತಾದ ಭಾವನೆಗಳು ಸಮಾಧಾನವನ್ನು ಕೊಡಬಲ್ಲವು. ಆದೂ ಬಲವಾದ ವಿಚಾರವಿಲ್ಲದ ಮನಸ್ಸಿಗೆ. ವ್ಯಕ್ತಿಯ ಹಿತ ಉದ್ದಾರಗಳು ಸಂಘದ ನಾಗರಿಕತೆಯಲ್ಲಿಲ್ಲವೆಂಬ ಮನವರಿಕೆಯು ಅವನ ಎಚ್ಚೆತ್ತೆ ವಿಚಾರಕ್ಕೆ ಬಂದಲ್ಲಿ ಆತನ ಗತಿಯೇನು? ಆಗ ತನ್ನ ವ್ಯವಸ್ಥೆಯನ್ನು ಆಶನು ತಾನೇ ಮಾಡಿಕೊಳ್ಳಬೇಕು. ಆದರೆ ಅದು ನಾಗರಿಕತೆಯ ನೀತಿರೀತಿಗಳಿಗೆ ವಿರುದ್ಧವಾಗಿದೆಯಲ್ಲವೆ? ಸಮಾಜದ ವಿಚಾರವು ಇವನ ವಿಚಾರದಷ್ಟು ಎಚ್ಚರಗೊಳ್ಳಲಿಲ್ಲ. ಈತನ ಎಚ್ಚೆತ್ತೆ ವಿಚಾರಕ್ಕೆ ಅದರ ಹಾದಿಯು ಮಂಧರ್ಮವಾಗ್ರ; ತಂದರೆ ಶಂಖದ ಹುಳದ ಕಾಲಿಗೇ ಯೋಗ್ಯವಾದ ಹಾದಿ, ಹೊರತು ಮನುವ್ಯರಿಗೆ ಯೋಗ್ಯವಾದದ್ದಲ್ಲ. ಈತನು ಅದನ್ನು ತುಳಿಯಲೊಲ್ಲನು, ಬಹಿರಂಗವಾಗಿ ತನ್ನ ಹಾದಿಗೂ ಪೂರ್ತಿ ಇಳಿದು ಸುಖಿಸಲೊಲ್ಲನು. ಅವನ ಎಚ್ಚೆತ್ತೆ ಹೃದಯವು ಅವನನ್ನು ಉಭಯಸಂಕಟಗಳಲ್ಲಿ ಮುಣಿಗಿಸುತ್ತದೆ. ಬಹಿರಂಗವಾಗಿ ಶಾಸನವಿರುದ್ಧ ಒಳಗಣ ಕೋರಾಟ ನಡೆಯುವವನನ್ನು ಹಾದಿಗೆ ತರಲಿಕ್ಕೆ ಕೋಟ್ಟಿಕ್ಕೆರಿಗಳಿವೆ. ಸ್ತೋಲಿಸ ಸಿಪಾಯಿಗಳದ್ದಾರಿ. ಇವನ ಸಂಕಟವು ರಾಗಲ್ಲ. ಒಳಗಿಂದೊಳಗೇ ಕೊರಿಗುವ ಸ್ಥಿತಿಯಿವನ್ನಾದು.

ಇದಕ್ಕೆ ಸಂಘವು ಏನು ವಾಡಬೇಕು? ಈ ಒಳಗಿನ ದಾಡು ದಂಗಿಗಳನ್ನು ನೋಡಿ ದಬಾಯಿಸಲಿಕ್ಕೆ ವನಾದರೊಂದು ವ್ಯವಸ್ಥೆ ಬೇಕಿಲ್ಲವೇ? ಅದು ಮನಃಸಾಕ್ಷಿಯೆಂದು ಕೆಲವರೆನ್ನು ತಾತ್ತರಿ. ಕೆಲವು ಮತಗಳದಕ್ಕೆ 'ದೇವರ ಮನೆ' ಯೆಂದೂ, ಮನೋದೇವತೆಯೆಂದೂ ಕರೆಯುತ್ತವೆ. ಒಳಗೆ ದೇವರು ಕೂತೆ ನೋಡುತ್ತಾನಂತೆ, ಹೇಳುತ್ತಾನಂತೆ. ನಮ್ಮೀಂದ ಸ್ವಲ್ಪದರೂ ತಪ್ಪಾಯಿತೋ, ಈ ಒಳಗಿನ

ಧನಿಯು ಕುಕ್ಕತೊಡಗುತ್ತದೆ. ಆದರೆ ತವ್ವಿ ಅಂದರೆ ಯಾವುದು? ಸಂಘರ್ಷಕ್ಕೆ ಅಷಮ್ಮತವಾದ ವಿಚಾರ ಆಚರಣ - ಅಷ್ಟೇ. ಇವನಿಗೋ ಅದು ತಪ್ಪಲ್ಲವೆಂದು ಹೊಳೆದರೂ ಹಾಗೆ ಅಷ್ಟೊಂದು ನಿಷ್ಟಯವಿಲ್ಲ. ಮನಸ್ಸು 'ಅಯೋ ನಾನು ಹೀಗೆ ಮಾಡುತ್ತಿದ್ದೇನಲ್ಲ!' ಎಂದು ಗೋಳಾಡುತ್ತದೆ. ಬೀದಿಯಲ್ಲಿ ಹೋಗುವವರನ್ನು ನೋಡಿ ನಾಯಿಯು ಬೋಗಳುತ್ತದೆ; ಇದರೆ ಆತನನ್ನು ತಡೆಯಲಾರದು. ಹಾಗೆಯೇ ಈ ಮನಃಸಾಕ್ಷಿ. ಒಳಗೇ ಇದರ ಹಿಂಸೆ, 'ಇದು ಸರಿಯಲ್ಲ' ಎಂಬ ಕೂಗು. ಈ ರೀತಿ ಅನುತ್ತಾಪದಿಂದ ಹೃದಯವು ಹಿಂಡಲಿಟ್ಟು ಅನ ಮಾಥಾನದಿಂದ ಮನುಷ್ಯನು ಹುಣ್ಣನಂತಾಗುತ್ತಾನೆ. ಈ ದೇವತೆಯು ಸಂಘವು ವ್ಯಕ್ತಿಯೊಳಗಿಟ್ಟು ಸಿಹಾಯಿ. ರೂಢಿಯು ಪ್ರತಿ ಮನುಷ್ಯನ ಹೃದಯದಲ್ಲಿಟ್ಟು ಪ್ರತಿನಿಧಿ. ಈ ಸಿಹಾಯಿಯ ಹಿಂಸೆಯು ಇರುವವರಿಗೆ ಸಮಾಧಾನವನ್ನೀಯುವ ಒಂದು ಶಕ್ತಿಯೂ ಬೇಕಲ್ಲವೇ? ನಮ್ಮ ಪ್ರಾಧಿಕರಿಸಿದ್ದ ಅಂಗಿಕರಿಸಿ ನಮ್ಮ ಪಾಪಗಳನ್ನು ಕ್ಷಮಿಸುವದಕ್ಕೆ ನಮ್ಮ ಅಸಿಹಾಯ್ಯ ದೇವರಿಗಿಂತ ಹೆಚ್ಚಿನವರಿನನ್ನಾರಿರುವರು? ಇಲ್ಲಿ ಧರ್ಮದ ಇನ್ನೊಂದುವಯೋಗವು ಹೊರಟಿತು. ದೇವರು ಮತ್ತು ಧರ್ಮ ಅಂದರೆ ಒಂದು ವಿಮೇ, 'ಇನ್ನರುವೆನ್ನ' ಇದ್ದಂತೆಯೇ. ಇಲ್ಲಿಯ ತಾಗಗಳಿಗೂ ತೊಂದರೆಗಳನ್ನು ಸಂಖ್ಯಾತಿಗೆ ಒಂದು ಬದಲಾಗಿ ಭಕ್ತಿ ಮತ್ತು ಸಮಾಧಾನವು ಇವುಗಳಿಂದ ಸಿಗುತ್ತದ್ದಲ್ಲವೇ? ಇಲ್ಲಿ ಮನೋದೇವತೆಯ ಕಾಟಕ್ಕೆ ಇವು ಅಫೀಮು; ಮರಣಾನಂತರ ಇಲ್ಲಿಯ ತಾಗ ನಿರೋಧ ನಿಬಂಧಗಳಿಂದುಂಟಾದ ಪುಣ್ಯಕ್ಕೆ ತಕ್ಕ ಫಲವನ್ನಿವು ಕೊಡುತ್ತವೆ. ಜನರ ಅವಸರಾವತ್ಯಕತೆಗಳು ಬದಲಾದಂತೆ ಅವನ್ನು ಪೂರ್ವಸಲಿಕ್ಕೆ ದೇವರ ವ್ಯಾಖ್ಯಾಯೂ ರಚನೆಯೂ ಧರ್ಮದ ಉಪದೇಶವೂ ಮಾರ್ಪಡಿಸುತ್ತ ಹೋದದ್ದನ್ನು ಇತಿಹಾಸದಲ್ಲಿ ಸ್ವಷ್ಟವಾಗಿ ಕಾಣಬಂತಾದು.

ಮೌದಲು ಮೌದಲು ದೇವರು ಜನಾಂಗವನ್ನು ಪ್ರಕೃತಿಯ ಕ್ಷಾರವಿಕಾರ ಉತ್ಪಾತಗಳಿಂದ ಕಾಪಾಡುವದಕ್ಕಾಗಿ. ಭೋತಿಕ ಶಾಸ್ತ್ರ ವಿಜ್ಞಾನೋಪಯೋಗಗಳು ಬೇಕಿದಂತೆ ಮನುಷ್ಯನಿಗೆ ಈ

ವಿಧವಾದ ತೋಂದರಿಗಳು ತಾವೇ ಕಡಿಮೆಯಾಗುತ್ತವೆ. ಜರಾವಾಣಿಕ್ಕಾಮ ಇತ್ಯಾದಿಗಳಲ್ಲನೇ ಕವನ್ನು ಅತನು ತಾನೇ ಪರಿಹರಿಸಬಲ್ಲವ ನಾಗುತ್ತಾನೆ, ಆಗ ಸಂರಕ್ಷಕ ದೇವರ ಅವಶ್ಯಕತೆ ಕಡಿಮೆಯಾಗುತ್ತ ಹೋಗುತ್ತದೆ. ಸಂಕಟ ಬಂದರೆ ವೆಂಕಟರಮಣ. ಆ ಸಂಕಟವು ಸುಲಭವರಿಹಾರ್ಡಿವಾದರೆ ಆ ವೆಂಕಟರಮಣನ ಭಕ್ತಿಯೂ ಸುಮಾರಿನದೇ ಎನ್ನಬೇಕು ಸಂಕಟವು ಮನುಷ್ಯನಪ್ರಯತ್ನವನ್ನು ಮಿರಿದಂತೆ ವೆಂಕಟರಮಣ ಅವಶ್ಯಕತೆಯೂ ಹೆಚ್ಚು, ಭಕ್ತಿಯೂ ಹೆಚ್ಚು! ವಿಜ್ಞಾನದ ಉಪಕಾರದೊಡನೆ ದೇವಾಗೆ ಭಾತಿಕರಂಗದಲ್ಲಿ ಬಹಿ ಷಾರ ಬೀಕುತ್ತ ಹೋಗುತ್ತಿರುವದರಲ್ಲೇನಾಶ್ಚಯ? ನಿಜ ರಂಗದಲ್ಲಿಯೇ ಹೋಳಿ ದಾಟಿದ ಮೇಲೆ ಅಂಬಿಗರ ಮಿಂಡ, ಅಂದಮೇಲೆ ಕಲ್ಪನಾ ಪ್ರಪಂಚವಲ್ಲಿ ಯಾರ ದಾಕ್ಷಿಣ್ಯ? ಆದರೆ ನಾಗರಿಕತೆಯು ಬೇಕೆಯುತ್ತ ಹೋಗುತ್ತಿದೆಯಷ್ಟೇ? ಹಾಗೆಯೇ ಅದರೊಡನೆ ದೊಂದಿಕೆಯೂ ಬಿಕ್ಕುಟ್ಟಿಗುತ್ತಿರುವದರಿಂದ ಅನುತಾಪ ದೂರ ಶ್ರವಣ ವೂ ಹೆಚ್ಚಿಗುತ್ತಿದೆ. ಮನುಷ್ಯನ ಈ ಅನು ತಪ್ತ ಹೃದಯಕ್ಕೆ ದೇವರು ಬಲವಾದ ಅಶ್ರಯವಾಗಿ ನಿಂತು ಬಿಟ್ಟುದ್ದಾನೆ. ಧರ್ಮವು ಅಲ್ಲಿ ತಂಗಾಳಿಯನ್ನು ಬೀಸುತ್ತಲಿದೆ. ಸಾರಾಂಶ-- ಮಾನವನ ಪರಿಸ್ಥಿತಿ, ತನುಮನಸ್ಸು, ಅವಸರಾವ ದೃಕತೆ ಇವುಗಳನ್ನು ಪರಿಶೀಲಿಸಿ ನೋಡಿದಂತೆ ಧರ್ಮದ ಬೇರುಗಳೂ ಬೆಳಕಿಗೆ ಬರುವವು ಪರಿಸ್ಥಿತಿಯ ದಬ್ಬಾಳಿಕೆಯೊಂದು ಕಡೆ, ಬದುಕುವ ಆಶೀಯಿನೊಂದು ಕಡೆ; ಇಂದ್ರಿಯಗಳ ಒತ್ತಾಯು ಒಂದು ಕಡೆ, ಸಂಘದ ನಿಬಂಧಗಳಿನೊಂದು ಕಡೆ; ಈ ಹುಚ್ಚಿಗಾಳಿಯಲ್ಲಿ ಗರಿಯಂತೆ ಬಿದ್ದ ಮಾನವನ ಭಯ, ನಿರೋಧ, ತಾಗ, ನಿಬಂಧಗಳಿಗೆ ದೇವಧರ್ಮಗಳೇ ಕೈವಾರಿ, ಅವೇ ಶಾಂತಯ ಬುಗ್ಗಿಗಳು, ಒಂದಿರುವತನಕ ಇನೊಂದಿಲ್ಲದೆ ಹೋಗದು. ಮೂಲ ಕಾರಣಗಳಿನೊಂದು ಹಾಗೇ ಇವೆ. ಆದಕ್ಕಾಗಿ ದೇವಧರ್ಮ ಇತ್ಯಾದಿಗಳ ಹಿಡಿತವೂ ಅಧಿಕಾರವೂ ಜನಸಮುದಾಯದ ಮೇಲೆ ಚನ್ನಾಗಿಯೇ ಇದೆ.

ಒನೆಯ ಪ್ರಕರಣ

ಅತಿ ಆಶೀ ಗತಿಗೇಡು

~~ಬಾಹ್ಯಾಂಕಾದಿ~~

ಸ್ವಾಷ್ಟಿಗೆ ಅವರಿಚಿತನಾದ ಮನುಷ್ಯನು ಅದರ ಭಯಾಂಕರ ಪ್ರತ್ಯಾಸಗಳನ್ನು ತಿಳಿಯದೆ ಸಹಿಸದ ತಾನು ಸುರಕ್ಷಿತನಾಗಿರುವಂತೆ ತನ್ನ ಸ್ವಾಸ್ಥ್ಯಕ್ಕಾಗಿ ಮಾಡಿದ ಧರ್ಮವು ನಾಗರಿಕತೆಯ ಸಂಕುಲತೆಯು ಬೆಳೆದಂತೆ ಭಿನ್ನ ಭಿನ್ನ ಅವಶ್ಯಕತೆಗಳನ್ನು ಪೂರ್ತಿಸುತ್ತ ಹೋಯಿತು. ಸ್ವಾಸ್ಥ್ಯದಿಂದ, ಸುಖ, ಅಲ್ಲಿಂದ ಸಮಾಧಾನ- ಇವೆಲ್ಲ ಆತನ ಧರ್ಮದ ಇಶ್ವರವಾದಗಳು. ಸಂಘಜೀವನವು ಕೇವಲ ಸುಖ ಕ್ಷಾಗಿ ವರ್ಷಾಪ್ರಪಂತ. ಆದರೆ ನಾಗರಿಕತೆಯೆಂಬ ಬಗ್ಗೆಯ ಕಣ್ಣಗಳು ಹೆಚ್ಚಿದಂತೆ ಆದರೊಡನೆ ವೃಕ್ಷಗಳಿಗೆ ಹೊಂದಿಕೊಳ್ಳುವ ಸಾಧನೆಯು ಕರಿಣವಾಗುತ್ತ ಬಂತು. ನಾನು ಸಿಕ್ಕಬಿಡ್ಡದ್ದೇನೆ, ಸ್ವಾಸ್ಥ್ಯಸುಖ ಈಗ ಹೊಂದಿಕೊಳ್ಳುವದೆಂದರೇನು, ಎಂಬ ಪ್ರತ್ಯೇಯು ಸಮಾಧಾನಗಳು ಅವನಲ್ಲಿ ಎದ್ದು ಕಾಡಿಸತ್ತೊಡಗಿತು. ಆದರೂ ಸಂಘಜೀವನವು ಅಸಿವಾಯವಾಗಿಯೇ ಹೋಯಿತು. ಆದರ ಸಾಧನೆ ಗಳಲ್ಲಿ ಬಂದ ಸಂಕಟಗಳಿಗೆ ವೆಂಕಟರಮಣನು ನಿವಾರಕನಾಗಿ ಸುಖ ವನ್ನು ಕೊಡುತ್ತ ಬಂದನು. ಮುಂದೆ ನಾಗರಿಕತೆಯು ಬೆಳೆದಂತೆ ವಾನವನ ಮನಸ್ಸಿನಲ್ಲಿಯೇ ಅನೇಕ ತನ್ನ ಲೋಪಗಳನ್ನು ಕುರಿತು ಎಚ್ಚರಿಕೆಯುದಯಿಸಿತು. ಅನೇಕ ಸಂದೇಹಗಳಿದ್ದವು. ಒಳದಂಗಿ ಗಳಂಟಾದವು. ಅಲ್ಲಿಯೂ ಧರ್ಮದಿಂದಲೇ ಸಮಾಧಾನವು ದೊರೆಯಿತು. ಹೀಗೆ ವೃಕ್ಷಸಂಘಗಳು ಬೆಳೆದಂತೆ ಧರ್ಮದ ಉಪಯೋಗಗಳೂ ಬೆಳೆಯುತ್ತ ಹೇಳಿದವು. ಸ್ವಾಸ್ಥ್ಯ, ಸುಖ, ಸಮಾಧಾನ ಇವೇ ದೇವಧರ್ಮಗಳು ವಾದುತ್ತ ಹೋದ ಉಪಕಾರಗಳು.

ಸುಖ ಸ್ವಿಯನಾದ ಜೀವಿಗೆ ಇವೇನು ಸಾಮಾನ್ಯವಾದ ಆಧಾರ ಗಳೋ? ಇವುಗಳು ಪ್ರಕೃತಿಯ ಒತ್ತಾಯಗಳು. ಆತನ ಇಂಥ ಸ್ವಷ್ಟಿಯನ್ನು ಯಾವ ವೃಕ್ಷಕ್ಕಿಯು ಶೂಜಿಸುತ್ತ ಹೋದನೋ ಅವನಿಗೆ ಸಂಘದ

ಕಡೆಯಿಂದ ಸತ್ಯಾರವೂ ಬಂತು. ಅವನಿಂದ ಸಂಘಕ್ಕೆ ಉಪಕಾರ ವಾಗಲಿಲ್ಲವೆ? ಉಪಕಾರಕ್ಕೆ ತಕ್ಕ ಸತ್ಯಾರವೂ ನಹಜವೇ. ಈ ಸತ್ಯಾರವು ಈ ಕೇತೀರ್ಥ್ಯು ಬಂದು ಬಹು ದೊಡ್ಡ ಸುಖಗಭವು. ಇದರಲ್ಲಿ ಸ್ವಾಸ್ಥ್ಯಸುಖಿಸವಾಧಾನಗಳು ಮೂರೂ ಇವೆ. ಇವುಗಳಿಂದ ಸತ್ಯಾರ. ಮತ್ತು ಸತ್ಯಾರದಿಂದಲೇ ಇವು. ದುಡ್ಡಿನಿಂದ ದುಡ್ಡು ಹೆಚ್ಚಿದಂತೆ. ಇಷ್ಟೇ ಅಲ್ಲ. ಅಂಥ ಮಾನವು ತನ್ನ ನಿಜ ವಾದ ಯೋಗ್ಯತೆಯ ಪ್ರಮಾಣವೆಂದು ಮಾನವನು ಭಾವಿಸ ತೊಡಗಿದನು. ಪ್ರತಿಯೊಬ್ಬನ ದೃವಭಕ್ತಿ ಧರ್ಮಗಳ ಪ್ರವಾಣವು ಈಗ ಸಂಘದ ಅಭಿಪ್ರಾಯವನ್ನು ಅವಲಂಬಿಸಿಕೊಂಡು ಬಿಟ್ಟಿತು.

ತನ್ನಾಳಗಿನ ಸಮಾಧಾನಕ್ಕೆಂತಲೂ ಈ ಹೊರಗಿನ ಮಾನವೇ ಸತ್ಯಾರ ಹೆಚ್ಚಿನ ವಿಷಯವಾಯಿತೀಗೆ. ದೇಹದ ಸುಖಕ್ಕೆಂತಲೂ ಮನಸ್ಸಿನ ಸಮಾಧಾನವು ಹೆಚ್ಚಿನವಾದುದರಿಂದ ಈ ಮಾನದ ಸಮಾಧಾನಕ್ಕಾಗಿ ಅನೇಕ ತೊಂದರೆಗಳನ್ನು ಸಹ ಮಾನವನು ಸಹಿಸ ತೊಡಗಿದನು. ಈಗ ಮಾನವನಿಗೆ ಬಂದು ಹೊಸ ವಿಷಯವು ಉಂಟಾಯಿತು. ಅದು ಈ ಸತ್ಯಾರ.

ಈ ಮಾನವು ಸ್ವಾಸ್ಥ್ಯಸುಖಿಸವಾಧಾನಗಳ ಗಭರೆವೆಂದು ಮೊದಲೇ ಹೇಳಿದೆಯಷ್ಟೇ? ಮೊದಲು ಇದು ಸಂಘಕ್ಕಾದ ಉಪಕಾರದಿಂದ ಹುಟ್ಟಿತು. ಇದನ್ನೇ ಸಂಘವೂ ಪಾರಿತೋವಕವಾಗಿಟ್ಟಿತು. ಇದಕ್ಕಾಗಿ ದುಡಿಯುವದರಿಂದ ವ್ಯಕ್ತಿಗೂ ಸಂಘಕ್ಕೂ ಹಿತವಾಗಿಯೇ ತೀರಬೇಕು. ಆದರೆ ಅದು ಮೂಲ ಕಾರಣವನ್ನೇ ಅವಲಂಬಿಸಿಕೊಂಡಿದ್ದರೆ ಮಾತ್ರ. ಮುಂದೆ ಹಾಗಾಗಲಿಲ್ಲ. ಮಾನ್ಯರ ಮಕ್ಕಳೂ ಮಾನ್ಯರಾಗುತ್ತಿರು. ಅವರ ಮನತನವೂ ಮಾನ್ಯವಾಯಿತು. ಈ ಸ್ಥಿತಿಯು ಉಂಟಾದಾಗಿನಿಲ್ಲದ ಸಾಲಭ್ಯಪೀಠ ಮಾನವನು ಸುಲಭೋವಾಯಿಗಳನ್ನೇ ಕೈಕೊಂಡನು. ಸಂಘಕ್ಕೆ ಸ್ವಾಸ್ಥ್ಯಸುಖಿಸಮಾಧಾನಗಳನ್ನು ಕೊಡುವದಕ್ಕಾಗಿ ತಾನೇ ದುಡಿಯುವದಕ್ಕೆಂತ ಮಾನ್ಯರ ಜಾತಿ, ಗೋತ್ರ, ಸಹವಾಸ, ಪರಿಚಯಗಳ ಮೂಲಕ ಮಾನವನ್ನು ಪಡೆಯಲೆಕ್ಕಿಸತೊಡಗಿದನು. ಇದರಿಂದ ಸಂಘಕ್ಕೆ ಹಿತ

ಕಾರಕವಾದ ಗುಣಗಳಿಗೆ ಪ್ಲೋತ್ವಾಹವು ಕಡಿಮೆಯಾಗಿ ಸಂಘೇಜೀವ ನಕ್ಕೆ ಬೇಕಾದ ಉಸಿರೀ ಕ್ರಮೇಣ ಇಲ್ಲದಂತಾಯಿತು. ಸಗಭರ ಮಾನಕ್ಕಾಗಿ ಮಾಡತಕ್ಕ ಕರ್ತವ್ಯಗಳಿಗಿಂತಲೂ ಅಗಭರ ಮಾನಕ್ಕೆ ಯಾನಿ ತಪ್ಪಿದಂತೆ ಅನೇಕ ಕ್ಷಮ್ಮೆ ಕೃತ್ಯಾಮ ಉಪಾಯಗಳೂ ಇಂದ ನಗಳೂ ರಚಿಸಲ್ಪಟ್ಟವು. ಹೊಸ ಧರ್ಮವು ಏರ್ಪಟಿತು. ಇದಕ್ಕೆ ಹೊದಲು ಚರ್ಚಿಸಿದ ಧರ್ಮವು ಪ್ರಕೃತಿಯ ಅವಸರ ಅವಶ್ಯಕತೆಗೆ ಒಂದು ಉಂಟಾದದ್ದು. ಅದರಲ್ಲಿ ಕುಂದುಕೊರತೆಗಳು ಕಂಡು ಅತ್ಯಾರೆ ಬದುತ್ತವೆಯಾದರೂ, ಅದು ಆ ಕಾಲದ ಹ್ಯಾತಿಗತಿಜ್ಞಾನ ಪರಿಮಿತಿಗಳನ್ನು ಸುಸರಿಸಿ ಜೀವಿತವನ್ನು ಚಿನ್ಹಾಗಿ ಸಾಂಗೋಪಣಾಂಗವಾಗಿ ನಡೆಸುವದಕ್ಕೆ ಅಗತ್ಯವಾಗಿತ್ತು. ಅದರ ಈಗ ಚರ್ಚೆಗೆ ಬಂದ ಈ ಹೊಸ ಧರ್ಮದಲ್ಲಿ ಅವಸರಾವಶ್ಯಕತೆಗಳಲ್ಲ. **ಅತ್ಯಾರೆ ವಿಶೇಷ.** ದುರಭಿಲಾಷೆಯೇ ಅದರ ಮೂಲ. ಅವಸರಾವ ಶೈಕ್ತೆಯ ಧರ್ಮದಲ್ಲಿ ಅಸಿವಾರ್ದ್ಯ ಅಜ್ಞಾನ ನದ ಪರಿಣಾಮಗಳಿವೆ; ಅದರೆ ಅತ್ಯಾರೆಯ ಧರ್ಮದಲ್ಲಿ ಸ್ನೇಚ್ಯವಿದೆ, ದೌಷ್ಯವಿದೆ, ಲಮಾಳ ತನವಿದೆ, ಸಂಘದೊರ್ತಿಹವಿದೆ. ಇದರಿಂದ ಹುಟ್ಟಿದ ಮಾನಾವಮಾನ ಸೂತ್ರಗಳು ಬಹು ನೀಂಜಸ್ವಧರದ ಕಲ್ಪನೆಗಳು.

ಪ್ರಾಚೀನ ಮಾನವನ ಪ್ರಕೃತಿಯಿಂದೇರ್ಪಟ್ಟಿ ಧರ್ಮದಲ್ಲಿಯೇ ಅಜ್ಞಾನವಶಾತ್ ಎಷ್ಟೋ ಲೋಪಗಳಿವೆಯಂದು ನೊದಲೀ ಹೇಳಿದೆಯಷ್ಟೇ. ಅಜ್ಞಾನವೆಂದು ಪ್ರಕೃತಿಯು ಸುಮೃದ್ಧಿರುತ್ತದೋ? ಸೃಷ್ಟಿಯಲ್ಲಿ ಕ್ರಿಯೆಗೆ ತಕ್ಕು ಪ್ರತಿಕ್ರಿಯೇ ಇದೆ. ಕಾರ್ಯಕ್ರೆ ತಕ್ಕು ಫಲ ತಪ್ಯದೆ ಇದೆ. ಮುಂದಿನ ಜನಾಂಗವು ತನ್ನ ಅನುಭವದಿಂದ ಹಿಂದಿನವರ ಅನುಭವದ ಸೂತ್ರಗಳನ್ನೂ ಅವುಗಳ ಪರಿಣಾಮಗ ಇನ್ನೂ ನಷ್ಟಿಯಾಗಿ ತಿದ್ದಬೇಕಾಗಿತ್ತು. ಅದರೆ ಅದು ಹಾಗೆ ಮಾಡುವದನ್ನು ಬಿಟ್ಟು ನೀಂಜ ವ್ಯಕ್ತಿತ್ವದ ಸಂಕುಚಿತ ಹಾದಿಯನ್ನು ಹಾಕಿ ದ್ವಾರ್ಪಾನ್ಯಾಸ ನೋಡಿದರೆ, ಈ ಕಲ್ಪನಾಪಟುಗಳಷ್ಟು ಜಫ್ಣಾಜಂತುಗಳು ಜಗತ್ತಿನಲ್ಲಿಯೇ ಇಲ್ಲವೆಂದು ಹೇಳಬೇಕಾಗುತ್ತದೆ. ದೇವಧರ್ಮಗಳ ಹಿಡಿತವು ಸಂಘಜೀವಿತದ ಮೇಲಿರುವದನ್ನು ಇವರು ಕಂಡುಹಿಡಿದು

ಅವುಗಳ ಹೆಸರಿನಲ್ಲಿ ಅವುಗಳ ಮುಸುಕಿನಲ್ಲಿ ತಮ್ಮ ಇಂದ್ರಜಾಲ ವನ್ನು ನಡೆಸಿದ್ದ ನ್ನು ಸೋರ್ಕಿದರೆ ಲೋಕವೈರಿಗಳೆಂಬ ನಾಮಕ್ಕೆ ಇವ ರಹ್ಯ ಇನ್ನಾರೂ ಅರ್ವರಲ್ಲಿವೆಂದು ತೋರುತ್ತದೆ. ಹೆಚ್ಚಿನ ದುದ್ದೆ ವನೆಲ್ಲಿದೆಯೆಂದರೆ ಇವರ ತೆರುವಾಯ ಒಂದ ಧರ್ಮಾಚಾರ್ಯರೂ ಕುರುಡುನಂಬಿಕೆಯಿಂದಲೋ ಸ್ವಾರ್ಥನಂಬಿಕೆಯಿಂದಲೋ ಆ ನೀಂಜ ಸಂಘವಿನಾಶಕ ಧರ್ಮಸೂತ್ರಗಳಿಗೆ ಟೀಕಾಭಾಷ್ಯಗಳನ್ನು ಬರೆದು ಅವನ್ನು ಸ್ಥಿರಪಡಿಸುತ್ತ ಹೋಗಿರುತ್ತಾರೆ. ಈ ಹೋಗನು ಇಂದಿನವರೆಗೂ ಕಂಡುಬಂತ್ತಿದೆ.

ಸ್ವಾಸ್ಥ ಸುಖಸಮಾಧಾನಗಳಲ್ಲಿ ಸ್ವಾರ್ಥಪರಾರ್ಥಗಳೆರಡೂ ಇವೆ. ಸತ್ಯಾರ್ಥ ಪರಾರ್ಥವನ್ನು ಮಾಡಿದುವರ ಗುರುತು. ಸಂಘವು ಕಂಡು ಕೊಂಡದ್ದು. ಸತ್ಯಾರ್ಥ ಪರಾರ್ಥದ ಫಲವು; ಆ ಸಂಘವು ಕೊಟ್ಟಿದ್ದು. ಆದರೆ ಸತ್ಯಾರ್ಥ ಸ್ತ್ರೀಮಗಳಿಗೆ ಸಂಘದ ಗೊಡವೆಯೇ ಇಲ್ಲದಿದ್ದಾಗ ವ್ಯಕ್ತಿಯ ಧರ್ಮವೆಂದರೆ ಸ್ವಸುಖ, ಸ್ವಾರ್ಥವೇ. ಸಮಾಜವು ಹೇಗೋ ಹಾಳಾಗಿ ಹೋಗಲಿ! ತನ್ನ ಸುಖವೇ ಕಾರ್ಯಸ್ವಾತ್ಮಿಕ ಅಭ್ಯಾಸಕ್ಕಿಂತ ಗಮ್ಯವಾದಲ್ಲಿ, ಆ ಸುಖದ ಬುಗೆಯನ್ನು ಸುರಕ್ಷಿತವಾಗಿ ರಿಂದಿಗಳು ಟ್ಯೂಕೊಳ್ಳುವದೇ ಒಂದು ದೊಡ್ಡ ಗಮ್ಯವಾಗುತ್ತದೆ. ಅದನ್ನು ಹಾಗಿಟ್ಟುಕೊಳ್ಳಬೇಕಾದರೆ ಅದು ಅಧಿನಿರ್ವಾಗಿರುವದು ಮೇಲು. ಅಧಿನಿರ್ವಾಗಿಟ್ಟು ಕೊಳ್ಳಬೇಕಾದರೆ ಆ ಸುಖಮೂಲ ಗಳಿಗೆ ಜ್ಞಾನಮಾನಾಭಿಮಾನಗಳು ಕೂಡಿದ್ದು. ಯಾಕೆಂದರೆ ಇವು ಪರಾಧಿನತೆಯ ವೈರಿಗಳು. ಇವಕ್ಕೆವಕಾಶವು ದೊರಕಿತೆಂದರೆ ಸ್ವನಿರ್ಮಿತ ಯಜಮಾನರ ಸುಖಲಾಂಪಟ್ಟಿಕ್ಕೆ ಪಂಗುನಾಮವೇ ಮತ್ತೆ! ಇದಕ್ಕಾಗಿ ಮಹಾನುಭಾವರ ಧರ್ಮವೂ ಸಾಕಷ್ಟು ಬಂದೊಬಸ್ತು ಮಾಡಿಯೇ ಬಿಟ್ಟಿತು. ಅದು ಸ್ತ್ರೀಶಾದ್ರರ ಗುಲಾಮಗಿರಿ. ಅದು ಹೇಗೆ? ಸ್ವಾರ್ಥವು ಸ್ವಾವಲಂಬಿಯಲ್ಲ, ಪರಾವಲಂಬಿ. ಅದಕ್ಕೆ ಬೇಕಾದ ಸುಖವು ದೃಷ್ಟಿಕ ಸುಖ, ಇದನ್ನು ಕೊಡುವ ಸಮಾಜದ ಭಾಗವು ಯಾವದು? ಸ್ತ್ರೀ ಶಾದ್ರರು. ಆಹಾರವು ಸರಿಯಾಗಿ ಹೊಟ್ಟಿಗೆ ಬಿದ್ದ ಭಯವಿಲ್ಲದೆ ವಿಶ್ರಮಿಸಲಿಕ್ಕೆನುಕೂಲತೆಗಳಿದ್ದರೆ,

ಹಾಳಾಗಿ ಹೋಗಲಿ! ತನ್ನ ಸುಖವೇ ಕಾರ್ಯಸ್ವಾತ್ಮಿಕ ರಿಂದಿಗಳು ಗಮ್ಯವಾದಲ್ಲಿ, ಆ ಸುಖದ ಬುಗೆಯನ್ನು ಸುರಕ್ಷಿತವಾಗಿ ರಿಂದಿಗಳು ಟ್ಯೂಕೊಳ್ಳುವದೇ ಒಂದು ದೊಡ್ಡ ಗಮ್ಯವಾಗುತ್ತದೆ. ಅದನ್ನು ಹಾಗಿಟ್ಟುಕೊಳ್ಳಬೇಕಾದರೆ ಅದು ಅಧಿನಿರ್ವಾಗಿರುವದು ಮೇಲು. ಅಧಿನಿರ್ವಾಗಿಟ್ಟು ಕೊಳ್ಳಬೇಕಾದರೆ ಆ ಸುಖಮೂಲ ಗಳಿಗೆ ಜ್ಞಾನಮಾನಾಭಿಮಾನಗಳು ಕೂಡಿದ್ದು. ಯಾಕೆಂದರೆ ಇವು ಪರಾಧಿನತೆಯ ವೈರಿಗಳು. ಇವಕ್ಕೆವಕಾಶವು ದೊರಕಿತೆಂದರೆ ಸ್ವನಿರ್ಮಿತ ಯಜಮಾನರ ಸುಖಲಾಂಪಟ್ಟಿಕ್ಕೆ ಪಂಗುನಾಮವೇ ಮತ್ತೆ! ಇದಕ್ಕಾಗಿ ಮಹಾನುಭಾವರ ಧರ್ಮವೂ ಸಾಕಷ್ಟು ಬಂದೊಬಸ್ತು ಮಾಡಿಯೇ ಬಿಟ್ಟಿತು. ಅದು ಸ್ತ್ರೀಶಾದ್ರರ ಗುಲಾಮಗಿರಿ. ಅದು ಹೇಗೆ? ಸ್ವಾರ್ಥವು ಸ್ವಾವಲಂಬಿಯಲ್ಲ, ಪರಾವಲಂಬಿ. ಅದಕ್ಕೆ ಬೇಕಾದ ಸುಖವು ದೃಷ್ಟಿಕ ಸುಖ, ಇದನ್ನು ಕೊಡುವ ಸಮಾಜದ ಭಾಗವು ಯಾವದು? ಸ್ತ್ರೀ ಶಾದ್ರರು. ಆಹಾರವು ಸರಿಯಾಗಿ ಹೊಟ್ಟಿಗೆ ಬಿದ್ದ ಭಯವಿಲ್ಲದೆ ವಿಶ್ರಮಿಸಲಿಕ್ಕೆನುಕೂಲತೆಗಳಿದ್ದರೆ,

ನಿದ್ದೆಯು ತಾನೇ ಬರಬೇಕು. ಈ ಆಹಾರ ಸಾಮಗ್ರಿಗಳನ್ನು ಚೆಕ್ಕಿ
ಸುವವನು ಶಾದ್ರುನು. ಬಟ್ಟೆ ಬರೆ ಮನೆಮಾರುಗಳಿಗೆ ಬೇಕಾದ
ಸಾಮಗ್ರಿಗಳನ್ನು ಒದಗಿಸಿ ಕೊಡುವವನು ಶಾದ್ರುನು. ದನಕರು
ಎತ್ತು ಎಮ್ಮೆಗಳನ್ನು ನೋಡಿಕೊಳ್ಳುವವನು ಶಾದ್ರುನು. ಮನೆ
ಮರಗಳನ್ನು ಇಟ್ಟುವವನವನು. ಕಲ್ಲು ಕೆತ್ತಿ ದೇವರನ್ನೇ ಮಾಡು
ವವನವನು. ಆತನಿಗೆ ದೀಪಾರತಿ ನೈವೇದ್ಯಕ್ಕೆ ಬೇಕಾದ ವಸ್ತು
ಗಳನ್ನು ತಿಂದುವವನವನು. ಆತನ ಗುಡಿಯನ್ನೂ ಪೂಜಾರಿಯ ಮನೆ
ಮಾರು ಸೊಣ್ಣಗಳನ್ನೂ ಕಾವಲಾಗಿದ್ದ ಕಳ್ಳುಕಾರರ ಭಯದಿಂದ
ಕಾಪಾಡುವವನವನು. ಈ ರೀತಿ ತನ್ನ ಯಜಮಾನನನ್ನು ಚಿಂತೆ
ಯಿಂದ ದೂರವಿಡುವವನು ರಾದ್ರುನು. ಮನೆಯೊಳಗಳ ವಸ್ತು
ಒಡವೆಗಳನ್ನು ಜೊಕ್ಕುಟವಾಗಿ ನೋಡಿಕೊಳ್ಳುವವರು ಸ್ತ್ರೀ. ಅದಿ
ಗೆಯು ಆವಳ ಕೆಲಸ, ದೇವರಿಗೆ ಬೇಕಾದ ಬತ್ತಿಗಳನ್ನು ಹೊಸಿಯು
ವದು, ಎಣ್ಣೆಯನ್ನು ಹಾಕುವದು ಆಕೆಯ ಕೆಲಸ.
ಸ್ತ್ರೀ ಶಾದ್ರು ಧರ್ಮ ಮುಸರಿ ತಿಕ್ಕುವದು ಕಸ ಬಳಿಯುವದು ಆಕೆಯ
ಕೆಲಸ. ಮನೆಯನ್ನೂ ಮಕ್ಕಳನ್ನೂ ಮಟ್ಟಿಸಾಗಿಟ್ಟುಕೊಳ್ಳುವದು
ಆಕೆಯ ಕೆಲಸ. ಗಂಡಸಿನ ಆಹಾರನಿದ್ರಾಮೈಧುನಗಳ ಷ್ವವ
ಸ್ಥಯೂ ಆಕೆಯನ್ನು ವಲಂಬಿಸಿಕೊಂಡಿದೆ. ಶಾದ್ರುನು ‘ಆತನ ಮಕ್ಕಳ’
ತೀ ಆದರೆ ಈ ಮಕ್ಕಳಿಗೆ ಆಸ್ತಿಯ ಹಕ್ಕು ಮಾತ್ರವಿಲ್ಲ! ಕಾಲ
ಮತಿಕಾಯ್ರಕ್ರಮವಿಲ್ಲದೆ ದುಡಿಯುವದೇ ಸ್ತ್ರೀ ಶಾದ್ರು ರ ಧರ್ಮ.
ಹಾಗೆಯೇ ಹೆಂಡತಿಯು ಅಧಾರಂಗಿ, ಧರ್ಮಕಾಯ್ರಗಳಲ್ಲಿ ಸಹ-
ಧರ್ಮಿಯಣಿ. ಮತ್ತೆಮ್ಮೆ ಸುಲಭವಾದ ಧರ್ಮವದು! ಗಂಡನ ಪಕ್ಕ
ದಲ್ಲಿ ಕುಳಿತೆರಾಯಿತು, ಒಮ್ಮೊಮ್ಮೆ ಆತನ ಭುಜವನ್ನು ಮುಟ್ಟಿದ
ರಾಯಿತು, ಆಕೆಯು ಧರ್ಮಪತ್ನಿಯೇ ಮತ್ತೆ! ಈ ಪತಿಯಲ್ಲಿಯೇ
ಧರ್ಮದ ಜುಕ್ಕೆ ಚಿನ್ನೆಯಾದರೂ ಇಲ್ಲವಾದರೂ ಆಕೆಯೇನೋ ಧರ್ಮ
ಪತ್ನಿಯೇ! ಅದಕ್ಕಾಗಿ ಅಲಂಕಾರ ಆಭರಣಗಳು ಆಕೆಗೆ. ಆವು
ಗಳನ್ನೂ ತ್ರಿ ಯಾರಿಗಾದರೂ ಕೊಟ್ಟು ಬಿಡುವ ಅಧಿಕಾರವಾಗಲಿ,
ಧೈಯವಾಗಲಿ ಯುಕ್ತಾಯುಕ್ತವರಿಜ್ಞಾನವಾಗಲಿ ಆಕೆಗೆ ಇಲ್ಲದೆ

ಹೋದರೂ ಆಕೆಯೇನೋ ಆ ಸೊತ್ತಿಗೆ ಯಜಮಾನತಿಯೇ !

ಸ್ತ್ರೀ ಶೂದ್ರರಿಬ್ಬರೂ ತಮ್ಮ ಯಜಮಾನರಿಗಾಗಿ ಮುಕಿಯ ಬೇಕು. ಅದೇ ಅವರಿಗೆ ಧರ್ಮ. ಅದೇ ಇವರಿಬ್ಬರಿಗೂ ಸ್ವರ್ಗದ ಹಾದಿ. ಇಸ್ಲಾಮ್ ಮತದಲ್ಲಿ ಇವರಿಬ್ಬರಿಗೂ ತಕ್ಕು ಮಟ್ಟಿಗೆ ಇತರ ರೀಂಡನೆ ಸರಿಸಮಾನ ಪದವಿಯು ಕೊಡಲ್ಪಟ್ಟಿದೆ. ಸಂಘದ (ಉಮ್ರಾ:ನ) ಅಭಿಮಾನವು ಇಸ್ಲಾಮ್ ನಲ್ಲಿರುವಂತೆ ಇನ್ನೊಂದು ಮತದಲ್ಲಿಯೂ ಅಷ್ಟುಗಿ ಕಾಣುವದಿಲ್ಲ. ಈ ಸಂಘದ ಅಭಿಮಾನವನ್ನು ಕಾಣಬೇಕಾದರೆ ಇಸ್ಲಾಮ್ ನಲ್ಲಿಯೇ ಕಾಣಬೇಕು. ಅದಕ್ಕಾಗಿಯೇ ಅವರಲ್ಲಿ ಅನೇಕ ಪಂಗಡಗಳಿದ್ದರೂ ಒಕ್ಕಟ್ಟು ಹೆಚ್ಚಾಗಿದೆ. ಸಂಘವ ನ್ನು ಬಿಟ್ಟು ವೈಯಕ್ತಿಕ ಲಾಭವು ಇಸ್ಲಾಮ್ ನಲ್ಲಿ ಇಡುದಲ್ಲಿಯೂ ಇಲ್ಲ. ಪರದಲ್ಲಿಯೂ ಇಲ್ಲ. ಗುಲಾಮುದು ಎಂಬ ಹೇಸರಿನವರು ಅವರಲ್ಲಿದ್ದರೂ ಇಸ್ಲಾಮ್ ಮತವು ಕೊಟ್ಟು ಆ ಗುಲಾಮರ ಹಕ್ಕು ಗಳನ್ನು ನೋಡಿದರೆ ನಮ್ಮ ಯಜಮಾನರ ಶೂದ್ರ ಇಸ್ಲಾಮ್ ನಲ್ಲಿ ಸ್ತ್ರೀ ಕೂಡುತ್ತಾ ಮತ್ತು ದೇವಿ, ಅಧಾರಂಗಿ, ಗೃಹ ಲಕ್ಷ್ಮಿಯರಿಗಿಂತ ಆ ಗುಲಾಮರ ಸ್ಥಿತಿಗತಿ ಮತ್ತು ಹಕ್ಕುಗಳು ಎಷ್ಟೋ ಹೆಚ್ಚಿನವಾಗಿವೆಯೆಂದು ಹೇಳಬಹುದು. ಆದುದರಿಂದಲೇ ಅವರಲ್ಲಿಯ ಗುಲಾಮರು ಸಹ ಫಂತತೆಗೇ ರಿದ್ದಾರೆ. ನಮ್ಮ ದೇಶದಲ್ಲಿ ಸುಲ್ತಾನ್ ಕುತ್ತಾಬುದ್ದೀನ್ ನಿಂದ ಹಿಡಿದು ಬಲ್ಲಾನಾನವರಿಗೆ ಏದು ತಲೀಗಳತನಕ ಗುಲಾಮರು ರಾಜ್ಯವನ್ನೇ ನಡೆಸಲಿಲ್ಲವೇ? ಕುತ್ತಾಬುಮಿನ್‌ರ ಎಂಬ ಕಂಬವು ವಿಚಿತ್ರವಾದ ಅವರ ನಿಶಾನಿಯಾಗಿದೆ ಅವರಲ್ಲಿ ರಜಿಯಾ ಎಂಬ ಒಬ್ಬ ರಾಣಿಯು ಸಹ ಇದ್ದಳು. ಮತ್ತು ಅವು ದೊಡ್ಡ ರಾಜ್ಯವನ್ನು, ಅದರಲ್ಲಿಯೂ ಒಂದು ಹೊಸ ದೇಶದಲ್ಲಿ ಅಪರಿಚಿತ ಜನಾಂಗದಲ್ಲಿ ಮತ್ತು ಅವು ಹಿಂದಿನ ಕಾಲದಲ್ಲಿ ನಡೆಸಿದ ಹೆಂಗಸು ಎಂದರೆ ಈ ಗುಲಾಮ ರಜಿಯಾ ರಾಣಿಯೇ. ಭರತ ವರ್ಷದಲ್ಲಿ ಸಂಸ್ಕೃತಿಯನ್ನು ಸರಾಂಗ ಸುಂದರವಾಗಿ ಬೆಳ್ಳಿದ ಮೊಗಲರು ಸಹ ಮೊದಲಿಸಿದ

ದೊಡ್ಡ ಮನುಷ್ಯರಲ್ಲ. ಆದರೂ ಸುಂದರವಾದ ಹೊಹೆಣ್ಣಿಗಳ ತೋಟವನ್ನು ಇಲ್ಲಿ ವೋದಲು ನಿರ್ಮಿಸಿದವನು ಬಾಬರಾನು. ದೇಹ ಲಯಿಂದ ಪೇಶಾವರದ ವರಿಗೆ ಉದ್ದಗಲ ಬೀದಿಯನ್ನು ಹಾಕಿದವನು ಸೂರ್ಯ ಮನೆತನದ ಹೇರಣಾಃನು. ಜುಮಾಮಸಿಇ, ವೋತಿ ಮತ್ತಿಇ, ತಾಜಾಮಹೆಲ್, ಗೋಶಾಗುಮೃಜ್ಞ ಮುಂತಾದ ಕಟ್ಟಡಗಳನ್ನು ಕಟ್ಟಿ ಇಂದಿನ ವರಿಗೂ ಜಗತ್ತಿನ ಪರಯಾಣಿಕರನ್ನು ಆಕರ್ಷಿಸಿದವ ರೆಂದರೆ ಈ ವೋಟ್ಟಿವೋದಲು ಸಾಮಾನ್ಯರೇ ಆದ ಮುಸ್ಲಿಮರೇ; ಆದರಲ್ಲಿಯೂ ತಾಜಾಮಹೆಲ್ ಎಂಬದು ಒಬ್ಬ ಸ್ತ್ರೀಯಲ್ಲಿರುವ ಅವರ ಪ್ರೇಮದ ಚಿನ್ನವು. ಆದರಲ್ಲಿ ವಿಶ್ರಮಿಸಿದ ವ್ಯಕ್ತಿಯೂ ಸಾಮಾನ್ಯ ಸ್ತ್ರೀಯಲ್ಲ. ವೋಗಲ್ ರಾಜ್ಯದ ಲಗಾಮು ಆಕೆಯ ಕೃಂಯಲ್ಲಿತ್ತು. ಈ ವೋಗಲ ಸಂಸ್ಕೃತಿಯಿಂದಲೇ ಮುಂದೆ ರಾಜ ಪುತ್ರ ಸಂಸ್ಕೃತಿ ಹುಟ್ಟಿತು. ಹೆಚ್ಚಾಗಿ ನಮ್ಮಲ್ಲಿ ಹೆಂಗಸರು ಅಂಥ ದೊಡ್ಡ ಜವಾಬ್ದಾರಿಯ ಕೆಲಸಗಳನ್ನು ವಹಿಸಿದ್ದೆಂದರೆ ಈ ಇಸ್ಲಾಮ್ ಸಂಸ್ಕೃತಿಯ ತೆರುವಾಯನೇ, ಆದರ ಮೇಲ್ವಿಂಜ್ತುಯಿಂದಲೇ. ಆದ ರಲ್ಲಿಯ ಗುಲಾಮ ಗೋಷಾಗಳಲ್ಲಿಂದ ಇಂಥ ವಿಚಿತ್ರ ವ್ಯಕ್ತಿ ಶಕ್ತಿ ಗಳು ಎದ್ದು ನಿಂತೆವೆಂದ ಮೇಲೆ ಅವರಲ್ಲಿಯ ಸ್ತ್ರೀ ಶೂದ್ರರ ಸ್ತ್ರೀ ಮತಿಗಳು ವಿಶೇಷವಾಗಿಯೇ ಇರಬೇಕಲ್ಲವೇ! ಹಿಂದುಗಳಲ್ಲಿಯೇ ಆಗಲಿ ಕೈಪುನ್ನು ಮುಂತಾದವರಲ್ಲಿಯೇ ಆಗಲಿ ಇವರ ಸ್ತ್ರೀತಿಯು ಇಗಲ್ಲ. ಹಾಗಿರುವದಾದರೂ ಹೇಗೆ? ವಾನಾಭಿವಾನಗಳು ಇಡ್ಡಲ್ಲಿಯೇ ಅಲ್ಲವೇ ಸಂಸ್ಕೃತಿಯ ವಿವಾನವೂ ಮೇಲಕ್ಕೇ ರುವದ್ದು?

ಹೆಂಗಸಿಗೆ ಸನಾತನ ಧರ್ಮವು ಕೊಟ್ಟಿ ಮರ್ಯಾದೆಯು ಬರೀ ಗ್ರಂಥಗಳ ಮೂಲಕ ನೋಡಿದರೂ ಅದೊಂದು ವಾದಾಸ್ವದವಾದ ವಿವಯ. ಇನ್ನು ಅವರ ಸಾಮಾನ್ಯ ಇತಿಹಾಸವನ್ನೂ ಸ್ಥಿತಿಗಳನ್ನು ಸೋಡಿದರೆ ಮಾತ್ರ ಅಲ್ಲಲ್ಲಿ ಶ್ರುತಿಸ್ತೂತಿಸೂತ್ರಗಳಲ್ಲಿರುವ ಮರ್ಯಾದೆಯು ಸೂತ್ರಗಳ ಗ್ರಂಥಗಳನ್ನು ಬಿಟ್ಟು ಬೈಲಿಗೆ ಬರಲಿಲ್ಲವೆಂದು ಸ್ವಷ್ಟವಾಗಿ ತಿಳಿಯುತ್ತದೆ. ಹಿಂದೆಯೇಂದೋ ಶಕ್ತಿ ಮಹಿಳೆಗಿಧಿದ್ದರೂ ಮಧ್ಯಕಾಲದ

ಧರ್ಮವು ಮಾತ್ರ ಅವರನ್ನೆಂದಿಗೂ ಮಾನಾಹರಮಾನವರೆಂದು ಸಹ ಗಣಿಸಲೇ ಇಲ್ಲ. ಶೂದ್ರಸಿಗೆ ದಾಸ್ಯ ಒಂದೇ ಹೊರತಾಗಿ ಯಾವ ಧರ್ಮಕರ್ಮಗಳ ಅಧಿಕಾರವೂ ಇಲ್ಲ. ಹೆಚ್ಚಿನ ಗತಿಯೋ-ಹೇಳಲಾಸಲ್ಲ! ಆಕೆಗೆ ಮೇಲಿನ ಮೂರು ವರ್ಣಗಳಲ್ಲಿ ಉಪನಯನ ಬ್ರಹ್ಮಚರ್ಯ ವಿದ್ಯಾಚರ್ಯನೇಯ ಅಧಿಕಾರಗಳವೇಯೆಂದು ಕೆಲವು ಆಧಾರಗಳನ್ನು ಪೂಜ್ಯಂತೇ ಒಂದೂ ಶ್ರೀ ರಮಂತೇ ತತ್ತ್ವ ದೇವತಾಃ ಇತ್ಯಾದಿ ಒಂದು ಕಡೆ ಗ್ರಂಥಬಧವಾಗಿ ಅಲ್ಲಲ್ಲಿ ಇವ್ವೆಂದೂ, ಸಿಜವಾಗಿಯೂ ಆಕೆಯ ಸ್ಥಿತಿಯು ಕೆಟ್ಟಿ ಗುಲಾಮಗಳಿಯದೇ, ಅದೂ ಮನುಮಹಾರಾಯನ ಚೋಧವನ್ನು ವಲಂಬಿಸಿಕೊಂಡೇ ಇದೇ:-

ಪಿತಾ ರಕ್ತತಿ ಕೌಮಾರೇ ಭತಾರ ರಕ್ತತಿ ಯಾವನೇ ।

ಪುತ್ರೋ ರಕ್ತತಿ ವಾರ್ಥಕ್ಯೇ ನ ಸ್ತ್ರೀ ಸ್ವಾತಂತ್ರ್ಯಮಹತಿ ॥

ತೆಂದೆ ಗಂಡ ಮಂಗ ಈ ಗಂಡು ಕಂಬಗಳನ್ನು ಬಿಟ್ಟರೆ ಈ ಪ್ರಾಣಿಗೆ ಸ್ವತಂತ್ರ ಜೀವನವೇ ಇಲ್ಲವಂತೆ! ಅದರಲ್ಲಿಯೂ “ಇಂ ವರ್ಷದವನು ಇ ವರ್ಷದಾಕೆಯನ್ನು, ಅಂತ ರವನು ಈ ವರ್ಷದಾಕೆಯನ್ನು ವರಿಸಬೇಕು” ಎಂದು ಮನು ಕೊಟ್ಟಿ ಉದದೇಶದಲ್ಲಿ ಆಕೆಗೆ ಸ್ವಾತಂತ್ರ್ಯವೇ ಏಕೆ, ಷ್ಟೇತ್ತಪು ಸಹ ಇಲ್ಲವೆಂದು ಭಾವಿಸಿದ ಹಾಗೇ ಆಯಿತು! ಯುವಕನೇ ಆಗಲಿ ಮುದುಕನೇ ಆಗಲಿ ಆಕೆಯ ವಯಸ್ಸು ಎಷ್ಟು ಚಿಕ್ಕದೇ ಇರಲಿ ಆಕೆಯು ದೇಹವು ಮಾತ್ರ, ತಾನು ಆವಲಂಬಿಸಿರುವ ಗಂಡಸರ ಅಂಗದಿ ಜೀನಿಸು! ಮಹಾಭಾರತದಲ್ಲಿ ಸಹ ಹೆಂಗಸರ ಈ ದುಃಖಿತಿಯನ್ನು ಚನ್ನಾಗಿ ಕಾಣಬಹುದು. ಬ್ರಹ್ಮಸ್ತತಿ ದೀಘಾತಮಸ್ಸರ ಉಪಾಖ್ಯಾನವನ್ನೋ ಏವಿದರೆ ಸಾಕು. ಆಗಂಡಸರ ಗುಣವರ್ತನಗಳನ್ನು ನೋಡಿದರೆ ಬುದ್ಧಿಯೋಂದುಳ್ಳ ಯಾವ ಗಂಡಸಿಗೂ ನಾಚಿಕೆಯಾಗದಿರದು. ಆದರೂ ಆವರು ಬುಷಿಗಳು! ಮಹಾನುಭಾವದು! ಮಾದರಿಗಳೇ ಹೀಗಾದರೆ ಅನುಯಾಯಿಗಳ ಗತಿಯೇನು? ಆ ಸಮಾಜದ ಗತಿಯೇನು? ಕೃಷ್ಣನು ಸಹ (ಆಧವಾ

ವ್ಯಾಸನೋೇ?) ಸ್ತು ಶಾದ್ರುಂಗೆ ‘ಪಾಪಯೋನಿ ನೀ ಗಳಿಂದು ಹೇಸರಿ ಛ್ಯಾದ್ವಾನೆ. ಹೀಗಿರುವಾಗ ಆತನು ಆಡಿದ ಆಟ ಆವರ ಉದ್ದಾರ ಕ್ಷಾಗಿಯೋ ಏನೋ! ಪಾಪ-ವೇದಾಧಿಕಾರವಿಲ್ಲದ ಪ್ರಾಣಿಗಳು! ಅವತಾರ ಪುರುಷನೊಡನೆಯೇ ಆದುವ ಪಾಡುವ ಅಧಿಕಾರವಿದೆಯಂತೆ, ವೇದಾಧಿಕಾರವಿನ್ನು ಬರಲಿಲ್ಲವೇ? ಹಾಗಾದರೆ ದೇವರು ಹೆಚ್ಚೋ ವೇದವು ಹೆಚ್ಚೋ? ಇರಲಿ— ಪ್ರಶ್ನೆ ಯಾರು ಯಾರಿಗೆ ಕೇಳಬೇಕು? ಇಲ್ಲಿ ಏನೋ ಹೀಗಿದೆ. ಇನ್ನೊಂದು ಕಡೆ “ಉಚ್ಚ ಜಾತಿಯ ಹೆಂಗ ಸರು ಶಾದ್ರು ಸ್ಥಿತಿಯವರಲ್ಲ. ಶಾದ್ರು ಗಭ್ರದಿಂದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಹುಟ್ಟಲಾರದು. ಅದಕ್ಕಾಗಿ ಆವರು ವೇದ ಸಂಸ್ಕಾರಗಳನ್ನು ಪಡೆಯಬೇಕು” * ಎಂದಿದೆ. ಹೀಗಿರುವಾಗ ಆವರು ಪಾಪಯೋನಿಗಳಾಗಲಾರದು ಹೇಗೆ? ಹಾಗೂ ಬ್ರಾಹ್ಮಣ ಕ್ಷತ್ರಿಯ ವೈಶ್ಯರು ಹುಟ್ಟಿವರು ಹೇಗೆಂದು ಒಂದು ಸಂಚೇಹ. ಯಾಕೆಂದರೆ “ಜನ್ಮನಾ ಜಾಯತೇ ಶಾದ್ರುಃ ಸಂಸ್ಕಾರಾತ್” ದ್ವಿಜ ಉಚ್ಚತೇ! ” ಎಂದಿನ್ನೊಂದು ಉಕ್ತಿ! ಯಾವದನ್ನು ವಲಂಬಿಸಬೇಕು? ಆದರೆ ಇಪ್ಪೇನೋ ನಿಜ; ಸ್ತು ಶಾದ್ರುರನ್ನು ಒಂದೇ ಕೌಂಸದಲ್ಲಿ ಎಷ್ಟೋ ಮತ್ತ ಗ್ರಂಥಗಳಲ್ಲಿ ಕಾಣಬಹುದು.

ಇವರನ್ನು ಹಾಗಿಷಲಿಕ್ಕೆ ಮಾಡಿದ ಉಪಾಯಗಳನ್ನೂ ನೋಡಬೇಕು! ಜುರುಕುಬುದ್ಧಿಯ ಗಂಡಸಿನ ಅತ್ಯಾಶೀಯು ಮೋಸದ ಕೊನೆಯನ್ನು ಮುಟ್ಟಿದಂತೆ ತೋರುತ್ತದೆ! ಎಂತಹ ವಿಚಿತ್ರವಾದ ಉದ್ದೇಶಗಳು! ಮರಣಾನಂತರದ ಬಹುವಾನ ಪಾರಿತೋಷಕಗಳು! ತಪ್ಪಿಗಳು ಒಂದೇ ಆದಾಗ್ಯ ಬ್ರಾಹ್ಮಣನಿಗೆ ಒಂದು ದಂಡನೆಯಾದರೆ ಶಾದ್ರುನಿಗೆ ನೀ ಇನ್ನೊಂದು. ಒಂದು ಮೃದು ಇನ್ನೊಂದು

ನೀ ಏನೇ ಅಧ್ಯಾತ್ಮ ಓ ಭಗವದ್ಗೀತೆ

* ನಶಿದ್ರ ಸಮಾಃ ಸ್ತುಯಾಃ। ನಹಿ ಶಾದ್ರುಯೋನೋ ಬ್ರಾಹ್ಮಣ ಕ್ಷತ್ರಿಯ ವೈಶ್ಯ! ಜಾಯಂತೇ | ಶಶಾಖ್ಯಾದಸಾ ಸ್ತುಯಾಃ ಸಂಸ್ಕಾರಾಃ || (ಹರಿಕ ೧೦. ೨೦)

ನೀ ಯಾಜ್ಞವಲ್ಕ್ಯ, ಮನು, ಪರಾಕರ ಇತಿಜ್ಞದ ಎಲ್ಲ ಸ್ತುತಿಗಳಲ್ಲಿಯೂ ಈ ವಿಷಯವನ್ನು ಧಾರಾಳವಾರಿ ಕಾಣಬಹುದು.

ಹೋರವಾದದ್ದು ! ನಮ್ಮಲ್ಲಿ ಶಾವರನ್ನೂ ಪಂಚಮ ಮುಂತಾದವ
ರನ್ನೂ ‘ಗುಲಾಮರು’ ‘ದಾಸರು’ ಎಂದು ಕರೆಯುವ ರೂಪಿ ಮಾತ್ರ
ಇಲ್ಲ. ಅದರೆ, ಅಷ್ಟರಿಂದ ನಾವು ದೊಡ್ಡ ಮನುಷ್ಯರೆಂದೆನ್ನಲಿಕ್ಕಾ
ಗುಪದಿಲ್ಲ. ನಿಜವಾಗಿ ಅವರು ಗುಲಾಮರೇ. ಶಾದ್ರುರ ಕರ್ತವ್ಯವು
ಮೇಲಿನ ಮೂರು ವರ್ಣಗಳ ಸೇವೆ ಮಾಡುತ್ತಿರುವದು* ಯಾಕೆಂದರೆ
ಆವರು ಬ್ರಹ್ಮನ (ಪುರುಷನ) ಪಾದದಿಂದ ಹುಟ್ಟಿದ್ದಾರೆ! ಅವರ
ಪದವಿಯು ಹೇಗಿತ್ತೆಂಬದು ಅವತಾರ ಪುರುಷನಾದ ರಾಮಚಂದ್ರ
ನನ್ನ ನೋಡಿದರೆ ತಿಳಿಯತ್ತದೆ. ರಾಮಚಂದ್ರನೇ ಶಾದ್ರು ತಪ
ಸ್ವಿಯನ್ನು ಕೊಂಡುಬಿಡುತ್ತಾನೆ! ಶಾದ್ರುನಿಗೆ ಉಚ್ಛ್ರಾ ಮಾನವನ
ಪಾದಸೇವೆಯನ್ನು ಬಿಟ್ಟು ಭಗವಂತನ ಪಾದಸನ್ನಿಧಿಯನ್ನು ಕೊರುವ
ಅಭಿಲಾಷೆಯೋ! ಎಂಥ ಆಧಮರ್ವಿದು! ಅಧಿಕಾರವಿಲ್ಲದೆ ಮಾಡಿದ
ಕೆಲಸ ಅಧಿಕಪ್ರಸಂಗವೇ ಅಲ್ಲವೇ? ಅದರೆ ಇಲ್ಲಿ ಒಂದು ಸಂದೇಹ-
ದೇವರಿಗೆ ಮೌರೀಯಟ್ಟಿವನನ್ನು ದೇವರೇ ಕೊಲ್ಲುವದೇ? ಅದಕ್ಕೆ
ಗುಲಾಮಗಿರಿ, ಕೈಕ್ಕರು ಸಮಾಧಾನವೇನೆಂದರೆ ದೇವರ ಕೈಯಿಂದ
ಮತ್ತು ನಾಸಿಕರು ಸಾಯುವದೆಂದರೆ ನೆಟ್ಟಿಗೆ ವೈಕುಂಠಕ್ಕೇ ಹೋಗು
ವದು!! ಕೈಕ್ಕು, ಮುಸಲಮಾನ ಮುಂತಾದವ
ರಲ್ಲಿಯೂ ಈ ಗುಲಾಮಗಿರಿಗೆ ಧಾರಾಳವಾದ ಆಧಾರವಿದೆ. ಕೈಕ್ಕು
ಧರ್ಮಗುರುವಾದ ದೊಡ್ಡ ಸ್ವಂಂತ್ರ ಗ್ರಂಥಿ ಪ್ರೇರಣ ಭಾವಿಗ
ಇನ್ನೇ ವ್ಯವಸಾಯಮಾಡುವದಕ್ಕು ಸಾವಿರಾರು ಗುಲಾಮರಿದ್ದರು.
ಮುಂದೆ ತಪ್ಪಿಸಿಕೊಂಡು ಹೋದ ತನ್ನ ತಮ್ಮನೆ ಗುಲಾಮನನ್ನೂ
ಆತನ ಹೆಂಡತಿ ಮಕ್ಕಳನನ್ನೂ ಮತ್ತೆ ಹಿಡಿಯುವದಕ್ಕಾಗಿ ಆತನ;
ಮಾಡಿದ ಪ್ರಯತ್ನಗಳು ಆತನ ಒಂದು ಪಕ್ರದಿಂದ ಗೊತ್ತಾಗು
ತ್ತವೆ. ಸ್ವಂಂತ್ರ ಧಾರ್ಮಸ್ವಾಂತ್ರ್ಯ ಎಕ್ಕಾನ್ಸಾನು ಗುಲಾಮಗಿರು ಮಾಡಿ
ಧರ್ಮಕ್ಕು ವಿರುದ್ಧವಾಗಿದ್ದರೂ ಅದು ಧರ್ಮಪ್ರಚಾರಕ್ಕೆ ಆನುಕೂಲ
ವಾಗಿರುವದರಿಂದ ಆದನ್ನೂ ಒಂದು ಬಿಡಲಾರದ ಅವಸರವೇಂದು ಭಾವಿ

* ಬುಗ್ಗೇದ ೧೦೫೦-೨೨ ಸಾಸುಷ್ಟುಕಿ ೧ ೪೨, ೬೨ ಇವಗಳು ಶಾದ್ರುನ
ಧರ್ಮವನ್ನು ತೆಗೆದುಹಾಕುವುದು

ಸಬೇಕೆನ್ನು ತ್ವಾನೆ. ‘ಕೆನೆನ್ನ ಲಾ’ ಪ್ರಕಾರ ಗುಲಾಮಿಗಿರಿಯನ್ನು ಇಟ್ಟಿಕೊಳ್ಳುವದು ನಾಜ್ಯಯ. ಅಪ್ಪೇ ಅಲ್ಲ- ಅದನ್ನು ಬಲಾತ್ಮಾರ ದಿಂದ ಸಾಗಿಸುವದು ಸಹ ಅನಾಜ್ಯಯವಲ್ಲ. ಚಚ್ರಿನ ಗುಲಾಮಿಗೆ ಬಿಡುಗಡೆ ಕೊಟ್ಟದ್ದಕ್ಕಾಗಿ ಎಪ್ಪೋ ಬಿಷಪ್‌ರನ್ನು ತೆಗೆದುಹಾಕಿ ದ್ದನ್ನು ಆ ಧರ್ಮದ ಇತಿಹಾಸದಲ್ಲಿ ಕಾಣಬಹುದು. ಥಿಯೋಡರ್ ಆಫ್ ಚಾರ್ಲ್ಸ್‌ನು ಕೆನ್ನರ್‌ಬರಿಯ ಆರ್ಚಬಿಷಪ್‌ನಾಡಾಗ ಗ್ರೀಕ ಪಾದಿಗಳು ಗುಲಾಮರನ್ನು ಇಟ್ಟಿಕೊಳ್ಳುವದಿಲ್ಲ, ರೋಮನ್ ಪಾದಿಗಳು ಅವರನ್ನು ಧಾರಾಳವಾಗಿಟ್ಟಿಕೊಂಡಿದ್ದಾರೆ ನೀ ಎಂದು ಬರೆದನು. ಸಿಜವಾಗಿಯೂ ಗುಲಾಮಿಗಿರಿಯನ್ನು ವೊದಲು ನಿಮ್ಮಾರ್ಥ ಲಮಾಡಿದವರಿಂದರೆ ನಾಸ್ತಿಕರು ದೇವದೋರ್ಹಿಗಳೆಂದು ಇವಕೀತಿಯನ್ನು ಪಡೆದ ಫ್ರಾನ್ಸ್‌ದ ಪರಿವೃತ್ತಿಕಾರರು (ಗ್ಲೆಂ ರಲ್ಲಿ); ಅಲ್ಲದೆ ಕ್ರೈಸ್ತರಲ್ಲ. ‘ಧರ್ಮಸಂರಕ್ಷಕ * ನಾದ ಇನೆಯ ಜೋಜರ್‌ನು ಗುಲಾಮರನ್ನು ಬಿಡುವ ವಿವಯದಲ್ಲಿ ಪೂರ್ತಿಯಾಗಿ ವಿರುದ್ಧ ನಾಗಿದ್ದನು. ಆಗ ಗುಲಾಮರ ವ್ಯಾಪಾರ ಧಾರಾಳವಾಗಿತ್ತು. ಆದು ಕ್ರಿಸ್ತುಶಕದ ಗಂಭೀರನೇ ಇಸವಿಯಲ್ಲಿ ಒಂದು ಹೊಸ ಶಾಸನದಿಂದ ನಿಲ್ಲಿಸಲ್ಪಟ್ಟಿತು. ಅಮೇರಿಕದ ಕ್ರೈಸ್ತ ಸಂಸಾರನಗಳಲ್ಲಿ ಗುಲಾಮ ವ್ಯಾಪಾರವು ನಿಂತು ಮುಕ್ಕಾಲು ಶತಮಾನ ಇನ್ನೂ ಆಗಲಿಲ್ಲ. ಅವರ ಧರ್ಮದ ಒಂದು ದ್ವಾರಾಂತ! ‘ದೇವರ ಆಶೀರ್ವಾದದಿಂದ’ ಗುಲಾಮರನ್ನು ಹಿಡಿಬು ಶರಲಕ್ಕೆ ಪಕ್ಷಿಮ ಅಧಿಕಕ್ಕೆ ಹೊಸ ಹಡಗನನ್ನು ಹಾಕಿ ಗಳಿಳಿ ರಲ್ಲಿ ತೆರೆದ ಜೋನ್ ಹೊಕೆನ್ನನು ದೇವಧರ್ಮಗಳಲ್ಲಿ ಬಹು ಭಕ್ತಿಯಾಗಳು, ವ್ಯಕ್ತಿಯೇ. ಆತನು ತನ್ನ ಹಡಗಕ್ಕೆ ‘ಜೀಸಸ್’ (ಯೇಸು) ಎಂಬ ಹೆಸರಿನ್ನಿಟ್ಟುಕೊಂಡಿದ್ದನು! ದೇವರ ರಾಜ್ಯವು ಬರಲಿ ಎಂದು ಅಟ್ಟಿಹಾಸದಿಂದ ಪಾರಧಿರ್ಸಿಯೇ ಆತನು ಈ ಘೋನಕಾಯಿಕಾಗ್ಗಾಗಿ ಹೊರಟಿನು! ನಿಗೋ ಜನರ ಗುಲಾಮಿಗಿರಿಯು ಎಲ್ಲ ಕ್ರೈಸ್ತ ಪಾದಿಗಳಿಗೂ ಸಮೃತವಾಗಿತ್ತು! ಅಮೇರಿಕದಲ್ಲಿ ಅದಕ್ಕೆ ಮೊದಲು ಇದಿರಾದವನು

§ Social Life in Britain from the Conquest to the
Reformation page 336.

* ಜೋಜರ್ ಶ್ರೀ ಧರ್ಮಸಂರಕ್ಷಕ ನಿಕ್ಷಿದ ಬರುದಿದ್ದು.

ಧೋಮಸ್ ಹೇನ್‌ನು. ಈತನು ನಾಸ್ತಿಕನು, ಧರ್ಮಲಂಘನು! ಅವರೆ ಇವನೇ ನಿಜವಾದ ಈ ಧರ್ಮಕಾರ್ಯವನ್ನು ಮಾಡಿದನು. ಇನ್ನೊಬ್ಬನು ಎಬ್ರಹಂ ಲಿಂಕನ್‌ನು. ಈತನು ಅಸ್ತಿಕನಾಗಿದ್ದನು ತಕ್ಕು ಮಷ್ಟಿಗೆ. ಆದರೂ ಪಾದಿಗಳ ಆಚಾರವಿಚಾರಗಳಿಗೆ ಸಾಷ್ಟ್ವಾಂಗವನ್ನು ಹಾಕುವವನಾಗಿರಲಿಲ್ಲ. ಪಾದಿಗಳು ಗುಲಾಮರನ್ನು ಯಂತ್ರದಂತೆ ಕೆಲಸಕ್ಕೆ ಹಾಕುತ್ತಿದ್ದರು, ಬಡೆಯುತ್ತಿದ್ದರು, ಕಾಡಿಸುತ್ತಿದ್ದರು, ಮನಸ್ಸಿಗೆ ಬಂದಂತೆ ಮಾರುತ್ತಿದ್ದರು ಕೊಂಡುಕೊಳ್ಳುತ್ತಿದ್ದರು! ಈಗ ಅಮೇರಿಕದಲ್ಲಿ ‘ಲಿಂಚ್’ ನ್ಯಾ ಮಾಡುವವರೂ ಕೈಪ್ಪಣಿ. ದಕ್ಷಿಣ ಅಧಿಕದಲ್ಲಿ ಕೂಲಿಕಾರರನ್ನು ಹಿಂಸಿಸುವರೂ ಕೈಪ್ಪಣಿ. * ನಾಸ್ತಿಕರಿಂದು ನಿಂದಿಸಲ್ಪಟ್ಟು ಹೀಯಾಂಸಲ್ಪಟ್ಟು ಬಹಿಷ್ಕರಿಸಲ್ಪಟ್ಟು ವರಿಂದಲೇ ಗುಲಾಮಗಿರಿಯು ಕಡಿಮೆಯಾಗುತ್ತೇ ಬಂತು. ಅವರ ಅಧರ್ಮ ಉಖದೇಶಗಳಿಂದ ಜನಸಾಮಾಜಿಕ ಭಕ್ತಿಯು ಕೆಟ್ಟಿತು. ‘ಧರ್ಮಬುದ್ಧಿಯ ಹಾಳಾಯಿತು.’ ಆದರೆ ಆದರಿಂದ ಸಾವಿರಾರು ಜನರಿಗೆ ಗುಲಾಮಗಿರಿಯೂ ತಪ್ಪಿತು. ನೀಂತೆ ಪರ್ಕಜೀವನದಿಂದ ಮುಕ್ತಿಯಾಯಿತು.

ಕುರಾನ್ ನಲ್ಲಿಯೂ ಸ್ತೋತ್ರದ್ವರ ಪದವಿಯು ನಮ್ಮಲ್ಲಿಗಿಂತ ಹೆಚ್ಚಿನದಾಗಿದ್ದರೂ ಗುಲಾಮಿಗೆ ಸಾಕಷ್ಟು ಆಧಾರವಿದೆ. ಪುರಾಣಗಳಲ್ಲಿಯೂ (ಶುಭನಾಮಗಳಿಂದ) ಎಷ್ಟೋ ಆಧಾರವಿದೆ. ಆಚರಣದಲ್ಲಂತೂ ಧಾರಾಳವಾಗಿಯೇ ಇದೆ. ಪರಮಪತ್ತಿಗಳಿಗೆ ಹೇಗೆ ತಮ್ಮ

* Lynch ಅಮೇರಿಕದಲ್ಲಿ ನಗ್ರೂತ ಇಸರಣ್ಣ ಕೆಲವರು ಮನಸ್ಸಾಂಗಿ ಶಿಲ್ಪಿತ್ವಾರಿ. ತುಂಡಾಕಿಯಿಂದ ಕೊಡಿಯುವದು, ಗಡ್ಡಿಗೆ ಹಾಕುವದು, ಬಿಸಿಳಿ ಬೂರ್ಬಾ, ಎಣ್ಣು ಹಾಕಿ ಸುಡುವದು—ಇವು ಆವರ ಶಿಲ್ಪಿವ ಶ್ರದ್ಧರ ರೀತಿಗಳಲ್ಲಿ ಜಲ ಕೆಲವು ಮಾತ್ರ. ಹೀಗೆ ಮಾಡುವವರಾಗ್ಗೆ ಚಚ್ಚರಿಗೆ ಹೆಚ್ಚಿಗೆ ಅನ್ವಯ ವಿಶೇಷ. ಧೌತಿಕರಿಹ ಹೈತುಕರಿಹ ಇಂಥ ಶಿಲ್ಪ ಅನ್ವಯಗಳಿಲ್ಲಿಯೂ ವಿರುದ್ಧರೇ. ಆದರೆ ಇದು ಅಂದಿಯ ಸರ್ವಸಾಮಾಜಿಕ ನಾಗರಿಕರ ರೀತಿಯಾಗಿ

* ಇಂತೆ ಕೆಲವು ಶಿಲ್ಪಿಗಳಲ್ಲಿ ಕಾರಿಕಾರ್ಯ ಮಾಡುವ ಹಿಂಸಿಯೂ ಬಹು ಶಿಲ್ಪಿರವಾಗಿದೆ. ಅದಸ್ಯ ಕೆಲವು ಮಾಡುವ ದೇವಾರಗಳಲ್ಲಿ ಸಂಬಿಳಿಯುತ್ತಿರೇ, ಸಾಕ್ಷಿತ್ವ ಶಿಲ್ಪಿ ಮಾಡುತ್ತಿರೇ, ಆವರ ಹೈತುಕಿಗಳನ ಪೂರ್ವಾಂತರಾ

ವಿಕಾಸಕ್ಕಾಗಿ ಧರ್ಮವೆಂಬದಿಲ್ಲವೋ ಹಾಗೆಯೇ ಶಾದ್ರುನಿಗೂ. ಇಬ್ಬ ಕೂಡುತ್ತಿರುತ್ತಾ ರೂ ಒಂದೆಯೋ ಎಂದು ಕೇಳಿದರೆ ಆತನು ಈ ಅವಶಯಾನಕ್ಕೆಂದೂ ಒಪ್ಪಲಾರನು. ತನಗೆ- ಸಣಾಕ್ರಮ ಧರ್ಮವೂ ಮಾನವನಿಗೆ- ಧರ್ಮವೆಂಬದೊಂದು ವಿಶೇಷ ವಾಗಿದೆಂದೆನ್ನು ವನು. ಈ ಧರ್ಮವನ್ನು ತನ್ನಲ್ಲಿ ಸ್ಥಾಪಿಸುವದಕ್ಕಾಗಿ ಅನ್ನು ಪ್ರಾರ್ಥನೆಯಿಂದ ಸಿಂಡಪಾರಶನದ ವರಿಗೆ ಆತನೆನ್ನೇಷ್ಟೇ ಸಂಸ್ಕಾರಗಳನ್ನು ನಿರ್ಮಿಸಿಟ್ಟಿದ್ದಾನೆ. ಈ ಸಂಸ್ಕಾರಗಳು, ಧರ್ಮಕರ್ಮಗಳು ಶಾದ್ರುನಿಗೆ ಮಾತ್ರವಿಲ್ಲ! 'ನ ಶಾದ್ರೇ ಪಾತಕಂ ಕಂಚಿನ್ನು ಚ ಸಂಸ್ಕಾರಮಹತಿ' ನ್ನು ಎಂದು ಮನುವು ಹೇಳಿಟ್ಟಿದ್ದಾನೆ! ಸನಾತನ ವಣಾಕ್ರಮ ಧರ್ಮಕ್ಕೆ ಸೇರಿದ ಶಾದ್ರುನ ಗತಿ ಎಂದರೆ ಇದು. ಬರೀ ಪಶುವಿನಂತೆ ಬಾಳುವದರಿಂದ ಆತನಿಗೆ ವಿಧ್ಯೇ ಇಲ್ಲದಂತಾಯಿತು. ಆತನ ದಾರಿದ್ರ್ಯಕ್ಕೆ ಎನ್ನೆಯಿಲ್ಲದಂತಾಯಿತು. ಆತನಿಗೆ ತನ್ನ ದೇಹವನ್ನು ಕುಚಿಯಾಗಿಟ್ಟುಕೊಳ್ಳುವದು ಹೇಗೆ, ತನ್ನ ಮನಸ್ಸನ್ನು ಸುಖವಾಗಿ ಅರಳಿಸುವದು ಹೇಗೆ, ಇವೇ ಮುಂತಾದ ಬಾಳಿಗೆ ಬೀಕಾದ ಅತ್ಯಗತ್ಯ ವಿಷಯಗಳನ್ನು ಸಹ ತಿಳಿಕೊಳ್ಳುವ ಯೋಗ್ಯತೆಯಿಲ್ಲದಂತಾಯಿತು. ಹೆಚ್ಚೀಕೆ- ಶಾದ್ರುನಿಗೆ ಇಲ್ಲಿಯೇ ನರಕವಾಯಿತು!

ಬುದ್ಧನ ಮತವು ಉದಯಿಸುವ ವರಿಗೆ ಶಾದ್ರುರೂ ಸ್ತುತಿಯರೂ ಬ್ರಾಹ್ಮಣ ಕೃತ್ಯಿಯರ ವೈಶ್ವರ ಆತ್ಮಿಯೆಯ ಆಹುತಿಗಳೇ ಆಗಿದ್ದರು. ಬುದ್ಧನು ಭೇದಗಳ ವೈರಿಯಾದನು. ಸಮಾನತೆಯು ಪ್ರತಿಷ್ಠಿತಿಯ ಆಧಿಕಾರವೆಂಬದನ್ನು ಸಾರಿದನು. ಕೃತ್ಯಿಮ ಜಾತಿ ರೀತಿಗಳನ್ನು ಬಡೆದು ಬಗ್ಗಿಸಿದನು. ಜೀವಿಗೆ ದುಃಖವು ಬೇಡವಾಗಿದೆ. ಅದು ಯಾವ ಕಾರಣದಿಂದಲೇ ಆಗಲಿ ಬಂದರೆ ಉಚ್ಚನೀಜ ಜಾತಿ ದಲಿತರೂ ಧರ್ಮ ಸದವೂ ಗೆಯುವ ಸಮಾಜಸೇವೆಯೇ, ಉತ್ತಮವಾದ ವ್ಯವಹಾರವೆಂದು ಆಡಿ ಮಾಡಿ ತೋರಿಸಿದನು. ಇದರಿಂದ ವಣಾ-

ಶ್ರಮ ಧರ್ಮಕ್ಕೂ ಬೊದ್ಡ ಮತಕ್ಕೂ ಅಜಗಜಾಂತರವುಂಟಾಯಿತು. ಅದು ಭೇದಗಳನ್ನಿಂದ್ಲೋಂದು ಹೆಚ್ಚಿಸುವ ಸಂಪ್ರದಾಯ. ಇದು ಆದಕ್ಕೆ ವಿರುದ್ಧ. ಅಲ್ಲಿ ಹುಟ್ಟಿದವನು ಅಲ್ಲಿಯೇ ಇದ್ದ ಸಾಯ ಬೇಕು. ಇದು ಸಕಲರಿಗೂ ಜೀವಿತದ ಉಚ್ಛೃ ಸುಖ ಸೋಧಾನ ವನ್ನೇರುವ ಅಧಿಕಾರವನ್ನು ಕೊಡುತ್ತದೆ. ಅದು ದೇವ ಬ್ರಹ್ಮಣ ವೇದಶಾಸ್ತ್ರಗಳನ್ನು ವಲಂಬಿಸಿಕೊಂಡಿದೆ. ದೇವರು ಸ್ವೋತ್ತಮನು, ಜಗದೀಶನು; ಬ್ರಹ್ಮಣನೇ ಆತನನ್ನು ತಿಳಿದವನು, ತಿಳಿಸಲಹಣನು; ವೇದಶಾಸ್ತ್ರಗಳು ಮಾತ್ರವೇ ದೇವರನ್ನು ಪ್ರತಿಬಿಂಬಿಸುವ ಕನ್ನಡಿ; ಸಮಾಜವನ್ನು ಸುಖದಲ್ಲಿಡುವ ನಡೆನುಡಿಗಳ ಉಪದೇಶ ಭಾಂಡಾರ ದ್ವಿಜರ ಅಧಿಕಾರ. ಬ್ರಹ್ಮಣರನ್ನು ಬಿಟ್ಟರೆ ಇಹಪರಗಳನ್ನು ಸಂಧಿ ಸುವ ಸೇತು ಬೇರೊಂದಿಲ್ಲ. ಅದಕ್ಕಾಗಿ ಆವರು ಭೂಸುರರು. ಅದರೆ ಬುದ್ಧನಿಗೆ ಇದ್ದೀಲ್ಲ ಶಕ್ತಿನ ಬಾಜಾರವೇಂಬದೇ ಮನವರಿಕೆ. ಆತನು ದೇವರನ್ನೇ ಮೊದಲು ಬಹಿಷ್ಕರಿಸಿ ಬಿಟ್ಟನು. ಆ ದೇವರೇ ಹೋದ ಮೇಲೆ ಉಚ್ಛೃನೀಜಭೇದ ಮೂಲವಾದ ಆತನ ಮಂತ್ರ ತಂತ್ರೀ ಪದೇಶಗಳಿಗೆ ಜಾಗಿಯೆಲ್ಲಿದೆ? ಜಗತ್ತಿನ ಕಲ್ಯಾಣಕಾಗಿ ಎಂದಲ್ಲವೇ ಬ್ರಹ್ಮಣರು ದೇವರನ್ನು ಸ್ವಗ್ರಹಿಸಿದ್ದು? ಆ ಕಲ್ಯಾಣವನ್ನು ತಮ್ಮ ತಮ್ಮ ಬುದ್ಧಿ ಹೃದಯ ಕೈಕಾಲುಗಳಿಂದಲೇ ದುಃಖ ಹೀಡಿತರಿಗೆ ನೇರವಾಗಿ ಸೇವಾತತ್ತ್ವರೈಯಿಂದ ಮಾಡಿದರಾ ಯಿತು— ಎಂದು ಬುದ್ಧನ ಅಭಿಪ್ರಾಯ. ಈ ಉಪದೇಶವು ವಣಾರ್ಥಮ ಧರ್ಮದಿಂದ ನರಕವನ್ನು ಇಲ್ಲಿಯೇ ಕಾಣತ್ತಿದ್ದವ ರೆಲ್ಲಿರಿಗೂ ಕೃವಾರಿಯಾಗಿ ಬಂತು. ಅದುದರಿಂದ ಶೂದ್ರರು ಗುಂಪಾಗಿ ಬೊದ್ಧ ಮತವನ್ನು ಸ್ವೀಕರಿಸಿದರು. ಅನೇಕರು ಬಹು ದೊಡ್ಡ ಸ್ಥಿತಿಗೆ ಬಂದು ಬುದ್ಧನ ಮತವನ್ನು ಉಪಡೆತ್ತಿಸುತ್ತ ಹೋದರು. ಸಂಘಗಳನ್ನು ಸ್ಥಾಪಿಸಿದರು. ಗ್ರಂಥಗಳನ್ನು ಬರೆದರು. ಈತ್ಯಾದ್ಯುತ ದಲಿತೊದ್ದಾರಕ ಪತಿತೊದ್ದಾರಕ ಸೇವೆಯನ್ನು ಹೂಡಿದರು. ಈ ಪ್ರಕಾರವಾದ ವ್ಯವಹಾರವು ಜನಸಮುದಾಯದ

ಮನಸ್ಸಿಗೆ ಬಂತು. ಸಾವಿದಾದು ಜನರು ವರ್ಣಾರ್ಥಿಮು ಧರ್ಮಗಳಿ ಬುದ್ಧನ ಅನುಯಾಯಿಗಳಾದರು. ಮನಸ್ಸಿನ ಬಂಧನೆಯಿತು. ಸಾಮಾಜಿಕ ದಾಷ್ಟವು ಹರಿಯಿತು. ಮನಸ್ಸು ಬಿಡಿಯನ್ನು ಹೊಂದಿತು. ಎಂದರೆ ಸುಖ ಪ್ರಗತಿಗಳಿಗೆ ವೈರಿಂ ನೈಚ್ಯಾನುಸಂಧಾನವು ಹೊಯಿತು. ಹೊಸ ಯುವಾಡಿತು. ಒಮ್ಮೆ ದಾಸಾನುದಾಸರಾದ ಶೂದ್ರರಿಂದ ಈಗ ಗಳೇ ಸ್ಥಾಪಿಸಲ್ಪಟ್ಟಿವು. ಬುದ್ಧ ಮಹಾವೀರ ಇವರಿಬ್ಬರು ದಾಯ ಕರ್ತೃಯನ್ನು ಉಹಾಪೋಹಗಳ ಮತ್ತು ಸುಖೋನ ಸಂಕಲಯನ್ನು ಹರಿದು ಸ್ವಾತಂತ್ರ್ಯದ ಸನಾತ್ನಿಗಳ್ಕೆ ಹಚ್ಚಿ ಮಗಧ ದೇಶದಲ್ಲಿ ಬುದ್ಧನು ಹಚ್ಚಿದ ಜ್ಞಾನ ಸ್ವಾತಂತ್ರ್ಯದ ದೇಂ ಜ್ಯೋತಿಯು ಜಗತ್ತಿನಲ್ಲಿಯೇ ಹಬ್ಬಲು. ಶ್ರೀ ಪೂರ್ವಾ ರಮಾನುಭಾವನು ಹುಟ್ಟಿದನು. ಇವನೀಂದ ಅಜಾತಶತ್ರು ಸರರ ಮಗಧೀಯು ನವಸಂಸ್ಕೃತಿಯ ಕೇಂದ್ರದ್ವಾಯಿತು. ಕ್ರಿಷ್ಣ ರಲ್ಲಿ ನಂದನ ಪಟ್ಟಾಭಿಪ್ರೇಕವಾಯಿತು. ಅನಂತರ ಜಗತ್ತಿಗೆ ಮಾದರಿಯಾಗಿ ನಿಂತು ಬಿಟ್ಟಿತು. ಮಹಾಭಾರತ ಯದಲ್ಲಿ ಹಾಳಾದ ಭರತ ವರ್ಷದ ಪುನರ್ಜನ್ಮವಾಯಿತು.

ಅಲ್ಲಿಗೊಜಾಂಡರನು ಇಂಡಿ ಸುಮಾರರಲ್ಲಿ ಇಲ್ಲಿಗೆ ಇನೋಡಿ ಆತನೂ ಇತರ ಗ್ರೀಕರೂ ಸ್ತುತಿಸಿದ ಭಾರತೀಯ ಯಸವೆಂದರೆ ಈ ನವಸಂಸ್ಕೃತಿಯ ಪ್ರಭಾವವೇ. ಮುಂದೆ ಸ್ತೇನಿಸ್ ಚೀನಾದ ಫಾಹಿಯಾನ್, ಹ್ಯಾನ್ ಶಾನ್, ಮುಂತಾದ ಹೊಗಳಿದ ಸಂಸ್ಕೃತಿಯೂ ಈ ನಾಗ್ನಿಕ ಸಾಂಪ್ರದಾಯಿದಿಂದ ವಿಸಿದ್ದೇ! “ಯತಃ ಅಭ್ಯಂದಯ ನಿಶ್ರೇಯಸ ಸಿದ್ಧಿಃ ಸ ಧರ್ಮ ಎಂದು ವೈಶೇಷಿಕರ ಧರ್ಮ ವಾಜ್ಯಾಖ್ಯಾ. ವರ್ಣಾರ್ಥಿಮು ಧರ್ಮಗಳು ‘ನಾಗ್ನಿಕವಾದ ಅಧರ್ಮ’ ಎಂದು ಹೀಯಾಳಿಸಿದ ಥಮತವನ್ನು ವೇಶೇಷಿಕರ ದ್ವಾರಾ ಯಿಂದಲೂ ಸೆಲ. ನೋಡುವ. ಇ

ಮತದಿಂದ ಸಂಘರ್ಷ ಆಭ್ಯಾಸದ್ಯು ನಿಶ್ಚೀಯಸಗಕುಂಟಾದವೋ ಇಲ್ಲವೋ? ಧರ್ಮವನ್ನು ತಿಳಿದುಕೊಳ್ಳುವದರ ವಿಷಯದಲ್ಲಿ ಮನು ಯಾಜ್ಞವಲ್ಯರು ಸಹ ನಾಗ್ಯಯ ಮಿಂದಾಂಸ ಅಂತಃಕರಣಪರಮಾಣ ಇತ್ಯಾದಿಗಳನ್ನು ಸಹಿತವಾಗಿಟ್ಟುಕೊಳ್ಳಬೇಕೆಂದು ಹೇಳಿದ್ದಾರೆ. ಅಲ್ಲದೆ ಧರ್ಮಕ್ಕಾಗಿ ದೇವರೂಭೂತಿದ್ದಾನೆ ಎಂದಿಟ್ಟುಕೊಳ್ಳಬೇಕೆಂದಿದ್ದುಂತೆಯೂ ತೋರುವದಿಲ್ಲ. ದರ್ಶನಗಳನ್ನು ಸೋಧಿದರೆ, 'ಯೋಗ' ಮಾತ್ರದಲ್ಲಿಯೇ ದೇವರ ವಿಷಯವಿರುವದು. ಅಲ್ಲಿಯೂ ಆ ದೇವರ ವ್ಯಾಖ್ಯಾನಿವರ ಉಪಾಸನಾವಿಧಾನಗಳು ಬೇರೆಯೇ. ಕಷಿಲನು ಅಷ್ಟಕ್ಕೇ ಸಿಲಿಲಿಲ್ಲ. ದೇವರನ್ನು ಹುಟ್ಟಿಸಿದ ವೇದಗಳನ್ನು ಸಹ ಆತನು ತಿರಸ್ಯಾರಿಸಿ ಬಿಟ್ಟುನು. ಇವುಗಳನ್ನು ಭಕ್ತಿಯಿಂದ ತಿಳಿಕೊಳ್ಳಬೇಕಂತೆ. ದಾರ್ಶನಿಕರು ಯುಕ್ತಿಪ್ರಯರು. ಇಲ್ಲಿ ತಾಲಮೇಲಕ್ಕೆಲ್ಲಿ ಅವಕಾಶ? ಅಪ್ಪೇ ಅಲ್ಲ. ಈ ವೇದಗಳೇ * ಅನೇಕ ಸಲಬದ ಲಾಗದೆ ಇದ್ದರಲ್ಲವೇ ಅವುಗಳನ್ನು ದೇವರ ವಾಕ್ಯವೆಂದು ಭಾವಿಸುವದು ಸಾಧ್ಯ? ಅವುಗಳ ಸುಧಾರಣೆ ಪರುಬಲಿ ಹಿಂಸೆಗಳಿಗಾಗಿ ಕಷಿಲನು ಅವನ್ನು ದೂರವೇ ಇಟ್ಟು ಬಿಟ್ಟುನು ಇಷ್ಟಿದ್ದರೂ ಸಕಲ ಭಾರತೀಯ ಅಧ್ಯಾತ್ಮಜ್ಞನವಿಧಾನಗಳಿಗೂ ಸಾಂಖ್ಯವೇ ಮೂಲ

* (ಇ) ಏ ಏ ಶರಂಗೇಂದ್ರ ಪ್ರಣಾ ಸರ್ವವಾಜ್ಞಾಯ (ಭಾಗವತ ಶ್ಲಂ. ೮. ೧೯-೨೦)

(ಇ) ವೇದವು ಪೂರ್ವಿಯಾಗಿ ಪರಿತು ಹೇಗೆತ್ತಿಂದು ಅಶ್ವಾಷ್ಯಾಸನು ಹೇಳುವುದೆ ವಾಕಾಭಾರತದಲ್ಲಿ ಶಲ್ಯಪರವರದ್ವಾರ್ಥ ಈ ವಿಷಯವಿದೆ. ಈ ಬಿಬ್ರಂಶನ್ನು ಬಿಟ್ಟು ಉಳಿತ್ತು ಬುಂಗಳಿಗೆ ರೂಪಾಯಿದೆಯಿಂದ ತಪ್ಪಿಸಲಿಕ್ಕಾಗಿ ಪರದೇಶಕಳಿಗೆ ಹೇಗೆ ವೇದವನ್ನು ಪರಿತು ಬಿಟ್ಟಿದ್ದರಂತೆ ಈ ವಿಷಯಕನು ತನ್ನ ತಾಯಿ ಸರಸ್ವತಿಯಾಗಿ ವಿನಾಲಾ ಶಿಷ್ಟ ಒಂದು ವಿಷಯನ್ನು ತಿಂದು ಅಲ್ಲಿಯೇ ಬದುಕಿದ್ದನಂತೆ ಆ ಪೂರ್ಣಗಡು ಹಂತಿರಿಗೆ ಉದಾಹಿಸಿ ಈ ಸಾರಸ್ವತಸೇವೆ ಆವರಿಗ ವಾತ್ತಿ ವೇದವನ್ನು ಹೇಳಿದನಂತೆ

(ಇ) ಏಕೆಂದ ವೇದಃ ಜತುವಾದ ಸಂಸ್ಕರ್ಕತ್ವ ಶಾಸನ ಪುನಃ ಇತರ್ವಾದಿ (ಮಾರ್ಪಾಠಿ ಶಾಸನ-೨೪),

(ಈ) ವಾಯುವಾಣಿಜಲ್ಲಿಯಾಗಿ ಸಂಚಯ ಅಧಾರವಿನೆ ಬಾಬ, ಗೋವಿಂದ ದಾಸರ Hinduಗಳಾಗಿ ಸತ್ಯಕಾಸನೆಯೇಡ ವಾಯುವಾಣಿ ಹೆಚ್ಚಿನ ರೂಪಿಗಳಾಗಿ

ವೆಂದು ಹೇಳಿದರೇನೂ ಅತಿಶಯೋಕ್ತಿಯಾಗಲಾರದು. ಹೀಗಿರುವಾಗ ವೇದ, ದರ್ಶನ; ಬುದ್ಧ. ಬುದ್ಧನೊಬ್ಬನೇ ಅಲ್ಲ, ದೇವವೇದಗಳನ್ನು ತಿರ ಸ್ವರಿಸಿದವನು; ಅವನ್ನು ದೂರವಿಟ್ಟು ಜ್ಞಾನವನ್ನು ಕೊಟ್ಟುವನು. ಹೇತುವಾದಿಗಳಾದ ಚಾರುವಾಕರೆಂತೂ ವೈದಿಕರ ಅತ್ಯಾಚಾರ ದುರಾಚಾರಗಳನ್ನು ನೋಡಿ “ತ್ರಯೋವೇದಸ್ಯ ಕಾರ್ತಾರಃ ಭಂಡಃ ಧೂರಃ ನಿಶಾಚರಃ ತ್ವಂ ಎಂದು ಬಿಟ್ಟಿರು. ಪಾರಮಾರ್ಥದ ಮುಸುಕಿನಲ್ಲಿ ಲಾಕಿಕವನ್ನೇ ತಡೆ ತಿಳುವಳಿಕೆಗಳಿಲ್ಲದೆ ಬಿಗಿದಪ್ಪಿಕೊಂಡಿರುವವರ ದೊಡ್ಡವನ್ನು ತೋರಿಸಲು ಹೊರಟ ಈ ಚಾರುವಾಕರೀ “ನಾಸ್ತಿಕ” ರಾದರು! ಹೆಚ್ಚು ಕಡಿಮೆ ಎಲ್ಲ ಕಾರಣವಾದಿಗಳೂ ವೈದಿಕ ವಜ್ರಾರ್ಥಮಾಸಿಯರಿಂದ ಅಸುರರಂದು ಕರೆಯಲ್ಪಟ್ಟಿದ್ದಾರೆ. ಬುದ್ಧನ ಪಾಠೇನು ಮತ್ತೆ? ಆದರೆ ಲೋಕಕ್ಕೇನೋ ಉಪಕಾರವಾಗಿಯೇ ಆಯಿತು ಅಲ್ಲವೇ?

ಶೂದ್ರರ ಗುಲಾಮಗಿರಿಯ ಸ್ಥಿತಿಗಳಿಯ ದೇವಧರ್ಮಗಳ ದರ್ಶಾರಿನಲ್ಲಿ ಹೀಗಿತ್ತು. ಹೆಂಗಸರ ಸ್ಥಿತಿಯನ್ನು ನೋಡೋಣ. ವೇದಕಾಲದಲ್ಲಿ ಇವರ ಸ್ಥಿತಿಯು ಚನ್ಮಾಗಿಯೇ ಇತ್ತೀಂದು ತೋರುತ್ತದೆ. ಧರ್ಮವು ಸಂಘಜೀವನ ಸುಖಸಮಾಧಾನಗಳ ಆವಶ್ಯಕಹಾದಿಯನ್ನು ತುಳಿಯುತ್ತಿದ್ದಾಗ ಇವರ ಸ್ಥಿತಿಯು ಕೆಟ್ಟಿರಲಿಲ್ಲ. ಮತ್ತೆ ಬೇರೆ ಕಾಲ. ಸುಖಪ್ರಿಯರು ಅನ್ವಯಿಸಿರುತ್ತಿದ್ದರಿಗೆ. ಈ ಕಾಲದಲ್ಲಿ ಹುಟ್ಟಿದ ಧರ್ಮಗಳನ್ನು ನೋಡಬೇಕಾಗಿದೆ. ಹಿಂದೆಯೇ ಕೆಲಮಟ್ಟಿಗೆ ಅದನ್ನು ಹೇಳಿರುವೆವೆ. ಇಲ್ಲಿ ಆಕೆಯ ಪದವಿಯ ವಿಸ್ತರ ವಿವರಗಳನ್ನು ಕೈಕೊಳ್ಳಲಾಗುವದು. ವೇದಗಳ ಮಂತ್ರತಂತ್ರಗಳಿಗೆ ಯಜ್ಞಯಾಗಾದಿಗಳು ಮುಖ್ಯವಷ್ಟೆ? ಮೊದಲು ವೇದಕಾಲದಲ್ಲಿ ದಕ್ಷಿಣಾ, ಯಮಿ, ಶಚಿ, ಷುಹು ಮುಂತಾದ ಅನೇಕರು ಮಂತ್ರಗಳನ್ನೇ ರಚಿಸಿದರು. ಯಜ್ಞಗಳನ್ನು ತಾವೇ ನಡೆಸುತ್ತಿದ್ದರು. ಬರಬರುತ್ತ ಹೆಂಗಸರಿಗೆ ಅಂಥ ವಿಶೇಷ ಧರ್ಮಕರ್ಮಗಳನ್ನು ನಡೆಸುವ ಆ ಆಧಿಕಾರವು ಹೋಗಿ

ಬಿಟ್ಟೆತು. ಯಾಕೆ? ಇವು ಮಾರ್ಚೆಟ್‌ನ್ನು ಯಜ್ಞಗಳಿಗೆ ತೆಪ್ಪದೆ ಬೇಕಾದ ಸುರಾಪಾನ ಪ್ರಾಣಿ ಹಿಂಸೆ ಇವುಗಳನ್ನು ಸಮಿಸಲಕ್ಕೆ ಹೆಂಗ ಸರಿಗಾಗುವದಿಲ್ಲವಂತೆ! ಆದುದರಿಂದ ಹೆಂಗಸರು ಯಜ್ಞಕ್ಕೆ ಅಯೋಗ್ಯರು! ಯಜ್ಞಕ್ಕೆ ಅಹರತೆಯಲ್ಲಿವಾದರೆ ವೇದಾಭ್ಯಾಸಕ್ಕೆ ಅಧಿಕಾರ ವಿಲ್ಲ. ವೇದವು ಧರ್ಮಮೂಲ; ಆದುದರಿಂದ ಹೆಂಗಸರು ಧರ್ಮದಿಂದಲೂ ದೂರ. ಆದಕ್ಕಾಗಿ ‘ಪಾಪಯೋಸಿ’ಗಳಿವದು. ಅಷ್ಟೇಕೆ-ಅವರ ಬುದ್ಧಿಯು ಅವರಿಗೆ ಸಹ ಉಪಯೋಗಕ್ಕೆ ಬರಲಾರದು. ಪಾಪದಲ್ಲಿಯೇ ಹುಟ್ಟಿದ ಬುದ್ಧಿಯು ಪಾಪದ ಯಾದಿಗೇ ಎಳೆಯದಿರುವದೇ? ಆದಕ್ಕಾಗಿ ಹೆಂಗಸು ಪಾಪದಿಂದ ದೂರಳಾಗಬೇಕಾದರೆ ಧರ್ಮಾರ್ಥನಾದ ಪುಣ್ಯತ್ವನಾದ ಗಂಡಸಿನ ಉಪದೇಶವಂತೆಯೇ ಬೆಳೆಯಬೇಕು. ಆದರೂ ಆಕೆಯನ್ನು ಬಿಟ್ಟರೆ ಗಂಡಸಿಗೆ ಗತಿಯಿಲ್ಲ. ಆಕೆಯನ್ನು ತಮ್ಮ ದೇವರೇ ಏತಕ್ಕಾಗಿ ಹುಟ್ಟಿಸಿದನು ಎಂದೂ ಒಂದು ಪ್ರಶ್ನೆ ಆವಸ್ಯಕನ್ನು ಕಾಡಿಸುತ್ತುದೆ. ಆದಕ್ಕೂ ಉತ್ತರವನ್ನು ಕೊಟ್ಟೀ ಬಿಟ್ಟೆತು ಧರ್ಮೋಕ್ತ್ತರಿ! ‘ಪುತ್ರಾಧರ್ಮಾ ಭಾಯಾ’ ಸಂತಾನ ದ್ರೋಷ್ಯರ ಹೆಂಡತಿ. ಆಕೆಗೆ ಬೇರೇನೂ ಕೆಲಸವಿಲ್ಲ ಸಂಸಾರದಲ್ಲಿ, ಸಂಘದಲ್ಲಿ! ಮಕ್ಕಳನ್ನು ಹುಟ್ಟಿಸಿದರಾಯಿತು. ಬೆಳೆಸುವ ಗೊಡವೆ ಮಾತ್ರವಿಲ್ಲ! ಆ ವಿಷಯ ಯಾವ ಧರ್ಮಶಾಸ್ತ್ರಗಳಲ್ಲಿಯೂ ವೇದ, ಕುದಾನ್, ಚೈಬಲ್ ಜಂದವಸ್ತು ಯಾವದರಲ್ಲಿಯೂ ಚರ್ಚೆಯೇ ಇಲ್ಲ. ಮಕ್ಕಳನ್ನು ದೇಗೆ ಬೆಳೆಸಬೇಕು, ಶಿಕ್ಷಣವು ಎಂತಹದಿರ ಬೇಕು, ಅವುಗಳ ನಿಸಗ್ರಹಕ್ಕೆ ಸರಿಯಾಗಿ, ಅವುಗಳಿಗೆ ಯೋಗ್ಯವಾದ ಅನ್ನಬಟ್ಟೆಗಳಾವವು? - ಮುಂತಾದ ವಿಷಯಗಳ ವರವೇ ಇಲ್ಲ ಎಲ್ಲೆಲ್ಲಿಯೂ! ಇವೆಲ್ಲವನ್ನೂ ನೋಡಿಕೊಳ್ಳಲಿಕ್ಕೆ ಆ ದೇವರೇ ಇಲ್ಲವೋ? ಉಂಟುಮಾಡಿದ ದೇವರು ಖಾಟ ಕೊಡಲಾರನೇ? ಹೊಟ್ಟೆ ಕೊಟ್ಟೆ ವಹಿಟ್ಟೆ ಕೊಡಲಾರನೇ? - ಇವೇ, ಅನ್ನವನ್ನು ಕುರಿತು ಸಮಾಧಾನ ಗಳು! ಶಿಕ್ಷಣದ ವಿಷಯವೋ ಮತ್ತೆ? ಮಾನಿಗೆ ಈಸು ಕಲಿಸಿದವರಾದು! ಹಕ್ಕಿಗೆ ಹಾರುವದನ್ನು ಕಲಿಸಿದವರಾದು! ಕೋಗಿಲೆಗೆ ಹಾದು ಕಲಿಸಿದವ

ಮಾಡಿಯು
ಮಕ್ಕಳಗಾಗಿಯೋ?

ರಾರು! ಅಂಥ ಆ ಪರಮಾತ್ಮನು ಉಚ್ಛ್ರಾಯಿತಿಯಾದ ಮಗುವನ್ನು ಉಪೇಕ್ಷಿಸುವನೇ? ಇದು ಸಮಾಧಾನ! ಮೇಲೆ ಸಂತತಿಗಾಗಿ ಹೆಂಡ ತಿಯಂತೆ! ಆದರೆ ಮಕ್ಕಳಿಗಾಗಿ ಧರ್ಮವು ಬರೆದಿಟ್ಟದ್ದಷ್ಟಕ್ಕೇ ಇದೆ. ಅವುಗಳ ಜಿಂತೆಯೇ ಯಾವ ಮತಕ್ಕೂ ಇಲ್ಲ, ಯಾವ ಧರ್ಮಕ್ಕೂ ಇಲ್ಲ. ಹುಟ್ಟಿದ ಮಗುವನ್ನು ಬೆಳೆಸುವದರ ವಿಷಯ ಒಂದಾದರೂ ಯೋಗ್ಯ ಗ್ರಂಥವಿದೆಯೋ ಧರ್ಮಗಳಲ್ಲಿ? ಅವುಗಳ ಅನ್ನ ಬಟ್ಟಿ ವಿದ್ಯೆಯ ಪದ್ಧತಿಗಳು ಇವೆಲ್ಲವೂ ಅನ್ಯೇಸರ್ವಿಕ, ಅವುಗಳ ಸುಖಾರೋಗ್ಯಗಳಿಗೆ ವೈರಿ. ಹೀಗೇಕೆ? ನಿಜವಾದ ವಾತು ಏನೆಂದರೆ ಹೆಂಗಸು ಬರಿ ತನ್ನ ಲಾಲ್ಯಕ್ಕೆ ಬೇಕಾದ ವಷ್ಟು. ಹಾಗೆನ್ನು ಲಿಕ್ಕೆ ಮಾತ್ರ ದ್ವೀಯರವಿಲ್ಲ. ಅದಕ್ಕಾಗಿ ಈ ‘ಪುತ್ರಾರ್ಥ’..... ಒಂದು ಸಮಾಧಾನ! ಆ ತನ್ನ ಸೀಚ ಸುಖಾಭಿಲಾಷೆಯನ್ನು ಪೂರ್ವೇಸುವದೇ ಮುಖ್ಯ ಧ್ಯೋಯ. ವಾತು ಎಷ್ಟು ದೊಡ್ಡದಾಗಿದ್ದರೂ ಏನಾಯಿತು? ಉದ್ದೇಶ ಮಾತ್ರ ಪರಬರಿಸಬಹುದಿಕ್ಕೆ ಅನುಕೂಲತೆ ಅದೊಂದೇ. ಮತ್ತು ದಕ್ಕೇ ‘ನ ಸ್ತುತಿ ಸಾಪ್ತತಂತ್ರ್ಯಮಹರ್ತಿ’। ಹೆಂಗಸಿನ ಪರಾಧಿನತೆಯ ಆವ ರ್ಯಕತೆಯನ್ನು ಉಪದೇಶಿಸದೆ ಇರುವ ಮತಗ್ರಂಥಗಳೇ ಯಾವ ಮತದಲ್ಲಿಯೂ ಇಲ್ಲ. ಇಸ್ವರುಗಳಿಗೆ ಕಿರಿಣಿವೆಂದರೆ ಪದ್ಮಪುರಾಣ! ಅದರ ಉಪದೇಶವನ್ನು ಸ್ವಲ್ಪ ಸೋಧುವ. ಯಾಕೆಂದರೆ ಮುಷಿಪ್ಪೇರ್ಕು ವಿಷಯ, ಪುರಾಣವೆಂದರೆ!!—

ಹೆಂಗಸಿಗೆ ಇಹದಲ್ಲಿ ಗಂಡಿಸಿಗಂತ ವಿಶೇಷನಾದ ವೇದವಿಲ್ಲ. ಆಕೆಯು ಮಾತ ಉರ್ಬಾವಾದ ಅತ್ಯಾತ್ಮನು ಧರ್ಮವೆಂದರೆ ಅತನಿಗೆ ಶೂರ್ಣ ವಿಧೀಯಾಗಿದ್ದು ಅತನ್ನು ಹೆಚ್ಚಿಸುವದು. ಆಕೆಯ ಜೀವನ ಸಹಿತನೇಲ್ಲ ಇಲ್ಲಿರಬೇಕು.

ಆಕೆಯ ಗಂಡನು ವಿಕಲಾಂಗನಾಗಿರಲಿ, ಮುದುಳನಾಗಿರಲಿ, ಶರುಂಡನಾಗಿರಲಿ, ಅಶ್ವನಾಗಿರಲಿ, ಶಿಫ್ರಕ್ಕೊಂಡಿಯಾಗಿರಲಿ, ವೃಭಜಾರಿಯಾಗಿರಲಿ, ದುರಾಜಾರಿಯಾಗಿರಲಿ, ಜೂಜುಹೋರನಾಗಿರಲಿ..... ಶಾಸ್ತ್ರೀಯಾಗಿ ಬದುಕಿರಲಿ... ಹೆಚ್ಚಿಯಲ್ಲಿ ಶ್ರೀನುವಿಲ್ಲದವನಾಗಿರಲಿ, ಹುಳ್ಳನಂತೆ ಕಹಗಲಿ; ಮಾನವಿಲ್ಲದವನಾಗಿರಲಿ..... ಸಾರಾಂಶ— ಅತನಣ್ಣ ಲೋಕವೇ ಬೇಕಾಗಿದ್ದಿರೇ, ಅತನ ದೊಷ್ಟವ ಬೇಕಾದದ್ದಿಲಿ, ಅತನ ಹೆಚ್ಚಿಯು ಮಾತ್ರ ಅತನನ್ನು ದೇವರೀಯೇ ಭಾವಿಸಬೇಕು; ತನ್ನಿಂದಾಗುವ ಸೇವೆಯನ್ನುಲ್ಲ ಅರ್ಷಿಸಬೇಕು; ಅತನ ಲೋಕ

ಸ್ವಾನಕೆ ದೌಡುಗಳ ಪರಿವರ್ತನೆ ಕ್ಷಮೆದ್ದದೆ ಅತನಿಗೆ ಅಸಂತೋಷವಾಗದಂತೆ ಆಕ್ಯಾಯ ನೊಡಿಕೊಳ್ಳಬೇಕು

ಹೆಂಗಸು ಹೆಚ್ಚಿದೆಚ್ಚಿಗೂ .ಹೀಗೆ ವಿಧೇಯ-ಭಾಗಿರಲಿಕಾಗಿ ಸೃಷ್ಟಿಸಲ್ಪಟ್ಟಿದ್ದಾಗಿ.

..... ಗಂಡನು ಎಲ್ಲಿಗಾಗಾದರೂ ಹೊಡದರೆ ಆಕ್ಯಾಯ ಆತನ ಅನುಮತಿಯಂದ ಕೂಡಿ ಹೊಗಲಿ ಮನೆಯಿಂದು ಏಂದರೆ ಅದನ್ನು ಬಿಟ್ಟು ಹೋಗದಿರಲಿ. ಆತನು ಹೂಡಿರುಗುವ ವರೆಗೆ ಆಕ್ಯಾಯ ಸ್ವಾನ ಮಾಡಬಾರದು, ತಲೆಗೆ ನ್ಯೂ ಹಚ್ಚಿಕೊಳ್ಳಬಾರದು, ಕಲ್ಲಿ ತಿಕ್ಕಿಕೊಳ್ಳಬಾರದು, ಉಗುರುಗಳನ್ನು ಕತ್ತರಿಸಬಾರದು. ದಿನ ಕೊಳ್ಳಬೇಕೆಂದು ಉಣಿ ಬೇಕು ಹಾಸಿಗೆಯ ಮೇಲೆ ಮಾಲಗಬಾರದು ಹೊಸ ಬಟ್ಟೆ ಗಳನ್ನು ಧರಿಸಬಾರದು ಈಗೆ ಅಲಂಕಾರವನ್ನು ಕೊಳ್ಳಬಾರದು.

ಮುಖ್ಯದಾಗ ಮಾರು ದಿನ ಬೇರೆಯಾಗಿರಬೇಕು ಈ ರೂಪದಳ್ಳಿ ಆಕ್ಯಾಯ ಯಾರನ್ನು ನೋಡಬಾರದು. ತನ್ನ ಮಕ್ಕಳನ್ನು ಸಹ ನೋಡಬಾರದು ಸೂರ್ಯನ ಬೇಳಕನ್ನು ಸಹ ಕಾಣಬಾರದು ನಾಲ್ಕು ನೇಯ ದಿನ ವಿಶಯಬೇಕು.....

..... ಗಂಡನು ಆದುವಾಗ ಆಕ್ಯಾಯ ಸುಮಧುರಬೇಕು..... ಹಾಡು-ಹಾಗ ಆಕ್ಯಾಯ ಆಕ್ಯಾಯನಂದದಲ್ಲಿರಬೇಕು ಶುಳ್ಳದರೆ ಆತನನ್ನು ಸಂತೋಷದಿಂದ ದಿಕ್ಕಿಸಬೇಕು. ಪೂರ್ವಿಕವನ್ನು ತೊರಿಸಿದರೆ ಗೌರವದಿಂದ ನೋಡಬೇಕು. ಆತನಿವರ ನಲ್ಲಿ ಸದಾ ಸಂತೋಷವನ್ನೇ ತೊರಿಸಬೇಕು

ಗಂಡನು ನಿಟ್ಟಿಗೆದ್ದರೆ, ತನ್ನನ್ನು ಗದಂಸಿದರೆ, ಕಷ್ಟದಾಗಿ ಬ್ಯಾಡಿ, ಅನಾಯವಾಗಿ ಹೊಡಿದರೆ ಸಹ, ಆಕ್ಯಾಯ ಸೌಕ್ಯ ರೀತಿಯಂದಲೇ ಉತ್ತರ ಕೂಡಬೇಕು ಆತನ ದ್ಯುಗಳನ್ನು ಹಿಡಿದು ವಂಡಿದಬೇಕು ಹಾಗೆ ಆತನಿಂದ ದ್ಯುಮಾಪಕ್ಕೆ ಬೇಡಬೇಕು

ಈ ಪುರಾಣದ ಅನುವಾದವನ್ನು ಇಲ್ಲಿಗೇ ಮುಗಿಸುಂಣ. ಹೇಗಿದೆ ಉಪದೇಶ! ಮಕ್ಕಳ ಉದಾಧರಕ್ಕಾಗಿ ಹೀಗೆ ಮಾಡು ಎಂದು ಬಂದು ಮಾಡು ಇಲ್ಲ!! ಇದನ್ನು ತಕ್ಕೊಂಡವನು ಮಹಾರಾಜ ದಿಲಿಂಪನು. ರಾಜನೇ ಇಂಥ ಭಕ್ತನಾದರೆ ಪ್ರಜೆಯ ಗತಿಯೇನು? ಮತ್ತೀರೆ ಉಪದೇಶವು ಅಪರೂಪವಲ್ಲ. ಹೆಂಗಸರ ಬುದ್ಧಿಯನ್ನು ಬೂದಿಯೆಂದು ಭಾವಿಸಿ ತವರಿಗೆ ಯೋಗ್ಯವಾದ ಅನ್ನು ಬಟ್ಟಿ ಒಡವೆ ವಿಷ್ಣು ಧರ್ಮ ಕರ್ಮ ಇತ್ಯಾದಿಗಳನ್ನು ಎಪ್ಪೋಣಿ ಗ್ರಂಥಗಳು ಉಪದೇಶಿಸಿವೆ. ಗಂಡನು ನೂರು ಹೇಳಿಸರೆ ಆಕ್ಯಾಯ ಮಾರು ಮಾತ್ರ ಪೂರ್ವಿಸಿದ್ದಾಗೆ. ಅವು ಕ್ಯೇ ದೇಶವು ಇಲ್ಲಿಗಿಳಿದಿದೆ ಆಕ್ಯಾಯ ಬಿಟ್ಟೆ ಕೆಲ

ಸಗಳಿಗಾಗಿ ಕಾಮಮದಾಂಥನಾದ ಗಂಡಸೂ ಆಕೆಯನ್ನು ದಂಡಿಸದೆ ಬಿಟ್ಟಿದ್ದಾನೆ. ಹಾಗಿಲ್ಲದೆ, ಪಡೆದ ಉಪದೇಶವನ್ನುಲ್ಲ ಆಕೆಯು ನಡಿಸಿ ಬಿಟ್ಟಿದ್ದೇ ಆಗಿದ್ದರೆ ಈ ಹಿಂದೂ ಜನಾಂಗವೇ ನಿನಾರ್ಮಾವಾಗಿ ಹೋಗಿದೆ ಇರುತ್ತಿದ್ದಿಲ್ಲ. ಇಹವನ್ನು ಪೂರ್ತಿಯಾಗಿ ಬಿಟ್ಟೀ ಬಿಟ್ಟು ಪರಕ್ಕೇ ತೆರಳುತ್ತಿತ್ತು. ಈ ಪುಣ್ಯಭೂಮಿಯು ಧರ್ಮಸಿಷ್ಟ ಜನಾಂಗವು! ಅಕ್ಕಣಿಲಾಷೆಯ ವಿಷಯಾತ್ಮಕ ಕಷ್ಟೋಲಕಲ್ಪಿತ ಧರ್ಮವು ತನ್ನ ಕುಕರ್ಮಗಳ ಅನಿವಾರ್ಯ ಫಲವನ್ನುಣ್ಣಿತ್ತಿತ್ತು! ಆದರೆ ನಿಸರ್ವವು ಬಿಡಲ್ಲಿ. ಅದು ಅನ್ನೇಸರ್ವಕ ಧರ್ಮಾಚಾರಣಿಗೆ ಇದಿರಾಗಿ ನಿಂತು ಧರ್ಮಾಂತರ ಸಂತಾನವನ್ನು ಇಲ್ಲಿಯೇ ತಡೆದಿಟ್ಟಿತು. ಆದುದರಿಂದ ಏಂದುಗಳು ಹಿಂದುಳಿದುಕೊಂಡೇ ಇದ್ದರೂ ಇನ್ನೂ ಏನೋ ಇದ್ದಾರೆ ಈ ಹಿಂದುಸ್ಥಾನದಲ್ಲಿ!

ಕ್ರೈಸ್ತ ಮತವು ಹೋಗಿದೆ ಸೋಜೋಣ. ಈ ವಿಷಯದಲ್ಲಿ ಆದರ ಕರ್ತೃವಾದ ಯೇಸುವೇ ತನ್ನ ತಾಯಿಗೆ ‘ಹೆಂಗಸೇ, ನಿನ್ನೊಂದನೆ ನನಗೇನಿದೆ’* ಎಂದೆನ್ನುತ್ತಾನೆ! ಪಾಲನು ತಿಮೋತಿಗೆ ಬರೆದ ಮೊದಲನೆಯ ಪತ್ರದಲ್ಲಿ ಈ ವಿಷಯವು ಇನ್ನೂ ಜನಾಗಿ ತೋರಿ ಬರುತ್ತದೆ—‘ಪೂರ್ಣ ಪರಾಧಿನತಿ ಹೆಂಗಸರು ಕಲಿಯಲಿ. ಹೆಂಗಸು ಕಲಿಸುವದಕ್ಕಾಗಲಿ ಗಂಡಸಿನ ಅಧಿಕಾರವನ್ನು ಆಕ್ರಮಿಸುವದಕ್ಕಾಗಲಿ ನಾನು ಒಪ್ಪುವದಿಲ್ಲ. ಆಕೆಯು ಅಧಿನಳೀಯಾಗಿರಬೇಕು.

ಯಾಕೆಂದರೆ ಆದಮನು ಮೊದಲು ಸೃಷ್ಟಿಸಲ್ಪಟ್ಟಿನು, ಶೈಕ್ಷಣಿಕರು ಆನಂತರ ಹವ್ಯಾಳು. ಆದಮನು ಮೋಸಹೋಗಲಿಲ್ಲ, ಹೆಂಗಸೂ ಆದರೆ ಆ ಹೆಂಗಸು ಮೋಸಹೋದಳಾದುದರಿಂದ ಅಪರಾಧವು ಆಕೆಯದು. ಆದರೂ ಶರ್ದೇ, ದಾನ, ಪವಿತ್ರತೆ, ನಿರೋಧಗಳನ್ನು ನಡೆಸಿಕೊಂಡಿದ್ದರೆ ಮಕ್ಕಳನ್ನು ಹಡೆಯುವದರಿಂದ ಆಕೆಯು ಉಧ್ಘರಿಸಲ್ಪಡುವಳು.’ ಫು ಹೋಗಿದೆ, ಹೆಂಗಸಿಗೆ ದೇವಧರ್ಮಗಳು ಕೊಡುವ ಮಾನ? ಟಿಟ್ಟುಫಲಿಯನಾ, ಸೈಂಟ್‌ಎಂಫ್ರೋಸ್ ಮುಂತಾದ

* ೨, ೪

ತ್ತ ೨, ೧೧-೧೨

ಇನ್ನೂ ಅನೇಕ ಕ್ರಿಯೆಸ್ತಭಕ್ತ ಸಾಧುಗಳಂತೂ ನಮ್ಮಲಿಯ ದಾಸರು ಅನೇಕರು ಹಾಡಿದಂತೆ ‘ನಾರಿ ನರಕಕೆ ದಾರಿ ನಾರಿ ಮಹಾಮಾರಿ’ ಎಂದೇ ಹಾಡಿದ್ದಾರೆ! ಅಷ್ಟೇ ಏಕೆ- ಹೆಂಗಸು ದೇವರ ಸೃಷ್ಟಿಯೋ ಸೃತಾನೆನ ಸೃಷ್ಟಿಯೋ ಎಂಬದಾಗಿ ಸಂದೇಹ ವಿವಾದಗಳು ಸಹ ಆ ಮತಾನುಯಾಯಿಗಳಲ್ಲಿ ಒಮ್ಮೆ ನಡೆದಿವೆ! ‘ಈ ಫೋರಮಾದ ಸಂಸಾರಮಹಾಸಾಗರವನ್ನು’ ‘ಹೆಂಡತಿ ಪೂರ್ಣ ಹಿಂಡುತ್ತಿ’ ‘ಮಡದಿ ಮಕ್ಕಳ ಮರೆಯೆ ಮಹಾದೇವ ಮೆಚ್ಚುವನು’ ಮುಂತಾದ ಸಾವಿರಾರು ಉದಾರಗಳನ್ನು ನಮ್ಮಲ್ಲಿಯ ಭಕ್ತರೂ ದಾಸರೂ ತೆಗೆದಂತೆ ಅವರಲ್ಲಿಯೂ ಧಾರಾಳವಾಗಿ ತೆಗೆದಿದ್ದಾರೆ! ಇಸ್ತಾಮೂ ಧರ್ಮದಲ್ಲಿ ವಾತ್ರ ಈ ಗೋಳು ಕಡಿಮೆ. ಹೆಂಗಸಿಗೆ ಗಂಡಸಿಗೆ ಅಧಿನವಾಗಿರಬೇಕೆಂಬ ಉಪದೇಶ ಸ್ವಲ್ಪ ಇದೆಯಾದರೂ ಈ ಗೋಳಿಲ್ಲ. ಸಂತಾನಕ್ಕಾಗಿ ಮಾತ್ರ ಸಂಸಾರವನ್ನು ಮಾಡುವ ಈ ಮಹಾನುಭಾವರಿಗೆಲ್ಲದೀಯೂ ಮಕ್ಕಳ ಮೇಲೆ ಸ್ತುತಿಯಿದ್ದದ್ದು ಕಾಣುವದೇ ಇಲ್ಲ. ಟಿಟ್ಟುರ್ಲಿಯನ್ನು ಮಕ್ಕಳನ್ನು ‘ದ್ವೀಪಭಕ್ತಿಗೆ ಕೇವಲ ಅನನ್ನಕೂಲವಾಗಿದ್ದ ಸಂಸಾರ ತಾಪಗಳಲ್ಲಿ ಬಹು ತೊಂದರೆಯನ್ನು ಒಟ್ಟುಮಾಡುವಂಥ ಭಾರೆ” ಎಂಬದಾಗಿ ವರ್ಣಿಸಿದ್ದಾನೆ. ಈ ಭಾರವು ಇಹಕ್ಕೇ ಬಾರದಂತೆ ಮೊದಲೇ ಸೋಡಿಕೊಳ್ಳುವದುಕ್ಕೂ ಮವಲ್ಲವೇ? ಇಂಥವರಿಗೆ ಹೆಂಡತಿಯಾಕೆ? ಆಕೆಗೆ ಅತ್ಯು, ಮಾವ, ದೇವಧರ್ಮ, ಇಂಗಳ ಕಾಟವೇಕೆ?

ದೇವನೆಂದು ಪೂಜಿಸಲ್ಪಡುವ ರಾಮಚಂದ್ರನೇ ತನ್ನ ಹೆಂಡತಿಯ ಹೊಳಟ್ಟಿಯಲ್ಲಿ ಮಕ್ಕಳಿರುವಾಗಲೇ ಆಕೆಯನ್ನು ವನವಾಸಕ್ಕೆ ಕಳಸಲಿಲ್ಲವೇ? ರಾಮಾಯಣದಲ್ಲಿ ಆಕೆಯ ಪಾತಿವ್ರತ್ಯದ ಪರೀಕ್ಷೆಯೊಮ್ಮೆಯಾಯಿತು. ಮತ್ತು ಉತ್ತರರಾಮಚರಿತ್ರೆಯಲ್ಲಿ ಆ ಸುದ್ದಿಯನ್ನೇ ಮತ್ತೆ ಎತ್ತಿ ಸೀತೆಯನ್ನು ಹಾಗೆ ದಂಡಿಸುವದಕ್ಕೇನು

ರಾಮಾಯಣ ಕಾರಣ? ಅಂಥ ಮಹಾಪ್ರಭುವಿನ ಹೆಂಡತಿಯಾಗಿ ಮಾಡಂ ದ್ವಾರೂ ಒಮ್ಮೆ ಸಂಕರ್ಯಕ್ಕಾಸ್ತದವನ್ನು ಕೊಟ್ಟಿರೋ ಹೆಂಗಸು, ಆಕೆಯ ಗತಿಯು ಹಿಗೆ ಎಂದು ಒತ್ತಿ

ತೋರಿಸಿ ಹೆಂಗಸರನ್ನು ದಬಾಯಿಸಿಡಲ್ಕ್ಕಾಗಿಲ್ಲವೇ ಈ ಉಪಾಯ ? ಮೇಲೆ ರಾಮಚಂದ್ರನು ಕೇವಲ ಧರ್ಮಪರಿಪಾಲನೆಗಾಗಿಯೇ ಆಕೆಯನ್ನೂ ಇಡಿಸಿ ಬಿಟ್ಟುನಂತೆ. ಆತನಿಗೆ ಮನಸ್ಸಿನಲ್ಲಿ ನಿಜವಾಗಿ ಯೂ ಅನುರಾಗವಿಕ್ರಂತಿ ! ಭಳಿರೀ- ಅನುರಾಗ ! ಹಾಗಿದ್ದೇ ಇವಾದರೆ, ಆಕೆಯು ಪವಿತ್ರಾಲಾಗಿದ್ದಾಗೆ ಎಂದು ತಿಳಿದ ಪ್ರೇಮಮಯ ರಾಮಚಂದ್ರನು ಪತಿವೃತ್ತಿಯ ಮಾನಕ್ಕಾಗಿ ತನ್ನಲ್ಲಿಯ ಪ್ರೇಮಕ್ಕಾಗಿ, ಆ ಪವಿತ್ರ ಸೀತೆಗಾಗಿ ನಿಂದಕ ಪ್ರಜೆಗಳ ಮುಂದೆ ರಾಜ್ಯವನ್ನು ಭರತನಿಗರ್ರಿಸಿ ತಾನೇ ಆಕೆಯೊಡನೆ ಆರಣ್ಯವನ್ನು ಸೇರಿಬಿಟ್ಟಿದ್ದರೆ ಇನ್ನೂ ಒಳ್ಳಿಯ ನ್ಯಾಯವಾಗುತ್ತಿತ್ತಲ್ಲವೇ ? ನ್ಯಾಯ ದಯಾಪ್ರೇಮಗಳ ಸಾಮರಷ್ಯವೇ ಆಗುತ್ತಿತ್ತು. ಆದರೆ ಗ್ರಂಥ ಕಾರರ ಉದ್ದೇಶ ಇಂಥ ನಿಜವಾದ ಸಮರಸ ಧರ್ಮವನ್ನು ತೋರಿಸುವದಿಲ್ಲ. ಹೆಂಗಸಿಗೆ ಮೇಲ್ಪಂಕ್ತಿ ತಾಕೀದುಗಳನ್ನು ತೋರಿಸುವದೇಯಾಗಿತ್ತು. ಕೇವಲ ರಾಮಭಕ್ತನಾದ ತುಲಸಿದಾಸನೂ

‘ಧೋಲ ಗಂವಾರ ಶಾದರ ಶಿಶು ನಾರಿ ।

ಯಃ ಸಬ ತಾಡನಕೆ ಅಧಿಕಾರಿ ॥’

ಎಂದು ಬರೆದಿದ್ದ್ವಾಗಿ. ಧೋಲು, ಹಕ್ಕಿಗಾರ, ಶಾದ್ರು, ಶಿಶು, ನಾರಿ ಇವರಲ್ಲಿರೂ ತಾಡನ ಮಾತ್ರಕ್ಕೇ ಅಧಿಕಾರಿಗಳಂತೆ. ಧೋಲನ್ನು ಬಡೆದು ನುಡಿಸಬೇಕು ಹಾಗೇ ಇವರನ್ನೆಲ್ಲ ಹೊಡೆದು ಸತೇಸಬೇಕು. ಎಂದೀ ಮಹಾನುಭಾವನ ಮತ ! ಅತಿಯಾಗಿ ಇಂದ್ರಿಯ ಸುಶಾಖಿಲಾಪೀಗೇ ಬಿದ್ದ ಸಮಾಜದ ಕೃತ್ಯಮ ಜೀವನದ ಪ್ರಭಾವವು ಹೇಗಿದೆ ? ಹೆಚ್ಚು ವಿನ ಹಿಡಿತ ! ದೊಡ್ಡ ದೊಡ್ಡ ಸಾಧುಗಳನ್ನು ಶಾಡ ಇದು ಬಿಟ್ಟಿಲ್ಲ.

ಮಹಾಭಾರತದಲ್ಲಿಯೂ ಎಷ್ಟೋ ಕಡೆ ಹೆಂಗಸು ಗಂಡಸಿನ ಸಂಭೋಗಸಾಮಗ್ರಿಯಾಗಿ ನಿಜೀವ ವಸ್ತುವಿನಂತೆಯೇ ಭಾವಿಸಲ್ಪಟ್ಟಿದ್ದನ್ನು ನೋಡಬಹುದು. ದೌರ್ಪದಿಯನ್ನೇ ಜೂಜಿನಲ್ಲಿ ಪಣ ವಾಗಿಡಲಿಲ್ಲವೇ ? ಇಟ್ಟವನು ಮೇಲೆ ಧರ್ಮರಾಜನು ! ಆಕೆಯನ್ನು ಸಭೆಗೆ ಎಳೆದು ತಂದು ಅವಮಾನಿಸಿದವರೂ ರಾಜಕುಲಕ್ಕೆ ಸೇರಿದ ದ್ವಿಜರಾಜ ಗಂಡಸರೇ ! ಖುಷಿಗಳು ಮಾತ್ರ ನೋಡಲಾರದೆ ಎದ್ದು

ಹೋದರಂತೆ. ಇದರಿಂದ ತಕ್ಕು ಮಟ್ಟಿಗಾದರೂ ಭಾರತದ ಮಾನವು ಉಳಿಯಿತು. ಕಾಮಾಭಿಲಾಪೆಯನ್ನು ಪೂರ್ವೆಸುವದಕ್ಕೆ ಹೆಂಗಸಿನ ದೇವನ್ನಾಂದಿದ್ದರೆ ಸಾಕು. ಆಕೆಯ ಜಾಳನಮಾನ ಗುಣಗಳು ಲೀಕ್ಕುಕ್ಕೆ ಬೇಕಾಗಿಯೇ ಇಲ್ಲ. ಇವುಗಳ ಆವಶ್ಯಕತೆಯನ್ನು ವರಾ ಶದ ವಾಸ್ತವರಂಧ ಸುಷಿಗಳು ಸಹ ಸೋಡಲಿಲ್ಲ. ಭೀಮು ಅಜುಂ ನ ರಂಧ ಪ್ರತ್ಯಿಯ ವೀರರೂ ಸೋಡಲಿಲ್ಲ. ಸ್ತ್ರೀಗೆ ದೇಹವು ಒಂದಿದ್ದರೆ ಸಾಕು. ಕಾಳಿದಾಸನಂಧ ದೊಡ್ಡ ಕವಿಗಳ ವಣಿನೇಗೂ ಹೆಚ್ಚಾಗಿ ಬರುವದು ಇವರ ಅಂಗಾಂಗ ಸೌಂದರ್ಯವೇ. ಜಾಳನರನ ಭೂಮಿಗಳಲ್ಲಿ ಇಬ್ಬಿರಿಗೂ ಅಜಗಜಾಂತರ! ಸ್ತ್ರೀ ‘ಪಾತ್ರ’ ಮಾತ್ರವೇ ಅಂತೇ!! ನಮ್ಮ ದೇವರೇ ಈಷಿ ಮುನಿಕವಿಗಳೇ-ಮಾದರಿ ನಮೂನೆಗಳೇ ಇಂಥವರಾದರೆ ಅನುಯಾಯಿಗಳು ಹೇಗಿರ ಬೇಕು? ಸಮಾಜದ ಗತಿಯೇನು? ಅನುಯಾಯಿಗಳೂ ಮಾದ ರಿಯನ್ನು ಮನ್ನಿಸುತ್ತುತ್ತೇ ಇದ್ದಾರೆ. ಲಕ್ಷ್ಮಣನು ಸಹಜವಾಗಿ ತನ್ನನ್ನು ಪ್ರೀತಿಸ ಬಂದ ಬಬ್ಬಿ ಪರಸ್ಪರೀಯ ಮೂಗನ್ನೇ ಕೊಯ್ದು ಬಿಟ್ಟು ತನ್ನ ಧರ್ಮ ಬುದ್ಧಿಯನ್ನು ತೋರಿಸಿದನಾದರೆ, ಅತನ ಅನುಯಾಯಿಗಳಲ್ಲನೇಕರು ಮಾಡಿಕೊಂಡ ಹೆಂಡತಿಯ ಕೆವಿ ಮೂಗುಗಳನ್ನೇ ಎಷ್ಟೋ ಕಡೆ ಕೊಯ್ದುದ್ದನ್ನು ಪೂಲೀಸಾ ಕೋಟ್ರ್‌ ರಿಪೋಟ್‌ ಗಳಿಂದ ಕಾಣಬಹುದು. ಅಷ್ಟೇ ಅಲ್ಲ ಕಾಲವು ಪ್ರಗತಿಯನ್ನು ಕಂಡಿದೆಯಲ್ಲವೇ! ಅದಕ್ಕಾಗಿ ಹೆಂಗಸನ್ನು ಮಹಾಭಾರತದ ನಮೂನೆ, ಈಗ ಬಟ್ಟಿಗೆ ಕೆರೊಸಿನಾ ಎಣ್ಣ ಹಾಕಿ ಸುಟ್ಟುದ್ದನ್ನು ಸಹ ಕೇಳಬಹುದು. ವನವಾಸಕ್ಕೆಟ್ಟುವದಂತೂ ಸಾಮಾನ್ಯ ವಿಷಯವೇ. ಅದಕ್ಕೆ ಅನುಮಾನ ಅವಮಾನಗಳು ಸಹ ಬೇಡ. ‘ವಿವಾಹ ಸಂಬಂಧವು ಜನ್ಮ ಜನ್ಮಾಂತರಗಳಿಗೂ ಬಿಟ್ಟುದ್ದಲ್ಲ’ ಎಂದು ಕೇಂಕ ಇಡುವವನ ಹೆಂಡತಿಗೆ ಬಂದು ಜಿಕ್ಕು ಚೂಕ್ಕೆ ತೋನ್ನು ಬರಲಿ, ಮಕ್ಕಳು ಹುಟ್ಟಿದೆ ಹೋಗಲಿ, ಅಷ್ಟೇ ಏಕೆ- ಮಾನನು ತಾನು ಬೇಡಿದನ್ನು ಹಣವನ್ನು ಮಾತ್ರ ಕೊಡದೆ ಹೋಗಲಿ, ಜನ್ಮ ಜನ್ಮಾಂತರಗಳಿಗೇರೆಫಟ್ಟ ಆ ಧರ್ಮಸಂಬಂಧಕ್ಕೆ ಅಂದೇ ಕಾಟು! ಆಕೆಯು

ಇಲ್ಲಿಯೇ ವಿರಕೆದಿಂದ ಸುಡುವಾಗ ಮುಂದಿನ ಜನ್ಮಗತಿಲ್ಲಿಯಾ ಇದೇ ಸಂಬಂಧವಾದರೆ ಮತ್ತೆ ಗತಿಯೇನು? ಈತನಿಗಾದರೋ ಪರವಾ ಇಲ್ಲ. ತಾನು ಸಾಯಿವ ವರಿಗೆ ಎಷ್ಟೇ ಮದುವೆಗಳನ್ನು ಮಾಡಿಕೊಳ್ಳಬಹುದು. ತಾನು ಮುದುಕನಾದರೂ ಹರೆಯದ ಹುಡುಗಿಯನ್ನು ಬಿಗಿದು ಮದುವೆ ಮಾಡಿಕೊಳ್ಳಬಹುದು. ಗಂಡಸು ಹೀಗಿ ದುವನಾದರೂ ನಿಂದೆ ಬಡ ಹೆಂಗಸಿನ ಪಾಲಿಗೇ! ಕಚ್ಚಿರನಂಥ ಕ್ರಾಂತಿಪ್ರಿಯ ಸಾಧುವು ಸಹ ಹೆಂಗಸನ್ನು ಕುರಿತು ಹಿಂದಿನವರ ರೋಧನವನ್ನೇ ಹಾಡಿದ್ದಾನೆ:-

“ ಮಾತಾರೋವೇ ಯಾಸೋಮಾಸೋ ಬಹೇನ್ ರೋವೇ ಬಾರೋ ಮಾಸ್ ।

ಪುರಾಕ್ ಜೋರೂ ತೀನ್ ದಿನ ರೋವೇ ಘಾಂಡೇ ದುಸರಾ ಯಾರ್ ॥ ”

(ಸತ್ತರೆ) ತಾಯಿಯು ಸದಾ ಅಳುತ್ತಾಳೆ, ಆಕೃತಂಗಿ ಹದಿನೆರಡು ಮಾಸ ಅಳುತ್ತಾರೆ. ಮನೆ ಹೆಂಡತಿಯೋ ಮೂರು ದಿನವೇ ಅತ್ಯು ಬಿಟ್ಟು ಆ ಮೇಲೆ ಇನ್ನೊಬ್ಬಿನನ್ನು ಹುಡುಕಕ್ಕಿಂಡಗುತ್ತಾಳೆ. ಎಂದಿ ವನ ಮತ! ಇದು ವಿಶಾರದೋ ಬರೇ ಉದ್ದಾರವೋ? ಹೆಚ್ಚಿ ಹೆಚ್ಚಿಗೂ ಇಂಥ ಮಹಾನುಭಾವರ ನಡೆನುಡಿಗಳನ್ನೇ ನೋಡಿ ನಡೆಯುವ ಆದಿ ಮಾಡುವ ಜನಸಮುದಾಯದ ರೀತಿನೀತಿಗಳು ಸ್ತ್ರೀ ಸಂಬಂಧವಾಗಿ ಹೇಗಿರಬೇಕು ಮತ್ತೆ? ಹೀಗೆ ಸ್ಥಿತಿಯಿರುವಾಗ ದೇಶದ ಸ್ಥಿತಿಗತಿಯ ಹೇಗಿರಬೇಕೆಂಬದನ್ನು ಯಾರೂ ಉಂಟಿಸಬಹುದು. ತಾಯಿಯೇ ದಾಸಿ ಬಾನಸಿ ಬಿಕನಾಸಿ ಎಂದಿರುವಲ್ಲಿ ತಾಯಿ ನಾಡೋ ಮತ್ತೆ?

ಗಂಡಹಿಗೆ ಹೆಂಗಸನ್ನು ಕುರಿತು ಎರಡು ಹಾದಿಗಳು ತೆರೆದಿದ್ದವು:- (ಇ) ಪ್ರಕೃತಿಯು ಸಂಸಾರದಲ್ಲಿ ಆಕೆಯ ಮೇಲೆ ಹೊರಿಸಿದ ಹೆಚ್ಚಿನ ಭಾರವನ್ನು ತನ್ನ ಪ್ರೇಮಜ್ಞಾನ ಸಾಹಸಗಳಿಂದ ಹಗುರಗೊಳಿಸುವದು. (ಇ) ಆಕೆಯ ಆ ನೈಸರ್ಗಿಕ ಕಷ್ಟ ನಷ್ಟ

ಅನನ್ತಕೂಲತೆಗಳನ್ನೇ ತನಗನುಕೂಲವಾಗಿ ಮಾಡಿಕೊಂಡು ಅಂಥ ಪಾಮರ ಸ್ವಾತ್ಮಯಿಂದ ಆಕೆಯನ್ನು ಕೇವಲ ಸೇವಾವಿಲಾಸ ಯಂತ್ರ ವನ್ನು ಗಿಟ್ಟುಕೊಂಡು ವಾತಾಳಕ್ಕಿಳಿಸುವದು. ದೇವಧರ್ಮ ಪ್ರಿಯ ಗಂಡಸು ಯಾವ ಹಾದಿಯಲ್ಲಿದ್ದಾನೆ?

— — —

ಇನೆಯ ಪ್ರಕರಣ.

ನಿಸರ್ಗ ಮತ್ತು ಕೃತಿಮತೆ.



ಸಾರ್ವತ್ರಿಕ ಕೃತಿಮ ಜೀವನವು ಯಥಾರ್ಥ ಜೀವನವ್ಯಾ. ಯಥಾರ್ಥತೆಯು ಇಲ್ಲದಿರುವಲ್ಲಿ ಜೀವಿತವು ಸದಾ ಸಂಶಯಾತ್ಮಕವೇ, ಕೆಲಸವು ಬಿಟ್ಟಿಯೇ, ಸುಖವೆಂಬದು ಒಣ ಕಲ್ಪನೆಯ ಸಮಾಧಾನವೇ. ಈ ಕೃತಿಮತೆಗೆ ನಿಸರ್ಗದೊಡನೆ ಹೊಂದಿಕೆಯು ಬುಡದಲ್ಲಿಯೂ ಇಲ್ಲ ಕೊನೆಯಲ್ಲಿಯೂ ಇಲ್ಲ. ಬಿಡಿಯಾಗಿಯೂ ಇಲ್ಲ ಇಡಿಯಾಗಿಯೂ ಇಲ್ಲ. ಈ ದಿನದ ಅನ್ಯೇಸರ್ಗಕ ನಿರೋಧಗಳಿಗೆ ನಾಳೆಯಾದರೂ ಸುಖವು ಲಭಿಸುವದಾದರೆ ಕವ್ಯಪಟ್ಟರೂ ಪರವಾ ಇಲ್ಲ. ಯಾಕೆಂದರೆ ಇಂಥ ಸಂಯುಮಗಳ ಉದ್ದೇಶ ಒಟ್ಟಾರೆ ಹೆಚ್ಚಿನ ಸುಖವನ್ನು ಪಡುವದೇ. ಇದು ಸ್ವೇಸರ್ಗಕವೇ ಅಲ್ಲವೇ? ಅದರ ಉಪಾಯಗಳು ಸಜ್ಞಾನವಾಗಿಲ್ಲದಿರಬಹುದು. ಉಪಾಯಗಳು ಅವನ್ನು ತೆಗೆಯುವವರ ಮತ್ತು ಅವರ ಕಾಲದ ಜ್ಞಾನಾನುಭವಪ್ರಮಾಣ ಮತ್ತು ಅವಸರಾವತ್ತಕತೆಗಳನ್ನು ಅವಲಂಬಿಸಿವೆ ಎಂದು ಹಿಂದೆಯೇ ಹೇಳಿದೆ. ಯುಕ್ತಿಯೊಂದೇ ಅಲ್ಲ ಅವುಗಳನ್ನು ಪರೀಕ್ಷಿಸುವ ಒರಿಗಲ್ಲು. ಈಮರ್ ರಂಗದಲ್ಲಿ ಪ್ರತಿ ಕಾರ್ಯಕ್ರಮ ಮೂರು ಭಾಗಗಳವೇ. ಉದ್ದೇಶ, ಉಪಾಯ, ಉತ್ಪತ್ತಿ. ಉದ್ದೇಶವು ಮನಸ್ಸಿನಲ್ಲಿಯೇ ಇರುವ

ವಿಷಯ. ಉಪಾಯವು ಮನಸ್ಸಿನಲ್ಲಿ ಹುಟ್ಟಿ ಮುಂದೆ ಕಾರ್ಯರಂಗ ದಲ್ಲಿ ತೋರಿ ಬರುತ್ತದೆ. ಉತ್ತರೀಯ ಕಣ್ಣಿಗೆ ಬಡೆದು ತೋರುತ್ತದೆ. ಮನುಷ್ಯನಲ್ಲಿ ನೈಸರ್ಗಿಕ ಮತ್ತು ಕೃತ್ಯಮ ವಿಷಯಗಳಿರಡೂ ಇವೆ. ಹಿಗೆಂದೊಡನೆಯೇ ಕೃತ್ಯಮವೆಲ್ಲ ಹಾಳು ಎಂದೆನ್ನ ಲಾಗು ವದಿಲ್ಲ. ದೃಷ್ಟಿಯಾಗಿ ಆಹಾರವು ಬೇಕು. ಹಸಿವೆಯನ್ನು ತಣಿಸುವ

ದಕ್ಕೆ ಇದು ನೈಸರ್ಗಿಕ. ಆದರೆ ಆದರ ರೂಪ
ನೈಸರ್ಗಿಕ ರುಚಿಗಳ ಪ್ರೀತಿ ನೈಸರ್ಗಿಕವಲ್ಲ. ಇದು ನಾಗರಿಕತೆಯ ಕೃತ್ಯಮ ಅಭ್ಯಾಸದಿಂದಲೋ ಹಿಂದಿನ ಅನೇಕ ತಲೆಗಳಿಂದಲೋ ಹುಟ್ಟುಗುಣವಾಗಿ ಬಂದ ಸಂಗತಿ. ಕರ್ಮವಾಡುವಾಗ ಶಕ್ತಿಯ ವೆಚ್ಚವಾಗುತ್ತದೆ. ಈ ವೆಚ್ಚವು ಹಾಗೆಯೇ ನಡೆದರೆ ದೇಹವೇ ಸವೆದು ಹಾಳಾದಿತು. ಆದಕ್ಕಾಗಿ ನೈಸರ್ಗವು ಹಸಿವೆ ಬಾಯಾರಿಕೆಗಳ ಮೂಲಕ ‘ಭತ್ಯ ಮಾಡು’ ಎಂದು ಸೂಚನೆ ಕೊಡುತ್ತದೆ. ಆಹಾರವು ದೇಹವನ್ನು ಬದುಕಿಸಿ ಬೆಳಿಸಲಿಕ್ಕೆ. ಆಹಾರದ ರುಚಿ ಮಿಶ್ರಣ ವೈದಿಕಿಗಳು ಈ ನೈಸರ್ಗಿಕ ಉದ್ದೇಶವನ್ನೇ ಪೂರ್ವೀಕರಿ ಅವುಗಳ ಕೃತ್ಯಮತೆಯು ನಿರ್ದುಷ್ಟವಾಗಿಯೇ ಇದೆ. ಯಾಕೆಂದರೆ ಆ ಕೃತ್ಯಮ ಉಪಾಯವು ಪ್ರಕೃತಿಯ ಉದ್ದೇಶವನ್ನೇ ಪುಸ್ತಿಗೊಳಿಸಿ ಪೂರ್ವೇಸುತ್ತದೆ; ಅಂದರೆ ನೈಸರ್ಗಿಕ ಉದ್ದೇಶಕ್ಕೆ ತಕ್ಕ ಉತ್ಪತ್ತಿಯನ್ನು ತೋರಿಸುತ್ತದೆ. ಆದನ್ನು ಬಿಟ್ಟು ರುಚಿ ಮಿಶ್ರಣಗಳನ್ನೇ ಅಂದರೆ ರೂಢಿಯ ಅನ್ನ ಮೇಲೋಗರಗಳನ್ನೇ ಗಮ್ಯವಾಗಿಟ್ಟುಕೊಂಡರೆ? - ಆದು ಕೇವಲ ಕೃತ್ಯಮತೆಯಾಯಿತು. ಇದು ಚಾಪಲ್ಯ, ದಾಸ್ಯ, ಪರಾಧಿಇನ ತೆಯ ಹಾದಿ. ಅಲ್ಲದೆ ಎಲ್ಲಿ ಕೃತ್ಯಮತೆಯು ನೈಸರ್ಗಿಕ ಉದ್ದೇಶವನ್ನೇ ಪುಸ್ತಿಗೊಳಿಸುತ್ತದೋ ತ್ವರೆಯಿಂದ ಕೊನೆಗಾಣಿಸುತ್ತದೋ ಅಲ್ಲಿ ಧರ್ಮದ ವಿಹಂಗಮ ಮಾರ್ಗವಿದೆ. ಮಾನವನ ಬುದ್ಧಿಯು ಇತರ ಪ್ರಾಣಿಗಳಿಗಲ್ಲ. ಆದುದರಿಂದ ಅವು ನೈಸರ್ಗವು ನಡೆಸಿದಂತೆಯೇ ಮೆಲ್ಲ ಮೆಲ್ಲನೆ ಮುಂದಕ್ಕೆ ಸಾಗುತ್ತವೆ. ಇದಕ್ಕೆ ಪಿಂಬಿಕಾ ಮಾರ್ಗವೆಂದು ನಮ್ಮ ವೇದಾಂತಿಗಳೆನ್ನು ತಾತ್ರಾರೆ.

ವಿಕಾಸವು ಸ್ವಷ್ಟಿಯ ರೀತಿಯೆಂಬುದು ಒಡೆದು ಕಾಣತ್ತೇದೆ. ಡಾರ್ವಿನ್‌ನ ಈ ನೊನ್ನೆಯ ಸಿದ್ಧಾಂತವು ನಮ್ಮಲ್ಲಿಯ ಒಹು ಪುರಾತನ ಸಿದ್ಧಾಂತ. “ಯೋನಿ ಲಕ್ಷ ಎಂಭತ್ತಾ ಲ್ಯಾಂಚು ಸಂಚರಿಸಿ ಸರಿದ ನರರಿಂಗೆ ಹರಿಪಾದ ದುರ್ಭಾವೆ? ಎಂದು ನೆಮ್ಮೆವರು ವಾಡಿಲ್ಲವೆ? ಮಾನವನು ಯುಂದು ಹಕ್ಕಿಯಂತೆ ಹಾರಿ ಗಮ್ಮಾವನ್ನು ದಬೀಕು ಎಂಬುದೇ ಯುಕ್ತ ಧರ್ಮದ ತಿರುಳು. ಇದೇ ವಿಹಂಗಮ ಮಾರ್ಗವೆಂದರೆ. ಮಾನವನೆ ಬುದ್ಧಿ ಭಾವನಾ ರಚನಾ ಶಕ್ತಿಗಳಿಂದೇ ಪ್ರದರ್ಶಿಸುತ್ತಿರುತ್ತಾ ಸಕಲ ವಿಷಯಗಳೂ ಕೃತಿಮನ್ವೇ. ಅದರೆ ಅವು ಸ್ನೇಹಿತ್ಯಕ್ಕೆ ಉದ್ದೇಶ ಉಪಾಯ ಉತ್ಪತ್ತಿಗಳನ್ನೇ ಬೇಗನೇ ಸಾಗಿಸುವವಾದರೆ? ಅವು ಕೃತಿಮನ್ವೆಂದು ತೋರಿದರೂ ಸ್ನೇಹಿತ್ಯಕ್ಕೆ ಅಲ್ಲವೆ? ಯಾವ ಕೃತಿಮತೆಯಲ್ಲಿ ನಿಸರ್ಗದ ಸ್ಥಾತ್ರಿಗಮ್ಮ ಗಳಿಲ್ಲವೋ ಅದು ಕೇವಲ ಕೃತಿಮತೆ, ಅಧರ್ಮ, ವಿನಾಶದ ಹಾದಿ. ಅಹಾರವನ್ನು ಕುರಿತು ಹೇಳಿದವು. ನಿದ್ರಾಭಯ ಮೈಥುನಗಳ ವಿಷಯವೂ ಹೀಗೆಯೇ. ಕರ್ಮದಿಂದ ಸೋತ ದೇಹವನ್ನು ನಿರಾಯಾಸ ಗೊಳಿಸಿ ಮತ್ತೆ ಕರ್ಮಕ್ಕೆ ಹುರಿಗೊಳಿಸುವದಕ್ಕಾಗಿ ನಿದ್ರೆ. ಪ್ರಾಣವನ್ನು ಸಂರಕ್ಷಿಸಿಕೊಳ್ಳುವದಕ್ಕಾಗಿ ಭಯ. ಮೈಥುನದಲ್ಲಿ ಎರಡು ಉದ್ದೇಶಗಳಿವೆ. ವ್ಯಕ್ತಿಯ ಸುಖ ಒಂದು, ವರ್ಗದ ವ್ಯಾಧಿ ಇನ್ನೊಂದು. ಎಲ್ಲವುಗಳ ಸಾರಾಂಶವನ್ನು ನೋಡಿದರೆ ಹೀಗಿದೆ:- ಪ್ರಕೃತಿಯ ತಿರುಳು ಸುಖ, ಉದ್ದೇಶವು ಪ್ರಗತಿ, ವಿಕಾಸ, ಅದರ ರೀತಿಯು ಕರ್ಮ. ಈ ಕರ್ಮವು ಉತ್ಪತ್ತಿಯ ದೃಷ್ಟಿಯಿಂದ ಎರಡು ವಿಧವಾದದ್ದು- ಪಿಂಬಿಕಾ, ವಿಹಂಗಮ. ಮಾನವನಿಗೆ ಬುದ್ಧಿ ಭಾವನಾ ರಚನೆಗಳರೊಣಿದಿಂದ ಆತನಿಗೆ ವಿಹಂಗಮ ಮಾರ್ಗವೇ ಯುಕ್ತ ಧರ್ಮ. ಅಂದ ಮೇಲೆ ಯಾವ ಕಾರ್ಯದಿಂದ ವ್ಯಕ್ತಿ ವರ್ಗಗಳಿಗೂ ವಿಹಂಗಮವಾದ ಹಿತವಿಕಾಸವಿಲ್ಲವೋ ಅದು ಅಧರ್ಮವೆಂದು ಸಂಯುಕ್ತ ವಾಗಿಗೆ ಹೇಳಬಹುದಲ್ಲವೆ?

ಸ್ನೇಹಿತ್ಯಕ್ಕೆ ಜೀವನವು ಯಾವದು ಕೃತಿಮಜೀವನವು ಯಾವದು ಎಂಬದನ್ನು ಸ್ವಲ್ಪ ವಿಮರ್ಶಿಸುವ. ಸ್ನೇಹಿತ್ಯಕ್ಕೆ ಜೀವನದ ಕೂಗು

ಹುಗ ಪಶ್ಚಿಮದಲ್ಲಿ ಬಹೆಳವಾಗಿ ಎದ್ದಿದೆ. ಆದನ್ನು ನಮ್ಮುವರೂ ಹಾಗೆಯೇ ಅಂಗೀಕರಿಸುತ್ತಾರೆ! ಆಲ್ಲಿಂದ ಏನು ಎದ್ದು ಬಂದರೂ ಅಯ್ಯಾಕ್ತ ನಿಸರ್ಗವಾದ ನಮಗದು ಪ್ರತ್ಯೇಕ ದೇವದರ್ಶನವೇ! ಸರಾ ಜೊನ್ ವುಡ್ ರೋಹ್ ಎಂಬ ತೆಂತ್ರಸಾರ ಪಂಡಿತನು ಅಂಥ ಮನೋಗತಿಯಿಳ್ಳವರನ್ನು ಪಾಶ್ಚಿಮಾತ್ಯರ ‘ಮಾನಸ ಪುತ್ರರು’ ಎಂದು ಕರೆದುಬಿಟ್ಟಿದ್ದಾನೆ. ಆಹಾರ ಮತ್ತು ಇರೋಗ್ಯ ಸೂತ್ರ, ಇವುಗಳ ವಿಷಯದಲ್ಲಿ ನಿಸರ್ಗದ ಮಂತ್ರವು ಎಲ್ಲಿಲ್ಲಿಯೂ ಉಜ್ಜುರಿಸಲ್ಪಡುತ್ತಿದೆ. ಆಹಾರವು ಸ್ನೇಸರ್ಗಿಕವಾಗಿದ್ದರೆ ರೋಗ ಬದುವದಿಲ್ಲ. ರೋಗ ಬಂದರೆ ಚಿಕಿತ್ಸೆಯು ಸ್ನೇಸರ್ಗಿಕವಾಗಿರಬೇಕು; ಆಗ ರೋಗವು ವಾಸಿಯಾಗದೆ ಇದುವದಿಲ್ಲ— ಎಂದು ಅವರ ಉಪದೇಶ. ಅದು ಆಲ್ಲಿಯೇ ನಿಂತರೆ ಚಿಂತಿಯಲ್ಲ. ಇತರ ಎಲ್ಲ ರೀತಿಗಳೂ ತಪ್ಪಿ ಎಂದು ಕೂಡ ಆವರು ಸಾಧಿಸಲು ಯತ್ನಿಸುತ್ತಾರೆ. ಸಾಕಷ್ಟು ವಿವೇಚನೆಯಲ್ಲಿ ಅವರ ಉಪದೇಶವು ನಾಣ್ಯಯವೆಂದೂ ತೋರುತ್ತದೆ. ನಾನು ಅದು ಒಪ್ಪು ಎಂದೂ ಹೇಳುವದಿಲ್ಲ ತಪ್ಪಿ ಎಂದೂ ಹೇಳುವದಿಲ್ಲ. ಕೆಲವು ವಿಷಯಗಳನ್ನು ಮಾತ್ರ ಬಿಡಿಸಬೇಕೆಂಬುದೇ ನನ್ನ ಇಚ್ಛೆ.

ಅವರಿಗೆ ನಿಸರ್ಗವೆಂದರೆ ಪ್ರಾಣ ಸಾಮಾನ್ಯಗಳ ಸ್ಥಾಲ ರೀತಿ. ಅವುಗಳನ್ನು ನೋಡಿ ಅವುಗಳಂತೆಯೇ ನಾವೂ ಇರಬೇಕೆಂದು ಇವರಿನ್ನು ವದು. ಮಾನವನೂ ಕೇವಲ ಪ್ರಕೃತಿಯ ಒತ್ತಾಯದಂತೆಯೇ ಹೋಗಬೇಕೋ? ಇದು ಸಂಘದಲ್ಲಿ ನಾಧ್ಯಪೂರ್ವೋ? ಯೋಗ್ಯವೋ?

ಮಿಕ್ಕ ಪ್ರಾಣಿಗಳಿಗೆ ಬುದ್ಧಿ ವಿವೇಕಗಳಿಲ್ಲ; ಮಾನರಯಾಂತ್ರಿಗಳಿಗೆ ವನ್ನೂ ಬುದ್ಧಿಗೆ ಬಹಿಷ್ಕಾರ ಹಾಕಬೇಕೋ? ಅವುಗಳ ಸ್ಥಾಲವಾಗುವಾರಗಳನ್ನೇ ನಾವು ಅನುಸರಿಸಬೇಕೋ, ಅಥವಾ ಅವುಗಳ್ಲಿ ಅಡಕವಾಗಿದ್ದು ನಮ್ಮ ಸ್ಥಾಟಿ ಬುದ್ಧಿಗೆ ಕೊರುವ ರೀತಿಪ್ರಗತಿಸಂತ್ರಂಖಣೆಯನ್ನು ಮಾತ್ರ ಅವಲಂಬಿಸಬೇಕೋ? ಮೇಲ್ಮೈಯನ್ನು ಅವುಗಳ ರಟ್ಟಿನಲ್ಲಿ ಕಾಣಬೇಕೋ ಗುಟ್ಟಿನಲ್ಲಿ ಹುಡುಕಬೇಕೋ? ಅಲ್ಲದೆ ಸಂಪೂರ್ಣ ಅನುಕರಣವು

ಸಾಧ್ಯವೇ? ದೃಷ್ಟಿಯಂತಹಕ್ಕೆ ಮಲಮೂತ್ರಗಳ ಒತ್ತಾಯವು ಅದೇ ಡನೆಯೇ ಅವುಗಳು ಸಾಧಾನಮಾನವಿಲ್ಲದೆ ವಿಸರ್ಜಿಸುತ್ತವೆ. ವ್ಯಕ್ತಿಯು ಹಾಗೆ ಮಾಡುವದುತ್ತಮವೆಂದು ಆರೋಗ್ಯಶಾಸ್ತ್ರಪೂರ್ವಿಕೆಗಳಲ್ಲಿ ಹೇಳುತ್ತದೆ. ಆದರೂ ಸಂಘರ್ಷಿಸಿದ್ದಿರುವ ಸದಾ ಸಾಧ್ಯವೇ? ಯೋಗ್ಯವಾಗಿರುವ ದನ್ನು ಸಾಧ್ಯವಾಗುವಂತೆಯೂ ಮಾಡುವದೊಂದು ಗಮ್ಯವೇ. ಆದರೆ ಅದರಲ್ಲಿರುವ ಯೋಗ್ಯವಾದುದರ ಸ್ಥಳದಲ್ಲಿರುತ್ತಿರುವ ಸಾಧಿಸಲು ಯತ್ನಿಸಬೇಕಾಗಿಲ್ಲ. ಅದರ ಉದ್ದೇಶವನ್ನು ಸಾರವನ್ನೂ ಸಂಘಕ್ಕೂ ಪಾಯವಿಲ್ಲದೆ ಕ್ಷೇಗೂಡಿಸಿಕೊಳ್ಳುವದೇ ಬುದ್ಧಿಯ ಕರ್ತವ್ಯ. ಸ್ನೇಹಿರ್ವಾಕ ಚಿಕಿತ್ಸೆಯಲ್ಲಿ ಬಹಳ ಅಭಿಮಾನವುಳ್ಳ ಬಬ್ಬಿ ಡಾಕ್ಟರನು ಒಮ್ಮೆನಾನು ಒಬ್ಬ ರೋಗಿಗೆ ಚಿಕಿತ್ಸೆಯನ್ನು ಪಡೇಶಿಸುವದನ್ನು ಕಂಡು ‘ನಿಮ್ಮ ಜಲಚಿಕಿತ್ಸೆಯ ಲೇಖಗಳನ್ನು ನಾನು ಕಲಿತ್ತೇಯಲ್ಲಿದ್ದಾಗ ನೋಡಿ ನನಗೆ ನಿಮ್ಮಲ್ಲಿ ಬಹಳ ಗಾರವವು ಹುಟ್ಟಿತು. ಆದರೆ ನೀವು ಈ ಅಸ್ನೇಹಿರ್ವಾಕ ರೀತಿಯನ್ನು ಪಡೇಶಿಸುವದನ್ನು ಕಂಡು ಆ ಗಾರವವು ಸಡಿಲುಗೊಳ್ಳುತ್ತಿದೆ’ ಎಂದನು. ನಾನೆದಕ್ಕೆ ‘ಇದು ಅಸ್ನೇಹಿರ್ವಾಕವೆಂದು ಹೇಗೆ ತಿಳಿಯಿತು?’ ಎಂದೆ. ‘ಸ್ನೇಹಿರ್ವಾಕವೆಂದ ರೀನು?’ ಎಂದು ಕೇಳಿದೆ. ಅದಕ್ಕೆ ವರು ‘ನೀರು, ಉಪವಾಸ, ಬಸ್ತಿ, ಮುಂದೆ ಆಹಾರಕ್ಕೆ ಹಾಲು, ಮಜ್ಜಿಗೆ, ಗೋಡಿ, ಹಣ್ಣುಹಂಪಲು ಇವುಗಳ ಮೂಲಕವಾಗಿಯೇ, ರೋಗವನ್ನು ತೆಗೆದುಹಾಕಬೇಕು.’ ಎಂದರು. ನಾನೆಂದೆ ‘ಉಪವಾಸ ತಕ್ಕುಮಟ್ಟಿಗೇನೋ ಪ್ರಾಣಿಗಳು ಮಾಡುವದನ್ನು ಕಾಣಬಹುದು; ಬಸ್ತಿ- ಎಲ್ಲಿಯೋ ಒಂದೆರಡು ಪ್ರಾಣಿಗಳು ಮಾಡುತ್ತವಂತೆ; ನಾನೆಂತೂ ನೋಡಲಿಲ್ಲ; ಹಾಗೆನ್ನು ವರದು ನೋಡಿದಂತಿಯೂ ತೋರುವದಿಲ್ಲ. ನೀರು- ಸರಿಯೇ ಆದು ಸ್ನೇಹಿರ್ವಾಕವೇ; ಆದರೂ ಪ್ರಾಣಿಗಳು ಆದನ್ನು ಬಾಯಾರಿಕಾಗಿ ಕುಡಿದ್ದು ಕಾಣುತ್ತದೆಯೇ ಹೊರತಾಗಿ ಚಿಕಿತ್ಸಿಗಾಗಿ ಧಾರಾಳವಾಗಿ ಕುಡಿದ್ದು ಮಿಂದದ್ದು ಕಾಣುವದಿಲ್ಲ. ಹಾಲು ಮಜ್ಜಿಗೆ ಇವುಗಳ ಸೇವನೆ ಸ್ನೇಹಿರ್ವಾಕವೆಂದು ಹೇಳಲಿಕ್ಕೆ ಸಾಕಷ್ಟು ಯುಕ್ತಿಯಿಲ್ಲ; ಸ್ನೇಹಿ

ಗ್ರಹವಾಗಿ ಇತರ ಪ್ರಾಣಿಯ ಹಾಲನ್ನು ಕುಡಿಯುವುದು ಎಲ್ಲಿಯೂ ಕಾಣುವದಿಲ್ಲ. ಗೋದಿ, ಕಾಯಿ, ಹಣ್ಣ ಹಂಪಲ- ಇವು ಮನು ಷ್ಯಾನು ಮಾಡಿದ ಹೊಲ ತೋಟಗಳಲ್ಲಿಯೇ ಆಗುತ್ತವೆ; ಇಲ್ಲದೆ ಕಾಡಿನಲ್ಲಿ ಬೆಳೆಯುವದಿಲ್ಲ; ಇಲ್ಲಿ ಕೃತ್ರಿಮ ರೀತಿಯಿಂದ ಬೆಳೆಸಿದ ಧಾನ್ಯ ಹಣ್ಣ ಹಂಪಲುಗಳನ್ನೇ ಲಾಯಿಕೂನಾ, ಎಡೋಲ್ಲಾ ಜಸ್ಟ್, ಬೆನೆಡಿಕ್ಟ್ ಲಸ್ಟ್, ಲಿಂಡಾ ಟೀರಾ, ಮೆಕಾ ಫೆಡೆನ್ ಮುಂತಾದ ನೈಸ್ ಗ್ರಹ ಜೀವನಾಭಿಮಾನಿಗಳೂ ಡಾಕ್ಟರರೂ ಖಂಡು ಉಪದೇಶಿಸುತ್ತಾರೆಯೇ ಹೊರತು, ಕಾಡಿನ ಪಾವನು, ಕಳ್ಳಿಹಣ್ಣು, ಮುಳ್ಳು ರಾಜೀನಾಮೆ, ಧಾನ್ಯ ಮುಂತಾದವನ್ನು ತಿಂದಿರು ಎಂದು ಯಾರೂ ಹೇಳುವದಿಲ್ಲ. ಅವರು ಒತ್ತಿ ಉಪದೇಶಿಸುವ ನೀಂಬೆ, ಸಿಹಿ ನೀಂಬೆ, ದ್ವಾಪ್ತೇ, ದಾಳಿಂಬ ಮುಂತಾದ ಹಣ್ಣುಗಳು ಮನುಷ್ಯನ ಕೃತ್ರಿಮ ಉಪಾಯ ಗಳಿಂದಲೇ ಹುಟ್ಟುತ್ತವೆ. ಇದಕ್ಕೆ ಉತ್ತರವು ದೊರೆಯಲಿಲ್ಲ. ಸಾರಾಂಶ ಮನುಷ್ಯನು ನಿಸಗ್ರದಿಂದ ಬಹಳ ದೂರನಾಗಿದ್ದಾನೆ. ಆತನ ಬುದ್ಧಿಯು ನಿಸಗ್ರದ ಉದ್ದೇಶವನ್ನೂ ತತ್ತ್ವವನ್ನೂ ಕಂಡು ಹಿಡಿದು ಪೂರ್ವಿಸಬೇಕು. ಉಪಾಯವು ಕೃತ್ರಿಮವಾಗಿದ್ದರೂ ಜೀವಿತವನ್ನು ತತ್ತ್ವತ್ವಂ ಸೈಸಿಗ್ರಹವೇ ಆಗಿದೆಯೆಂದೆನ್ನ ಬೇಕು. ಉದ್ದೇಶ ಉತ್ತಮತ್ವಿಗಳಿರುತ್ತಾ ನಿಸಗ್ರದಂತೆಯೇ ಕೊನೆಗಾಣತ್ವಪ್ರೇರ್ಶಾ ಇಲ್ಲವೇ ಎಂಬದನ್ನು ನೋಡಬೇಕು. ಇದೇ ಮುಖ್ಯ.

ಇವೆರಡೇನೂ ತಕ್ಕು ಮಟ್ಟಿಗೆ ಲಭಿಸಿದವು. ಆದರೂ ಇವುಗಳನ್ನು ಪೂರ್ವಿಸುವ ಶಕ್ತಿಯು ಉಪಾಯಕ್ಕೂಲ್ಲವೇ ಸೇರಿದೆ? ಆದಂತಹ ಇನ್ನು ವಿಕಾಸ ಹೊಂದುತ್ತ ಹೋಗಬೇಕು. ಶುದ್ಧ ಉಪಾಯ ಇನ್ನು ನಷ್ಟಾಗಿದೆ ಬೇಕು. ವಾಗುತ್ತ ಹೋಗಬೇಕು. ಉಪಾಯಗಳು ಬದಲಾಗುತ್ತವೆ. ಬದಲಾಗಲೇಬೇಕು. ಮತ್ತು ಧರ್ಮವೆಂದರೆ ಇಂಥ ಉಪಾಯಗಳ ಸರಣಿಯೇ. ವೃಕ್ಷ, ಸಂಘರ್ಷ ಮತ್ತು ವೆಂಬ ಮೂಲೋದ್ದಿಶ್ಯವನ್ನು ಕಳಿದುಕೊಳ್ಳಬೇಕಾದರೆ ಧರ್ಮವು ತನ್ನ ಕಿರುಕ್ಕನ್ನು ಮರಿಯಬಾರದು. ದೇಶ ಕಾಲ ಪರಿಸ್ಥಿತಿಯೊಂದನೇ ಹೊಂದಲೇ ಬೇಕು.

ಸ್ವಾಸ್ಥ್ಯಸುಖ ಸಮಾಧಾನಕ್ಕಾಗಿ ಸಂಘಕ್ಕಾಗಿ ಚೇವಧರು ಗಳು ತಕ್ಕ ಕಾಲದಲ್ಲಿ ವರ್ತಿಸಿದವರಿಗೆ ಕುಂಡುಕೊರತೆಗಳು ಎಲ್ಲಿ ಯಾದರೂ ಇದ್ದರೆ ಅವು ಉಪಾಯಮಾತ್ರಗಳಲ್ಲಿದ್ದವು. ಆದರೆ ಜೀವಿಯ ಸತ್ಯಾರ್ಥಕ ಭಿಂಬಿಸಿ ಸ್ವಾಧರ್ಥಿಯ ಪ್ರಕರಣವು ಎಂದು ಮೊದಲಾಯಿತೋ ಅಂದಿನಿಂದ ಅದು ಇವುಗಳನ್ನು ಸಜ್ಜಗೊಳಿಸುವದನ್ನು ಬಿಟ್ಟು, ಅವನ್ನೇ ಆಧಾರವಾಗಿಟ್ಟುಕೊಂಡು ಅವುಗಳ ಮೇಲೆ ಇನ್ನೂ ನಿಕಾರವಾದ ಸೆರಿಮನೆಯನ್ನು ಕಟ್ಟಿತ್ತು. ಉಪಾಯಗಳಲ್ಲಿ ಲೋಪವಿದ್ದರೂ ಮೊದಲನೆಯ ಭಾಗದಲ್ಲಿ ಸಂಘದ ಅಭಿವಾಸಕ್ಕೇನೂ ಕಡಿಮೆಯಿರಲಿಲ್ಲ. ಈ ಪ್ರಕರಣದಲ್ಲಿಯೋ ಮೊದಲನೆಯವಕ್ಕೆ ಮೊದಲು ವ್ಯಕ್ತಿಯು ಹೇಗೆ ಹರುವಿನಂತೆ ತನ್ನ ಸುಖಕ್ಕಾಗಿಯೇ ಬಾಳತ್ತಿದ್ದನೋ ಮನಸ್ಸಿ ಹಾಗೆ ಬಾಳೋಣವೇ ವಿಶೇಷ. ಎರಡನೆಯು ಕಾಲದಲ್ಲಿ ಏರ್ಪಟ್ಟಿ ಸಂಘದ ಸಹಾಯ ಪೋಷಣಗಳನ್ನು ತನ್ನ ಧಾರಾಗಿ ತನ್ನ ಮಾಡು ರಾಳಿಗಳು ಬಲವಾಗಿ ಇಟ್ಟಿಕೊಂಡು ವ್ಯಕ್ತಿಯು ಬಾಯಿಯಿಂದ ಸಮಾಜವನ್ನು ಜಪಿಸುತ್ತೇ ಮನಸ್ಸಿನಿಂದ ಕಾರ್ಯತಃ ಅದರ ವೈರಿಯಾಗಿಯೇ ಜೀವಿಸುತ್ತಿದ್ದಾನೆ. ಅದರಿಂದ ಸಂಘವು ಸಡಿಲಾಗುತ್ತದುಬರಲವಾಗುತ್ತ ಕೊರಗುತ್ತಿದೆ ಸೊರಗುತ್ತಿದೆ. ಮಾನವ್ಯದ ಇತಿಹಾಸಕ್ಕೆ ಮೂರು ಆವಧಿಗಳು (೧) ವ್ಯಕ್ತಿಯು ತನ್ನ ವ್ಯಕ್ತೇ ತನ್ನ ಸುಖಕ್ಕಾಗಿಯೇ ಬಾಳಿದ್ದು (೨) ವ್ಯಕ್ತಿಯು ಈ ರೀತಿಯ ಆಪಾಯವನ್ನು ಕಂಡು ಸಂಘವನ್ನೇ ಏರ್ಪಡಿಸಿದ್ದು ಮತ್ತು ಒಟ್ಟಾರೆ ಎರಡರ ಸುಖಪ್ರಗತಿಗಳಾಗಿಯೂ ದುಡಿದದ್ದು. (೩) ಎರಡನೆಯ ಆವಧಿಯ ಲಾಭಗಳನ್ನು ಮಾತ್ರ ಭೋಗಿಸುತ್ತ ಅತ್ಯಭಿಂಬಿಸಿಯಿಂದ ಸಂಘ ಸೇವೆಯನ್ನೇ ಬಿಟ್ಟು ವ್ಯಕ್ತಿಯು ಸ್ವಾಧರ್ಥವನ್ನೇ ಸಾಧಿಸುತ್ತಿದುವದು. ಮೊದಲನೆಯದು ಕೇವಲ ಸ್ನೇಸರ್‌ಕ. ಎರಡನೆಯದು ಕೃತ್ರಿಮ ಸ್ನೇಸರ್‌ಕಗಳ ಹೊಂದಿಕೆಯ ಪ್ರಯತ್ನ. ಮೂರನೆಯದು ಪ್ರಧಾನವಾಗಿ ಕೃತ್ರಿಮವೇ, ಬಹು ಸೂಕ್ಷ್ಮ ವಿನಾಶ ಮಾರ್ಗವೇ ಇದು.

ಇನೆಯ ಪ್ರಕರಣ

ಅಧೋಗತಿ

ಈ ಕೇವಲ ಸ್ವಾರ್ಥಪರ ಸಂಘ ಜೀವನದಿಂದ ಜನಾಂಗಕ್ಕಾದ ಅನಾಮತಗಳನ್ನು ಅಪ್ರಾಪ್ಯಿಂದು ಹೇಳುವದು ಕಷ್ಟ; ವ್ಯಕ್ತಿಯ ಸ್ವಾರ್ಥಪರ ಜೀವನದಿಂದ ಮೊದಲು ಮೊದಲು ಅವನಿಗೆ ಸಂಸಮಾನರಾಗಿ ದುವರಿಗೆ ತೋಂದರೆಯಾಗುವದಿಲ್ಲ. ಬುದ್ಧಿಯಲ್ಲಿ ಇವನಿಗಂತ ಕಡಿಮೆಯಾಗಿರುವವರು ಅಥವಾ ದೇಹಭಲದಲ್ಲಿ ಕಡಿಮೆಯಾಗಿರುವವರು ಮಾತ್ರ ಮೊದಲು ಈ ಕ್ರಾದ್ರ ಸ್ವಾರ್ಥಕ್ಕೆ ಬಲಿ ಬೀಳುವವರು. ಅವರು ಹಾಗೆ ಪರಾಧೀನತಿಗೆ ಬೀಳುವದಕ್ಕೆ ಎರಡು ಕಾರಣಗಳಿವೆ.

(೨) ಅವರಿಗೆ ಬುದ್ಧಿ ಕಡಿಮೆಯಾಗಿರುವಂತೆ ಕುರುದು ನಂಬಿಕೆ ಹೆಚ್ಚಾಗಿರುವದು (೩) ಈತನಿಗೆ ಬುದ್ಧಿಯು ಹೆಚ್ಚಾಗಲ್ಲಿನೆಯ ಮೂಲ ದಂತೆ ಕಲ್ಪನಾ ಶಕ್ತಿಯೂ ಹೆಚ್ಚಾಗಿರುವದು. ಈತನಿಗೆ ತನ್ನ ಸ್ವಾರ್ಥಪರಜೀವನದಿಂದಾಗುವ ಅನ್ಯಾಯವು ಗೊತ್ತಾದರೂ ತನಗೆ ಬಂದ ಅನುಕೂಲತೆಗಳೂ ಧಾರಾಳವಾಗಿ, ರೋಜದರಿಂದ ಅವನ್ನಿವನು ಬಿಡಲಿಟ್ಟಿಸುವದಿಲ್ಲ. ಅವುಗಳನ್ನೊಂದಿಗೆ ಕೊಡುವ ರನ್ನೊಂದಿಗೆ ಬಿಗಿಯುತ್ತಾನೀಗೆ. ಹೀಗೆ ಬಿಗಿಯುವ ಪ್ರಯತ್ನದಲ್ಲಿ ಈತನ ಕಲ್ಪನಾಸೃಷ್ಟಿಯ ಮೂಲವು ವಾರಂಭವಾಗುತ್ತದೆ! ಅವರು ಸರಳವಾಗಿ ಈ ವಿವಯಿಗೆ ಬಗ್ಗೆ ಕೊಂಡಿದ್ದು ದುಡಿಯುವವರಿಗೆ ಈತನ ಈ ಸೃಷ್ಟಿಗೆ ಕಾರಣವಿಲ್ಲ, ಹುರುಷಿಲ್ಲ. ಆದರೆ ಸ್ತ್ರೀ ಶೂದ್ರರು ನಿಜೀನ ಯಂತ್ರಗಳಲ್ಲಿವರ್ಷೇ? ಆವರಿಗೂ ಆಶಗಳಿವೆ. ಅವು ಅನ್ಯ ಹೆಚ್ಚಾಗಿಲ್ಲವಾದರೂ- ಇವೆ. ಈತನ ಲಾಂಛನಿಗೆ ಏಂದಾದರೊಮ್ಮೆ ಅವರ ಆ ಚಿಕ್ಕಪುಟ್ಟ ಆಶಿಗಳನ್ನು ಅಡ್ಡಬಂದೇ ತೀರಬೇಕು. ಆಗ ಸಹಜವಾಗಿಯೇ ಅವರು ಅಸಂತೋಷವನ್ನು ತೋರಿಸಿದರೆ ಕಾಮವಿವಯಿಯಾದವನಿಗೆ ಮೊದಲು ಬರುವದು ಕೊರ್ಧವಿಲ್ಲ. ಈ ಕೊರ್ಧವೇತಕ್ಕೆ, ಕೈಲಾಗದವರು ಬಗ್ಗೆ

ವದೂ ಸದೆಜವೇ. ಅವರಿಗೆ ಈತನನ್ನು ಬಿಟ್ಟರೆ ಗತಿಯಿಲ್ಲ. ಭಯ ಒಂದು ಕಡೆ; ಮೇದೆಲೈನಿಂದ ಪ್ರಪಂಚದ ಈನುಭವವಿಲ್ಲದಿರುವದ ರಿಂದ ಏಕಾಕಿರೂಗಿ ದೊರಬಿದ್ದರೆ ಏನಾಗುವುದೂ ಎಂಬ ಸಂದೇಹ. ಹೀಗೆ ತಮ್ಮ ಭಯ ಸಂದೇಹಗಳಾಗಿಯೇ ಈತನ ಕೊರ್ಕೆಧಾವೇರ ವಸ್ತೂ ದಾಜನ್ಯವನ್ನು ಸಹಿಸುತ್ತು, ಒರಬರುತ್ತು ಆಭಾಷದಿಂದ ಅವನಿಗೇ ಅಂಟಿಕೊಂಡಿರುತ್ತಾರೆ. ಈ ಭಯಸಂದೇಹಗಳಿಂದಲೇ ಮೊದಲು ದೇವಧರುಗಳ ರಚನೆಯಾಯಿತು, ಅವುಗಳಿಗೆ ಉಂಟಾಯ ಬಗ್ಗೆ ಇಂಬಾಯಿತು ಎಂದು ಹೇಳಿಯೇ ಇದೆ. ಸ್ವಾರ್ಥ ಸತ್ಯಾರಪಿಯ ಯುಗದಲ್ಲಿ ಬದಬಗರ, ಬಹು ಕಾಲದಿಂದ ಬಂದ, ದುರ್ಭಾಗ್ಯ ಮನೋರ್ಗತಿಯ ಲಾಭವನ್ನು ವಿಷಯಿಗಳು ಚನ್ನಾಗಿ ಸೂರೆ ಮಾಡುತ್ತಾರೆ. ಹೇಗೆಂದರೆ ಈ ರೀತಿ ಎಲ್ಲರೂ ಈತನ ಕೊರ್ಕೆಕ್ಕೆ ಬಗ್ಗುವದಿಲ್ಲ. ಆದರೆ ಅಗೋಜರ ಪ್ರಪಂಚದ ವಿಷಯದಲ್ಲಿ ಅವರಿಗಿರುವ ಭಯ ಸಂದೇಹ ಅಂಥರ್ಕದ್ದೆಗಳೂ ಹೊಗಿರುವ ದಿಲ್ಲ. ಆ ಪ್ರಪಂಚವೇ ಇವನಿಂದುವ ಚೋನು, ಇವನು ಹಾಕುವ ಬಲೆ.

ತಾನಂತ್ರೂ ಯಜಮಾನನಾಗಿಯೇ ಇದ್ದಾನ್ನಷ್ಟೇ? ಯಜಮಾನ ನಿಗದಿರು ಬೀಳುವದು, ಅವನ ಕಡೆಯಿಂದ ಹೆಚ್ಚಿನ ಸುಖವನ್ನು ಕೊರುವದು, ಅವನ ಇಚ್ಛಿಗಳನ್ನು ಶಿರಸಾವಹಿಸಿ ಪೂರ್ವಿಸದಿರುವದು- ಇವೆಲ್ಲವೂ ಆ ದೇವರನ್ನು ಸಿಕ್ಕಿಗೆಬಿಸುವ ನಡತೆಗಳು, ಧರ್ಮಕ್ಕೆ ವಿದುಧ್ವಾದ ಗುಣಗಳು ಎಂದು ತೋರಿಸುವದಕ್ಕಾಗಿ ಈಗ ಗ್ರಂಥಕಥಿಗಳು ಹೊರಟಿವು ಒಂದರ ಮೇಲೊಂದು. ಇವುಗಳ ಸಾರಾಂಶವೆಲ್ಲ ಒಂದೇ- ಯಜಮಾನನಿಗೆ ವಿಧೀಯರಾಗಿರಬೇಕು. ವಿಧೀಯರಿಗೆ ಸ್ವಾರ್ಥ, ಅವಿಧೀಯರಿಗೆ ನರಕ. ಇಲ್ಲಿ ರೌಜಕ ಭಯಾನಕ *

* ಮಾತನಾ ಧರ್ಮದ ಇತಿಹಾಸಕ್ಕೆ ಮುಕುರು ಭಾಗಗಳೇ ಭಯಾನಕ, ರೌಜಕ, ಕಾಕ್ರಿಪ್ತ ಎಂದು. ನಿಜವಾದ ಅಥವಾ ನರಕ ಮಾತಾಪಾತ್ರ ಅಂಶದ ದ್ವಿರುವ ದುರ್ಭಾಗ್ಯ ರಿಷಣಾಪುರಗಳಿಗೆ ಹೆದರಿ ರಸರ್ವ ವಾಸನ್ನು ಮಾಡುವದು ಭಯಾನಕಕ್ಕೆ ಸೇರಿದ ಧರ್ಮ. ಇಲ್ಲಿಯು ಸುಖ ಅಥವಾ ಶ್ವರ್ಗ ಲಾಭದ ಉಂಟಾಗಿ ಮಾಡುವ ರಸರ್ವಕ್ಕೆ ರೂಪ ಪ್ರಧಾನವಾಗಿದೆ. ಇದು ರೌಜಕ. ಸಯುಕ್ತಕವಾಗಿ ಇಂಜಿನಿಯರಿಂದ ಪರಿಸಾಮಾಜಿಕ ಅಂಶ ಮಾಡಬೇಕಾದ್ದುನ್ನ ಅನ್ವಯಕ್ಕೆಯಾದ ಮಾರ್ಗ, ಅರ್ಥತ್ತಕಿಯಾದ ಸಾಗಿಸುವ ಜೀವ ನವ ಉಳ್ಳಾಸದ ಕಾಕ್ರಿಪ್ತ ಧರ್ಮ ಜೀವನವು.

ಧರ್ಮ ಪ್ರಕರಣಗಳು ಜನವ್ಯಾಗಿ ರೂಪೀಗೊಂಡವು. ಇವನ್ನು ಉದ್ದೇಶಿಸುವವರಾದು? ದೇವರು, ದೇವತೆಗಳು, ದೇವರೂತರು (ಆಕಾಶವಾಣಿ, ವರ್ಷ) ಯಾಷಿಗಳು, ಮುನಿಗಳು, ಪ್ರವಾದಿಗಳು, ಪೈಗಂಬರರು-ಜವರಲ್ಲಾದಾದ್ದರೂ ಒಬ್ಬರು! ಈ ಅದ್ದುತ್ತ ವ್ಯಕ್ತಿಗಳು ತಮಗೆ ಚೀಕಾದವರನ್ನು ದಾಸರನ್ವಾಗಿ ಮಾಡಿಟ್ಟುಕೊಂಡಿದ್ದಾರೆ, ಹೆಂಡಂಡಿರನ್ವಾಗಿ ಮಾಡಿಟ್ಟುಕೊಂಡಿದ್ದಾರೆ. ಸ್ವರ್ಗನರಕಗಳನ್ನು ಮರಿತು ಜಿಟ್ಟು ಇವರ ಇಟ್ಟಿಯನ್ನು ಪೂರ್ವಿಸದೆ ಇರುವವರನ್ನು ಅನುಗ್ರಹ ರೂಪ ಇತ್ಯಾದಿಗಳಿಂದಲೂ ರಾವಿಗೆ ತಂದುಬಿಕ್ಕಿಟ್ಟ ಕಾಂತಾಸುಗ್ರಹಗಳು ದ್ವಾರೆ! ಇವರ ಕಥೆಗಳ ಮೂಲಃ- ಇವರ ವಿಷಯಾಭಿಲಾಷೆ; ಅವುಗಳಿಗೆ ಬೆಂಬಲ- ನರಕ ಸ್ವರ್ಗ ಶಾಖಾನುಗ್ರಹಗಳ ಭಯರುಜಿಗಳು. ಎಲ್ಲ ಮತಗ್ರಂಥಗಳಲ್ಲಿಯೂ ಈ ಗುಟ್ಟಿನ್ನೇ ಆಧಾರವಾಗಿಟ್ಟುಕೊಂಡ ಕಥೆಗಳನ್ನು ಸಾವಿರಗಟ್ಟಿಲ್ಲಯಿಂದ ಕಾಣಬಹುದು. ಇಂಥ್ರದ್ವಾರೆಯ ಸಂಕಳಿಗೆ ಬಿಗಿಯಾದ ಹೊಸಗೊಲನು ಗಳಿನ್ನೇರದು ಹೆಚ್ಚು ಬಿಡ್ಡವು. ಮೇರೆ ಈ ಗ್ರಂಥಗಳು ಮುಕ್ತಿಮಾರ್ಗದ ದೀವಟಿಗೆಗಳಿಂತಿ!

ವಯಸ್ಸಿಗೆಂದಲಾಗಲಿ ಜಾತಿಯಿಂದಲಾಗಲಿ ಹಿರಿಯರಾದವಾಯಿತು. ಅವರು ಯಜವಾನರೀ ಆದರು. ಈ ಅನುಕೂಲ ಉಚ್ಚಾರಿತಿಗಾಗಿ ಸ್ವೇಚ್ಛೆಯಂತೆ ವಣಾರ್ಥರುಮುಂದು ಧರ್ಮ ನೀತಿಪರಿಕ್ಷೇತು. ಅದರಲ್ಲಿ ಸ್ತೋಯರು ಪ್ರತಿವಣಿದ ಪುದುವರಿಗಿಂತಲೂ ನೀಡಿರು. ಮೇಲಿನ ಮೂರು ವಣಿದವರು ದ್ವಿಜರಾದರು. ಅವರಿಗೆ ಇವುದು ದಾಸರು, ಮತ್ತಿವರಿಗೆ ಪಂಚಮರು. ಮೇಲದಲನೆಯ ಮೂರು ವಣಿ-

ನ್ಯಾ ಇದು ಇನ್‌ಕೋಲ ರೂಪಿಯ ವಣಾರ್ಥರು! ಆದ್ದರಿಂತ ಇದುಹಂಗಿಲ್ಲ ಗೀತಿಯು, ಜಾತುವಣಿಗ್ರಂಥಯಾಸ್ಪದಂ ಗ್ರಂಥರು ವಿಭಾಗಿತ್ವ (೪ ೨೫), ಉದ್ದಾಷ್ಟಿನ ಜನ್ಮನಾ ಜಾಯತೀ ಶಿಕ್ಷಣ, ಸಂಸ್ಕಾರಕ್ರಿಯ ಉಚ್ಚತೆ ವಾಯಂತಾದ ವಾಯಾಗಳನ್ನು ಸೂರ್ಯಾಧರಿ ನಿಜವಾದ ವಣಾರ್ಥರು ವಿಭಾಗವು ಗುಣರೂಪ ಸಂಸ್ಕಾರಕ್ರಿಯನ್ನೀಡಿದ ಸರಜನೀ ಎಂದು ತಿಳಿರುತ್ತದೆ. ಉಳ್ಳಿನೀಡ ದೇವಭಾವಗಳಿಗೆ ಅನುಷ್ಠಾನವಿಲ್ಲ.

ವರ್ವರೂ ದ್ವಿಜರಾಗಿದ್ದರೂ ಅಲ್ಲಿಯೂ ಬ್ರಹ್ಮಣನಿಗೆ ಕ್ಷತ್ರಿಯನು ಬಗ್ಗೆಬೇಕು. ಈ ಧರ್ಮವನ್ನು ಸ್ವಾರ್ಥವು ಅಪಾರಾರ್ಥಾಡಿ ಕಲ್ಪಿಸಿ ದಂತೀಯೇ ನಡೆಸುವವರಕ್ಕಾಗಿ ಮುಂದೆ ಎಷ್ಟೋ ಭುಱಾನಕ ರಾಜಕ ಕಥೆಗಳೂ ಸೂತ್ರಗಳೂ ಹುಟ್ಟಿದವು. ಕ್ರಮೇಣ ಮನ್ಯರಿಗೆ ಮಾತ್ರವೇ ಅಲ್ಲ, ಗಿಡಮರಗಳಿಗೂ ಘಾತುಗಳಿಗೂ ಪರುಪಕ್ಷಿಗಳಿಗೂ ವಣಾರ್ಥಮಧ್ಯಮು ಉಂಟಿಂದಾಯಿತು. ವಣಾರ್ಥಕ್ಕೆನುಸಾರವಾಗಿ ಇಚ್ಛಾನುಸಾರ ಸತ್ಯಪ್ರ. ರಜಸ್ ತವೋಗುಣ * ಗಳನ್ನೂ ಕಲ್ಪಿಸಿದ್ದಾಯಿತು. ಸಾತ್ವಿಕಗಳಲ್ಲಿ ದೇವರಿದ್ದಾಸೆಂದೂ ರಾಜಸಿಕಗಳಲ್ಲಿ ಬ್ರಹ್ಮರಾಕ್ಷಸ ದೇವತೆಗಳಿವೆಯೆಂದೂ ತಾಮಸಿಕಗಳಲ್ಲಿ ಭೂತಪಿಶಾಚಿಗಳಿವೆಯೆಂದೂ ನಿಧಾರವಾಯಿತು. ಕ್ರಮೇಣ ದೇವರಲ್ಲಿಯೂ ವೃತ್ತಾಸಂಧು ಭಾಗಗಳಾದವು. ದೃಷ್ಟಿಂತಕ್ಕೆ, ಶಿವನು ರುದ್ರಾಕ್ಷ ಬಿಂಬಿಗಳನ್ನು ಆರಿಸಿಕೊಂಡನು. ವಿಷ್ಣುವು ಅಶ್ವತ್ಥ ತುಲಸಿಗಳನ್ನು ರಿಂದನು. ಹಾಗೆಯೇ ಧಾತುವಣಗಳನ್ನೂ ಹಂಚಿಕೊಳ್ಳೋಣವಾಯಿತು. ಬರಬರುತ್ತ ಒಂದೊಂದು ವಣಕ್ಕೊಂದು ಗುಣವನ್ನೂ ವೇದವನ್ನೂ ಕಲ್ಪಿಸಿದ್ದ್ವಾಗಿಯಾಗಿ ಬಾಗ್ಯವನ್ನು ಮಗ್ನೇದದಿಂದಲೂ ಕ್ಷತ್ರಿಯನು ಯಜುವೇದದಿಂದಲೂ ವೈಕ್ಯನು ಸಾಮವೇದಕ್ಕು ದಿಂದಲೂ ಹುಟ್ಟಿದ್ದಾಸೆಂದಾಯಿತು. ಆಕಾಶದ ಸೂರ್ಯ ಚಂದ್ರ ನಡ್ಡತ್ವಾದಿಗಳು ಸಹ ಈ ವ್ಯವಸ್ಥೆಗೆ (ಅಥವಾ ಅವುವೈವಸ್ಥೆಗೊಂದು) ಶಬ್ದಸಾಂಖ್ಯದ ಆಧಾರವಾಗಿ ಬಂದವು. ವಂತಮೂಲಕ್ಕಾಗಿ ಸೂರ್ಯ ವಿಷಾದ ಚಂದ್ರರು ನಿಂತು ಸೂರ್ಯವಂತ ಚಂದ್ರವಂತಗಳನ್ನು ಹುಟ್ಟಿಸಿದರು. ನಡ್ಡತ್ರಿಗಳಲ್ಲಿ ಸಹ ಆದರ್ಥಗಳೂ ಉಪದೇಶಕರೂ ಹೊರಟಿರು. ಆದಂಥತ್ತಾನ್ನಲ್ಲವೇ ಪಾತಿವ್ರತ್ಯೇಕ್ಕೆ ಆದರ್ಥವಾಗಿ ಆಕಾಶದಲ್ಲಿ ಕಾಣತಕ್ಕದ್ದು? ವಿವಾಹವನ್ನು ನಡೆಸುವ ಭಟ್ಟ ರನೇಕರಿಗೇ ಆದರ ಗುರುತು ಹತ್ತುವದಿಲ್ಲ! ಆದರೂ ಪರವಾ ಇಲ್ಲ.

* ಇವಾಗಳ ವ್ಯಾಖ್ಯೆಯೂ ತತ್ತ್ವಾ ನಿರ್ವಾಲವೇ ಆಗಿದೆ. ಇಲ್ಲಿ ಚರ್ಚಿಸಲ್ಪಡುವ ದುವದು ಆದಳ್ಳಿ ಸ್ವಾರ್ಥವು ವಾರಿದ ಆಪಾರಾ ಮಾತ್ರ ಇವರಿಂದಾಗುತ್ತ ಬಂದ ಅನರ್ಥ.

ಆ ಸಕ್ಕತ್ತೆವು ‘ಆಕೆಗೆ ಕಾಣುವದಿಲ್ಲವಾದರೂ ನನಗೆ ಕಂಡುಬಂತು— ಎಂದು ಆಕೆಯು ಹೇಳಲಿ * ಎಂದು ಧರ್ಮಶಾಸ್ತ್ರಗಳ ಉಪದೇಶ ವಿದೆ, ಈ ವ್ಯವಸ್ಥೆ ಅವ್ಯವಸ್ಥೆಯನ್ನು ತೋರಿಸುವದಕ್ಕಾಗಿ ಒಂದೇ ನಮೂನೆಯನ್ನು ತಕ್ಕೊಳ್ಳಿಂಬ್ಬೋಣ. ‘ವೇದಾನಾಂ ಸಾಮವೇದೋಷಿಃ’ನೀ ಯಲ್ಲವೇ? ಸಾಮವೇದವು ಶ್ರೀವೃಂಧಾಯಿತು. ಆದರೆ ಸಾಮವೇದ ದಿಂದುದ್ವಿಷಿದವನು ಬ್ರಾಹ್ಮಣನಲ್ಲ ವೈಶ್ಯನು. ಈಗ ಯಾರು ಹೆಚ್ಚಿನವನೆನ್ನಬೇಕು? ಆದರೆ ಹಾಗೆ ನಾಗ್ಯಯದ ತೀರ್ಥಾನಕ್ಕೆ ಜಿಗಿಬಿಗಿ ಯಾದ ಅಚಾರಶೀಲರು ಒಪ್ಪುವರೋ?..... ಈ ವಿಷಯಗಳೆಲ್ಲವೂ ತಮ್ಮ ದೊಡ್ಡಾಗಿ ಕೆಂಪು ಸ್ವರ್ವಾಗಾರಿ ಮಾಡಿದ ಉಪಾಯಗಳು. ಅವು ಏಕಾಲದಲ್ಲಿಯೇ ಹುಟ್ಟಿರುವವಲ್ಲ; ಆದಕ್ಕಾಗಿ ಅವುಗಳಲ್ಲಿ ಪರಸ್ಪರ ತಾಲಮೇಲವೂ ಇಲ್ಲ. ಒಂದಕ್ಕೆನೊಂದು ವಿರುದ್ಧ! ಈ ಪರಸ್ಪರ ವಿರೋಧ ಅವ್ಯವಸ್ಥೆಗಳು ಹೊರಬಿಳಿದಂತೆ ಅಧಿಕಾರದ ಅನುಕೂಲ ರಕ್ಷಿತೂ ಮಾಡಲಿಟ್ಟಿತು. ಸ್ತ್ರೀಶಾಸ್ತ್ರರಿಗೆ ವೇದಶಾಸ್ತ್ರಗಳನ್ನು ಓದುವ ಅಧಿಕಾರವಿಲ್ಲ! ಅವರಿಗೆ ಯಜಮಾನರ ಸೇವೆಯೇ ಮುಕ್ತಿಯ ಹಾದಿ ಎಂದು ದೇವಧರ್ಮಗಳ ತೀರ್ಥಾನ ವಾಯಿತು! ಕ್ರೀಸ್ತ, ಚೌಧೂ ಮತ್ತೆಗಳಲ್ಲಿ ಸ್ತ್ರೀಯರಿಗೆ ಧರ್ಮಶಾಸ್ತ್ರಗಳನ್ನು ರಿಯಲು ಅಧಿಕಾರವಿದೆಯಾದರೂ ಅವರು ಧರ್ಮಭಾವಿಯ ಸಕಲ ಅಧಿಕಾರಗಳಲ್ಲಿ ಮಾತ್ರ ಗಂಡಸರಿಗೆ ಸಮಾನಷ್ಟಂದರಾಗ ಕೂಡದ್ದು

ಹೀಗಾಗಿ ಮಂಗನಂತೆ ಹಾರಾಡುವ ಮಾನವನ ಮನ ಸ್ವಿಗೆ ಹೊರಗೂ ಒಳಗೂ ಅನುಭವ ಮತ್ತು ಯುಕ್ತಿಗಳ ಮುಗದಾಣವೇ ಇಲ್ಲಧಾಯಿತು. ಮೇಲೆ ಸ್ವಾಧ್ಯಾದ ಹೆಂಡವೂ ಬಿಡಿಡಿತು. ಕಲ್ಪನೆಯ ಮತ್ತೆಗಳಿಗಮನಕ್ಕೆ ಅಡ್ಡಿಯೇ ಇಲ್ಲ ದಂತಾಗಿ ಆದು ಸೀಕ್ಕೇರಿದಂತೆ ದಿಕ್ಕು ಹಿಡಿಯುತ್ತ ನಡೆಯುತ್ತ, ತನ್ನ ಸ್ವಷ್ಟಿಂದ ಸಂಚಾರಕ್ಕಾಗಿ ಎಲ್ಲವನ್ನು ತುಳಿಯುತ್ತ, ಅಲಸತ್ತ

* ಗ್ರಂಥಾಕೃತಿ (ಬಾರಷ್ಟು) G. ೮-೭೦

తాండవవన్నాడుత్త హోయితు. వివేకద ఆలిప్త ఫోరణియ లీద్వాగ “ నవణాం నవణాంర్మాజారథముః ” ఎందు అందు బిట్టె కంకరాజాయిఁదు సక సాంత్పునదింద శూకు ఒరెదాగ “ జంతూనాం నరజన్మ దుర్లభముతః పుంస్త్పుం తత్తొ విష్టతూ । తెస్త్మాప్తేల్దికిధర్మాగుపరతా విష్టుముస్త్మా త్పురం... ” ఎందఱు. ఈ లేద్లోకిద ఆఫ్- లళ లష్ట జీవ రాతీగళోళగె నరజన్మ బరువదు దులఁభి. ఈదు బంచాగుళ్య గండసాగి హట్టువికేయు ఇన్నూ కష్టవాదమ్మ. తదరల్లియూ పస్తుత్తెను ఒరేణ ఇన్నూ ఆసాధ్య. చేగిద రంకరాజాద్య రంధ వివేక శిఖామణిగూ ముచ్చుకోండ రాధియ మాయే ! ఎళ్ళరికేయిందలే ఆగలి ఆదిభుదే ఆగలి గండసుతనుక్కు వేదా ధికారవుళ్ల విష్టుత్పుక్కూ ఎల్లిక్కీంత హెచ్చిన మానవన్ను ఎల్లి చోధకరూ సాధుగళూ కొట్టిద్దారె. లంగాయతరు, జ్యేసురు బ్రాహ్మణీతర భక్తసాధుగణు బ్రాహ్మణుడ దొడ్డుస్తికియన్ను కేళక్కేందు రాకిదరూ హంగసిన సణ్ణస్తికేయస్నేసో తోరి సియే బిట్టెద్దారే. వణాంర్మమ భేదగళ లిండనవన్ను మాది దరూ తెమ్మ మతద భేరియన్ను బారిసియే బిట్టెద్దారే. ఎల్లరూ ఆధికారక్కాగి కాదాడియాదు, ఆదరే ఆనాయాశవాగి సిక్కిద ఆధికారవన్ను మాత్ర సుంభవాగి బిట్టుచోరి యారా దరూ ? యావ మతచల్లిపూరు సంపూర్ణమ సత్యవేసో ఇఖి.

సంఖసుఖ శ్రగంగఁ
మేలూడ దుష్టరామ.

ఇంట మనస్తియు శల్మనెగళిగే అళ తేయిల్ల. మితియిల్ల. పరీక్షేణ అను భవగళ ఒత్తాయవిల్ల, ఆతేయిల్ల. ఇద రిండ బరే ఇల్ల సల్లద లూకేళే హెబ్బుత్త అనివాయి కము భూమిగి బేకాడ భూతికే వ్యవకార జ్ఞానపు రూట్టుదే హోయితు. ఇవరింద దేశవు దుభిలవాయితు,

ಭೋತಿಕ ಜ್ಞಾನವು ಪೆಚ್ಚಿದ್ದ ಕಡೆಯವರು ದಂಪತ್ತಿ ಬಂಧು, ನಮ್ಮನ್ನು ದಾಸರನ್ನಾಗಿ ಮಾಡಿದರು. ಹಿಂದೂ ದೇಶದ ಜರಿತ್ತೆ ಯೆಂದರೆ ಆಕರ್ಷಣೆ- ದಾಖ್ಯದ ಇತಿಹಾಸ ವೈವಿಧ್ಯವೇ! ದೇವಾರ್ಥಮರ್ ಸ್ತುಯರಾದ ಈ ಜನರು ಅದಕ್ಕೂ ಸಮಾಧಾನವನ್ನು ತೀದರು. ರಾಮ ನಾಳಿದರೇನು ರಾವಣನಾಳಿದರೇನು, ಇಹವು ಅಶಾಪ್ರತವೇ ಎಂದು ಹೇಳಿಯೇ ಬಿಟ್ಟರು!

ಇಷ್ಟೇ ಶಿಶಿ ಈ ಕಲ್ಪನಾ ಸಾಮಾಜಿಕದ ಕಾಟ. ಇದು ಶಕಲ ಪರಿಕ್ಷೇಣಾನುಭವಸಿದ್ದ ಜ್ಞಾನಕ್ಕೂ ವೈರಿಯಾಗಿ ನಿಲ್ಲಿತ್ತದೆ. ಅದರ ಸಂಶೋಧಕರನ್ನು ವಿಧವಿಧವಾಗಿ ಹಿಂಸಿಸುತ್ತದೆ. ಆಸುರ, ಶಾಂತಿ ವಾಕ, ನಾಸ್ತಿಕ ಮುಂತಾದ ನಾಮಗಳಿಂದ ನಿಂದಿಸಿ ನೊಂದಿಸಿ ಬಿಡುತ್ತದೆ. ಪ್ರತಿಯೊಂದು ಮತದ ಇತಿಹಾಸದಲ್ಲಿಯೂ ಈ ಪ್ರಕಾರ ವಾವ ಹಿಂಸೆಯ ಪ್ರಕರಣಗಳು ಎಷ್ಟೋ ಇವೆ! ನೋಡಿ ಪರೀಕ್ಷಿಸಿ ಜನರ ವಿಮರ್ಶಾಪರ ಬುದ್ಧಿಯ ಮುಂದಿಟ್ಟಿ ಜ್ಞಾನವು ಈ ಧರ್ಮಾತ್ಮಕೃಗಂ ಬಾಯ ಅಜ್ಞಾನ, ಅಧರ್ಮ, ದೇವರನ್ನು ಮರೆಸುವ ರೀತಿ, ಸೃತಾನನ ಕಣ್ಣ ಕಟ್ಟುಗಳಂತೆ! ತಾವೋ ತಮ್ಮ ಗ್ರಂಥಗಳಲ್ಲಿ ಬರೆಯದ ಜ್ಞಾನಪಿಣಿ ವಿವರಿಸದ ವಿಷಯವಿಲ್ಲ! ಇವರ

ಭೂಗೋಲ ಶಾಸ್ತ್ರವೇ ಒರೆ. ಅದರಲ್ಲಿ
ಸಜ್ಞಾನ ಕಿಳ್ಳಿಂತ್ತು ಭೂಮಿಗೆ ಒಂದು ಮೊಡ್ಡ ಕಾವಿನ ಹಡೆಯೇ
ಕಲ್ಪನಾ ಸಾಮಾಜಿಕ ಕಾಟ. ಅಥಾರ! ಅದಕ್ಕೆ ಸಮುದ್ರಗಳು ಏಳು!
ಹಾಲು, ಸುರೀ. ಮೊಸರು, ತುಪ್ಪ, ಜೇನು ಮುಂತಾದ ರುಚಿಕರ ವಸ್ತುಗಳ ಸಮುದ್ರಗಳೇ ಹೆಚ್ಚು ಅದರಲ್ಲಿ! ಸೂರ್ಯನೇ ಭೂಮಿಗೆ ಪ್ರದಕ್ಷಿಣೆಗಳನ್ನು ಹಾಕುತ್ತಾನೆ ಎಂದು ಅವರ ಸಿದ್ಧಾಂತ! ಧರ್ಮಾತ್ಮಕ ಇತಿಹಾಸವೂ ಬೇರೆಯೇ ಅದರಲ್ಲಿ ಭೂತಮಾರ್ಪಣವೇ ಶಿಶಿ ಭವಿಷ್ಯವೂ ಬರೆಯಲ್ಪಟ್ಟಿದೆ. ಅದರಲ್ಲಿ ಒಬ್ಬೊಬ್ಬಿದು ಯುಗ ಯುಗಾಂತರಗಳ ತನಕ ಜೀವಿಸಿ ತಪಣ್ಣ ಮಾಡಿದ್ದಾರೆ! ಹಲ ಕೆಲವರು ಸಾವಿರಾರು ವರ್ಷ ಬದುಕಿ ರಾಜ್ಯವನ್ನು ಕಿಡ್ಡಾರೆ! ದೇವಲೋಕ ಕ್ಷೇತ್ರ ಯುದ್ಧ ಮಾಡಿದ್ದಾರೆ! ದೇವತೆಗಳನ್ನು ಇಹಕ್ಕೆಉಸಿದ್ದಾರೆ!

ಭಕ್ತಿವಿಜಯವೂ ಒಂದು ಇತಿಹಾಸವೇ. ಕರ್ಣರನನ್ನು ರಾಮ ದಾಸನೊಡನೆ ಮೀರಾಬಾಯಿಯನ್ನು ಆಕ್ಷರನೊಡನೆ ಹಾಕಬಿಟ್ಟೆ ದ್ವಾರೆ! ಒಬ್ಬಬ್ರಂಢ ಹುಟ್ಟಿದ್ದ ಕರ್ತಮಾನಗಳೇ ಬೇರೆ! ವರ್ವ ಗಳ ಅವ್ಯವಸ್ಥೆ! ಸಾರಾಂಶ ಕಲ್ಪನಾ ಪ್ರಪಂಚದ ಪ್ರತಿಯೊಂದು ಸಿದ್ಧಾಂತವೂ ಅನುಭವ ರಾಜ್ಯದ ಸಿದ್ಧಾಂತಕ್ಕೆ ವಿರುದ್ಧವಾಗಿಯೇ ಇದೆ. ಮೇಲೆ ಅದು ಜ್ಞಾನ, ದೇವದು ಇಳಿಸಿ ಕೊಟ್ಟಿದ್ದು; ಇದು ಅಜ್ಞಾನ ಮನುಷ್ಯನು ಆಗೆದು ಶೇಗೆದದ್ದು! ಇಂಥ ಪ್ರಗತಿವಿನಾ ಶಕ ಮಂಕುತನವಿಂದ ಜನತೆಯು ಇನ್ನೂ ಬಹಳ ಹಿಂದಕ್ಕೆ ಉಂಡಿದೆ. ಜ್ಞಾನವು ಬೆಳೆಯಬೇಕಾದರೆ ಆದರಲ್ಲಿ ಯಥಾರ್ಥತೆ ಸೂಕ್ಷ್ಮತೆಗಳಿರಬೇಕು. ಅಂದಾಜು ಜ್ಞಾನದ ಮೂಲವಲ್ಲ; ಅತಿಶ ಯೋಕ್ತಿಯ ಬೇರು. ಈ ಅತಿಶಯೋಕ್ತಿಯನ್ನು ಎಲ್ಲ ಧರ್ಮಗ್ರಂಥಗಳಲ್ಲಿಯೂ ಸೋಡಬಹುದು. ನಮ್ಮ ಮಾತಿನಲ್ಲಿಯೇ ಸೋಡಬಹುದು. ಸಾಹಿತ್ಯದಲ್ಲಿ ಸೋಡಬಹುದು. ಕಲಾಪ್ರಪಂಚದಲ್ಲಿ ಸೋಡಬಹುದು. ಸಂಖ್ಯೆಗಳನ್ನು ಬೆಳೆಸುವದರಲ್ಲಿಯೂ ಇಳಿಸುವದರಲ್ಲಿಯೂ ನಾವು ಬಹು ಉದಾರರು! ಕೊಂಟಿ ಲಕ್ಷಗಳೆಂದರೆ ಬಹು ಚಿಲ್ಲರೆ ಸಂಖ್ಯೆಗಳೇ ನಮ್ಮ ಧರ್ಮಾತ್ಮರಿಗೆ! ಆಯುಷ್ಯ ಯುಗ ಯುಗಾಂಶರಗಳದು ಎಂದು ಹಿಂದೆಯೇ ಹೇಳಿದೆಯಷ್ಟೇ. ಹಾಗೆಯೇ ಕೆಲವು ದೊಡ್ಡ ದೇವಸ್ಥಾನಗಳು ಒಂದು ರಾತ್ರೆಯಲ್ಲಿ ಕಟ್ಟಲ್ಪಟ್ಟು ಕೊಳಿಕೊಗುವವ್ಯಾಪೊಳಗಾಗಿ ಮುಗಿಸಲ್ಪಟ್ಟಿವೆ! ಒಬ್ಬಬ್ರಂಢ ಭಕ್ತರು ಹಾಡಿದ ಪದಗಳು ಎಷ್ಟೂ ಲಕ್ಷಗಳಂತೆ! ಕರ್ಣರನು ಆಯೋ

ಇತಿಹಾಸ (ಶುಕನ ಅವತಾರನಂತೆ) ಹುಟ್ಟಿ ಎಷ್ಟೂ ಅತಿಕರಿಸಿ ಲಕ್ಷ ಹಾಡುಗಳನ್ನು ಬರೆದನಂತೆ. ತುಕಾರಾಮನೂ ಅತ್ಯಕ್ಷರಣಾ? ಹಾಗೆಯೇ. ಆದರೆ ಈ ಭಕ್ತಾಂಗಿ ವೈರಂಗಳರೊಣಿ ದರಿಂದ ಇವರು ಅವರ ಕೆಲವು ಹಾಡು ಅಭಂಗಗಳನ್ನು ಎಲ್ಲಿಯೋ ತಪ್ಪಿ ಬಿಟ್ಟು ಉಳಿಕೆಯವನ್ನು ಧ್ವಂಸ ಮಾಡಿ ಬಿಟ್ಟರಂತೆ! ಅತಿಶ ಯೋಕ್ತಿಯ ನಮೂನೆಗಾಗಿ ಈ ಒಂದು ದೇವರನಾಮದ ತುಂಡು ಸಾಕು:-

ಈರೆರಡು ಲಕ್ಷಗಳ ಮೇಲೆ ಇವುತ್ತ್ಯಾದು । ಸಾವಿರದ ಗ್ರಂಥ
ರಚಿಸಿ । ಈರೆರಡು ದಿಕ್ಕಿನಲ್ಲಿ । ಚರಿಸಿ ತೀರ್ಥಾಷ್ಟೇತ್ತು । ಸಾರ ಮಹಿ
ಮೆಗಳ ಸ್ತುತಿಸಿ..... ||

ಗಂಗೆ ಗೌತಮಿಶುಂಗ । ಭದ್ರದಿ ದೇವತರಂ । ಗಿಣೆಯರೆಣ್ಣ
ಬಂದೂ । ಅಂಗಳವ ಸಾರಿಸುತ್ತ । ರಂಗವಾಲೆಯನಿಕ್ಕೆ । ಶೃಂಗಾರ
ಗೃಹರಂದೂ ॥ ಕಂಗಳಿಗೆ ತೊರಿದನು । ಡಿಂಗರಿಗ ಗುರುರಾಯ ।
ತಂಗಿಯನು ಕರೆದು ತಂದೂ । ಮಂಗಳಾಂಗನ ಭಕ್ತ ಪುಂಗವನು
ನೀನೆಂದು ಇಂಗಿತವ ಸಾಮರ್ಥ ಬಂದೂ । ನಂದೂ ॥

ಅತಿಶಯೋಕ್ತ್ಯಯ ಭರವು ಇಹವರಗಳಲ್ಲಿದುವ ಸಚೀವ ಸಿಜ್ರೇವ
ವಸ್ತುಗಳನ್ನೂ ಎಬ್ಬಿಸಿ ಮನುಷ್ಯನಿಗಾಗಿ ಮಡಿಸುತ್ತುದೆ! ಅತಿಶ
ಯೋಕ್ತ್ಯಯೂ ಅಸತ್ಯತೆಯೇ ಎಂಬದನ್ನೂ ಯೇಳಿದರೂ ಕೇಳಲಿಕ್ಕಾನ್ನ
ಧರ್ಮಾರ್ತ್ಯದು! ಮತ್ತು ಕಲೆಯು ಹೀಗಿರುವ ವರಿಗೆ ಸತ್ರ
ಜ್ಞಾನ ಸ್ವಾತಂತ್ರ್ಯ ಲೋಕಪ್ರೇಮ ಹಾಗೂ ನಿಜಧರ್ಮವು
ಬೆಳಿಯಲಿಕ್ಕೇ ಇಲ್ಲ.

ಈ ರೀತಿ ಒಂದು ಹೊಸ ಕಲ್ಲನಾಷ್ರವಂಚವೇ ಉಂಟಾಗಿ ಒಂದು
ಕಡೆ ಸ್ತ್ರೀಶೂದ್ರರನ್ನು ಇನ್ನೊಂದು ಕಡೆ ವಿಚಾರವರೀಕ್ಷಣ ಪ್ರಿಯ
ಹೈತುಕರನ್ನೂ ಇಬ್ಬರ ಸುಖಸ್ವಾತಂತ್ರ್ಯ, ಜ್ಞಾನವಿಕಾಸ, ಸಂಘೋ
ಪಕಾರಕ ಶಕ್ತಿಗಳನ್ನೂ ಬಡೆದುಹಾಕಿತು. ಹೈತುಕರ ಅಭಿವೃದ್ಧಿ
ಎಂದರೆ ಜ್ಞಾನವಿಕಾಸ ಒಂದೇ ಅಲ್ಲ ಜ್ಞಾನಪ್ರಚಾರವೂ. ಹಾಗೂ
ಜನಗಣದ ಏಳಿಗಿಯೂ. ಹೇಳುವಾದವೆಂದರೆ ಕಾರ್ಯಕ್ರೇ ತಕ್ಕು
ಬೆಲೆ. ಅದರ ಹಿತಾಪಿತಕಾರಕ ಪರೀಕ್ಷೆಗೆ ಸಂಘದ ಸುಖದುಃಖ
ಗಳೇ ಅಳತೆಗಳು. ಇಲ್ಲಿ ಜನ್ಮತ್ಯಕ್ಕೆ ಮಾನವಿಲ್ಲ, ಸತ್ಯಮರ್ಪಕ್ಕೇ. ಅಕ
ಸಾತ್ವತ್ತಗಿ ಬಂದ ಶಕ್ತಿಗೆ ಮಾನವಿಲ್ಲ, ಪೂರ್ತಾಹವಿಲ್ಲ. ಮಡಿದೇ
ದೊಡ್ಡವನಾಗಬೇಕು. ವ್ಯಾತ್ಪತ್ತಪ್ರೇಮದ ವಾತಾವರಣದಲ್ಲಿ ದೇವ

ಧರ್ಮಗಳು ಉಚಿತವಾಗಿತ್ತೆ ದೊಡ್ಡ ಸ್ಥಿರೀಯ ಇಂದ್ರಿಯಕ್ಕಿಂತ ಕಷ್ಟ
 ಕರ್ಮಗಳಿಂದಲೇ ದೊಡ್ಡ ಸ್ಥಿರೀಯ ಯಾರಾದರೂ
 ಹೈತ್ಯ ಪ್ರಿಯಾದ್ಯರು ಹೈತ್ಯ ವರ್ವೇಕು. ಹಾಗೇರುವದಕ್ಕೆ ತಕ್ಕ ವಾತಾವ
 ರಣವನ್ನು ಅಂತಿಮವಾದುವದೇ ಹೈತ್ಯಕರ ಸದ್ಗು
 ಮರ್ಮಸಾಧನ. ಇಲ್ಲಿ ಪಟ್ಟಾಂಗಪಟ್ಟಣದ ಪಟ್ಟಾಭಿವಕ್ತ್ವಿಗೆ ಅಂದರೆ
 ಪಾದ್ರಿಪೂಜಾರಿಗಳಿಗೆ ಮುಲ್ಲಾಮಾಲಿಕರಿಗೆ ನಮಗು ಹುಟ್ಟಿತ್ತುದೆ.
 ಯಾಕೆಂದರೆ ಇಲ್ಲಿ ‘ಬಾಹ್ಯಾನೋ ಮನದೇವತಾ’ ‘ರಾಜಾಪ್ರತ್ಯಕ್ಷ
 ದೇವತಾ’ ಇತ್ಯಾದಿಗಳನ್ನು ಕೇಳುವವರಿಗೇ ದಿಕ್ಕಿಲ್ಲ. ಧರ್ಮಾರ್ಥಿ
 ಕಾರಣಿಯರೂ ರಾಜ್ಯಾಧಿಕಾರಣಿಯರೂ ಒಂದಾಗಿ ಹೈತ್ಯಕರನ್ನೂ
 ಅವರನ್ನು ಸಹಜವಾಗಿ ಕೈವಾರಿಗಳೆಂದು, ಬಂಧುಗಳೆಂದು ಭಾವಿಸುವ
 ಸೇವಿಸುವ ಸ್ತ್ರೀಶಾದ್ರರನ್ನೂ ತಮ್ಮ ಪರಬಲದಿಂದ ಬಡೆದು ಬಗ್ಗಿ
 ಸುತ್ತಾರೆ. ಹೀಗಿದೆ ಧರ್ಮರಾಜ್ಯದ ಇತಿಹಾಸ ಇಂದಿನವರಿಗೆ !

ಆದರೂ ಸೈಸರಿರ್ಕ ಶಕ್ತಿ ಮತ್ತು ಒತ್ತಾಯಿಗಳನ್ನು ಕೆಲ
 ಕಾಲ ಬಗ್ಗಿಸಿದರೂ ಎಲ್ಲ ಕಾಲಕ್ಕೂ ಬಗ್ಗಿಸಲಾಗುವದೇ ? ಅದು
 ತನ್ನನ್ನು ಭೋಗಿಸಲಿಕ್ಕೆ ಪೂರ್ವಿಸಲಿಕ್ಕೆ ಅನೇಕಾನೇಕ ಮಾರ್ಗಗ
 ಇನ್ನು ತೆರಿಯುತ್ತದೆ. ಬಲವಿದ್ವಾಗ ಅದಕ್ಕೆ ತಕ್ಕ ಅವಕಾಶವಿದ್ವಾಗ
 ಉತ್ಪಾತಂತಿ ಪರಿವೃತ್ತಿಗಳುಂಟಾಗುತ್ತವೆ. ಘೋರ ಯುದ್ಧಗಳುಂ
 ಟಾಗುತ್ತವೆ. ಇದಕ್ಕೆ ಇಂದಿನವರೆಗಿನ ಇತಿಹಾಸವೇ ಸಾಕ್ಷಿ. ಮೊಲ್ಲ
 ಫೆವಿಜಮ್, ಕೊಮ್ಯೂನಿಜಮ್, ಸೊಸ್ಯಲಿಜಮ್ ಮುಂತಾದವರ್ಗಗಳು
 ಇಂಥ ಅನುಕೂಲ ವಾತಾವರಣದ ಪ್ರಭಾವಗಳೇ. ಹೈತ್ಯಕರ
 ಮತ್ತು ಜನಸಮುದಾಯದ ಪಕ್ಕ, ಕರ್ಮಪ್ರಗತಿ, ವಿಜಯಗಳ
 ಲಕ್ಷಣಗಳೇ ಇವು. ಇವರ ಒಗ್ಗಿಟ್ಟು ಹೀಂದಮ್ಮೋ ಸಲ ಆಗತ್ತು
 ಆದರೆ ವಿಜಯಕ್ಕವರ್ಕಾಶವಿರಲಿಲ್ಲ. ಬೌದ್ಧಯುಗದಲ್ಲಿ ಈ ತತ್ತ್ವ
 ಗಳು ಧಾರಾಳವಾಗಿ ಹಬ್ಬಿದವು, ಮೈಗೂಡಿಹೋದವು, ಪ್ರಗತಿಯನ್ನು
 ಹೊಂದಿದವು. ಆದ್ದರಿಂದ ಸಂಪೂರ್ಣವಾಗಿ ಜಯವನ್ನು ಹೊಂದಲಿಲ್ಲ.
 ಆದಕ್ಕೆ ಮುಖ್ಯ ಕಾರಣಗಳು (೨) ಬಡವರ ದಾರಿದ್ರ್ಯ ದುರ್ಗತಿಗಳು
 ಆವ್ಯಾಗಿ ಹೆಚ್ಚಿರಲಿಲ್ಲ. (೩) ಆವರ ಕಾಯರಂಗವು ಚೈಪಿಕರ್ಮಕ್ಕೆ

ಸೇರಿತ್ತು ಗೀರೋಣದರಿಂದ ಇವರ ಸಮುದಾಯಕ್ಕೆ ಬಂದುಕಡೆ ಸೇರುವ ಅವಸರಾವಶ್ಯಕತೆಗಳಿರಲ್ಲ. (೨) ಭೌತಿಕ ಜ್ಞಾನಪ್ರಚಾರವು ಸಾಕ ಷೈಲಿದೆ ಇನ್ನೂ ಪೊರಾಣಿಕ ಜ್ಞಾನದ ಪಿಡಿತದಲ್ಲಿಯೇ ಬಹುಗಿರಿದ್ದರು. ಆದರೆ ಈ ಇಪ್ಪತ್ತನೇ ಕರವಾನದ ಮೊದಲಿನಲ್ಲಿ ದೇವ

ಧರ್ಮಾಂಗವೂ ರಾಜರಾಜ್ಯಂಗವೂ (ಒಬ್ಬ ಮತ್ತು
ಉತ್ತರಂತೆ ಸ್ವೇಂಬರ) ಒಬ್ಬರಿನ್ನೊಬ್ಬರಿಗೆ ಹೆಂಬಲವಾಗಿದ್ದು ಕೊಂಡು
ಮಾಡಿದ ಬಡ ಕೂಲಿಕಾರರ ಲಾಟೆಯೂ, ಅದರಿಂದ ಬಂದ ಸಂಕಟ
ಗಳೂ ಸಹಿಸಲಸಾಧ್ಯವಾಗಿ ಡೋಂಡವು. ಆದರಿಂದ ಕೂಲಿಕಾರರ
ದಂಗೆಗಳಿಷ್ಟ್ವೇ ಆದವು. ಅವುಗಳಿಗೆ ಏಂಬೂ ಬಿಡ್ತಾ. ಆದರೂ
ಭೌತಿಕ ಜ್ಞಾನಾಭಿವೃದ್ಧಿಯು ಶೃಷ್ಟಿಯುಗವನ್ನು ತೆಗೆದು ಉದ್ದೇಶಿಸುತ್ತೇ
ಯುಗವನ್ನು ದಯಿಸಿ ಬೆಳ್ಳಿಸಿತ್ತು. ಬೆರೆ ಬೇರೆ ಹೊಲಗಢ್ಣಗಳಲ್ಲಿ
ಮುಡಿಯುವ ಕೂಲಿಕಾರರು (ರೂದ್ವರು) ಬಂದೇ ಕಡೆ ಕಾರಬಾನೆ
ಗಳಲ್ಲಿ ಗುಂಪುಗುಂಪಾಗಿ ಹಾಕಲ್ಪಿಟ್ಟಿರು. ಈ ವಾತಾವರಣದಲ್ಲಿ
ಹುರಿಗೊಂಡು ಹೆಂಗಸರೂ * ಸ್ವಾತಂತ್ರ್ಯಕ್ಕಾಗಿ ದಂಗೆ ಎಬ್ಬಿಸಿದರು.
ಇವರ ಸಂಘಬುದ್ಧಿಯು ಹೆಚ್ಚಿತು. ಸಂಘಬಲವೂ ಹೆಚ್ಚಿತು.
ಭೌತಿಕಶಾಸ್ತ್ರದ ದೃಶ್ಯಜ್ಞಾನಪಾರಬಲ್ಯವೂ ಇಮ್ಮು ತಮ್ಮ ಅನುಭವದ
ಸಂಕಟಗಳೂ ಕೂಡಿ ದೇವಧರ್ಮ ಪಾದಿಗಳಲ್ಲಿಯ ಅಂಥಶ್ರದ್ಧೆ
ಯನ್ನೂ ಪುರಾತನ ಮಂಕುಮಜಿಗಿಜಿಯು ಸ್ವಾ ಮೂಡಿಸಿ ಬಿಸುಟ್ಟು
ಹಾಕಿದವು. ಇದರಿಂದ ಇವರ ಹೊಸ ತತ್ತ್ವಗಳು ಅನೇಕ ಯುದೋವ್ಯಾ
ದೇಶಗಳಲ್ಲಿ ಪ್ರಗತಿಯನ್ನು ಹೊಂದುತ್ತ ರಕ್ಷಿಯಾ ಟಿಕ್ಸಿಗಳಲ್ಲಿಯೂ
ಸಂಪೂರ್ಣ ಜಯವನ್ನು ಹೊಂದಿದವು. ಇಲ್ಲಿ ದೇವಧರ್ಮಗಳಿಗೆ
ಗೊರಿ ಮಣ್ಣಾಯಿತು. ಆದರೆ ಜನರ ಸುಖಸಂಭಾಗ್ಯ ಸ್ವಾತಂತ್ರ್ಯ
ಗಳೂ ನಿಸ್ವಂದೇಹವಾಗಿ ಹೆಚ್ಚಿದವು. ಹೇತುವಾದಕ್ಕೆ ನೀರು
ಗೊಬ್ಬರ ಬಿದ್ದು ಸತ್ಯಜ್ಞಾನ ಪ್ರಚಾರವೂ ಆಯಿತು. ‘ನಾಸ್ತಿ’

* ಇನ್ನೇ ಕರವಾನದಲ್ಲಿ ಮೊದಲಾಯಿತು Industrial Era.

* The Suffragette Movement ಇನ್ನೇ ಕರವಾನದಲ್ಲಿ ಮೊದಲಾಯಿತು

ಕ'ರು ವಾಡಿದ ಈ ಕಾರ್ಯವು ಧರ್ಮವಲ್ಲವೋ? ಪ್ರಜಾ ಹಿತ ಮತ್ತು ಜ್ಞಾನ:ಭಿನ್ನಧಿ - ಇವನ್ನು ಬಿಟ್ಟು ಚೇರೆ ಧರ್ಮ ವ್ಯಾಪ್ತಿಯ ದೇವರೋ ಎಲ್ಲಿಯಾದೂ (ಸ್ವಾಧೀ ವಿಷಯಿಗಳ ತೆಲೆಯೊಂದರಲ್ಲಿದೆ) ? ನಮ್ಮಲ್ಲಿಯೇ ಈಗ ಸಹೇಳಿಸಿದು ನಾಗ್ರಂತಿಯ ಇತಿಹಾಸವನ್ನು ಚೇರೆಯಾಗಿ ಬರೆಯುವದು ಗುಷ್ಟಕ್ಕೆ ಮಣ್ಣ ಹೊತ್ತಂತೆ. ಅವರೆ ಅದರ ಹೃದಯವು ಇಂಥ ಸಿಂಹಾದ ಧರ್ಮವೇ ಎಂದು ಹೇಳಲೇಬೇಕಾಗುತ್ತದೆ. ಇಂಥ ಅಂತಿಂಶಾತ್ಮಕವಾದ ಸಯು ಕ್ರೀಕರಾದ, ಯೋಗ್ಯವಾದ, ಉಗ್ರವಾದ ಸಕಲ ಜನೋಪಕಾರಕ ವಾದ ಧರ್ಮದ ಗತಿಪ್ರಗತಿಗಳನ್ನು ಪ್ರತಿಬಂಧಿಸುವ ದೇವಮತ ವ್ಯಕ್ತಿ ರಕ್ತಿಗಳನ್ನೆಲ್ಲ ಇದಿರಿಸಿ ಪ್ರತಿಭಟ್ಟಿಸಿ ಹಾದಿಗೆ ತರುವದೂ ಒಂದು ಧರ್ಮವೇ ತಿಳಿವೆ? ಅದಾವ ದೇಶದಲ್ಲಿಯೇ ಆಗಲಿ, ಇಂಥ ವೀರ ಧರ್ಮವನ್ನು ಹೂಡುವವರೇ ಪೂಜಾಹರಿ. ಅದನ್ನು ನಡೆಸುವವರೇ ಮಾನಾರ್ಥ ಧರ್ಮಾಭಿಮಾನಿಗಳು.

ಜನಾಂಗದ ಒಂದು ಚಿಕ್ಕ ಭಾಗದ ಸುಖಕ್ಕಾಗಿ ಇನ್ನೊಂದು ದೊಡ್ಡ ಭಾಗವು ಅಧಿನವಾಗಿರಬೇಕೆಂದಲ್ಲವೇ ಈ ನಾಗರಿಕತೆಯ ನೀತಿ ಪ್ರಯತ್ನಗಳು? ಸ್ವಲ್ಪವೇ ಆಗಲೊಲ್ಲದೇಕೆ- ವಿಚಾರಣೆಯ ರೋದಯವನ್ನು ಕಂಡ ಮಾನವ ಜೀವಿಗೆ ಇದು ಸಾರ್ಥಕೋ? ಎಂದಿಗೂ ಅಲ್ಲ. ಅದಕ್ಕೆ ವಿನಯ ಆಕಾಂಕ್ಷೆಯನ್ನು ಪೂರ್ಣಸುವಬಗೆ ಯಾವದು? (೧) ಬಳಾತ್ಮಾರ (೨) ದೇವಧರ್ಮ ಸ್ವರ್ಗ ನರಕಶಾಪಾನುಗ್ರಹಗಳ ಭಯರುಚಿಗಳು (೩) ಸಿಂದಾಸ್ತುತಿ (೪) ಲಾಲನ ಪರಿಸ್ಥೋಷಣ. ಮೊದಲನೆಯ ಏರಡು ಒಂದೆ ವಿವರಿಸಲಿಟ್ಟಿವೆ. ಈಗ ಮೂರನೆಯ ಉಪಾಯವೂ ಅವರು ಬರೆದ ಶಾಸ್ತ್ರ ಸೂತ್ರ ಸಾಹಿತ್ಯಗಳಲ್ಲಿ ಧಾರಾಳವಾಗಿದೆ. ಯಜಮಾನನನ್ನು ಇದಿರಿಸಿದ, ಶಿರಸ್ಯರಿಸಿದ ಶಾದ್ರುನಿಗೆ ಆತನ ಸಂಖೆದಲ್ಲಿಯೇ ಮಾನವಿಲ್ಲ. ಈಗ ಲಾದರೂ ಪಂಚಮರಲ್ಲಿ ಸುಧಾರಣೆಯನ್ನು ಒಂಟಿಮಾಡಲಿಕ್ಕೆ ಹೋಗಿ ದುರ ಅನುಭವವನ್ನು ಕೇಳಿ ನೋಡಬಹುದು. ಇತರದು ಅವರನ್ನು ಮುಟ್ಟಲಿಕ್ಕೆ ಹೋದರೂ ಆವರು ವಾಟಿಸಿಕೊಳ್ಳುವದಿಲ್ಲ!

ಯಾಕೆಂದರೆ ಮೇಲನವರನ್ನು ಮುಟ್ಟುವದು ಪಾಪವೆಂಬ ಭೀತಿಯನ್ನು ಧರ್ಮವು ಅವರ ತಲೆಯಲ್ಲಿ ಜನ್ಮಾಗಿ ತುಂಡಿಸಿದೆ. ಅಷ್ಟೇ ಅಳ್ಳಾಗಿ ಪಾಪವನ್ನು ಮಾಡುವ ಪಂಚಮನನ್ನು ಅತನ ಸಂಘರೇ ಸಹಿಸುವದಿಲ್ಲ. ಬಹಿಷ್ಕರಿಸಿ ಬಿಡುತ್ತುದೆ. ಇದವನಿಗೆ ಅವಶಾನ ಬಂದು, ಅನನುಕೂಲ- ಇನ್ನೊಮ್ಮೆ. ಅದೇ- ಅತನು ಯಜಮಾನರ ಪರಿಸ್ರೋಷನೆಯಲ್ಲಿದ್ದು ತೊಂದರೆಯಿಲ್ಲ. ಇಲ್ಲಿ ಅವಶಾನ ಬಹಿಷ್ಕಾರಗಳಿಲ್ಲ. ಮುಂದೆ ಸರಕವೂ ಇಲ್ಲ! ಅತನಿಗೆ ಹೊಟ್ಟಿ ಬಟ್ಟಿಗೆ ಇಗೆ ಅಲ್ಲ ಸ್ವಲ್ಪವಿದ್ದ ರೂ ಸಾಕು, ಮನಗೊಂದು ಬಿದುರುಸೊಪ್ಪಿನ ಗುಡಿಸಲೇ ಸಾಕು. ಹೊಟ್ಟಿಗೆ ಅತಿ ಅಗ್ಗವಾದ ಕಾಕು. ಬಟ್ಟಿಗೆ ಯಜಮಾನರು ಕಿತ್ತೊಗ್ಗೆದ ಚಂದಿಗಳು ಸಾಕು. ಇದಕ್ಕೊಂತ ಹೆಚ್ಚಿನ ಆರ್ಥೀ ಇಲ್ಲವನಿಗೆ. ಈ ಅಲ್ಲಿ ಸಂತುಷ್ಟಿಯೇ ಯಜಮಾನರ ಬಲ. ಬಡಬಗ್ಗೆ ರಿಗೆ ಬಲೆ. ಅವರ ಆಕಾಂಕ್ಷೆಗಳು ಬಳಕೆದವೇ ಈ ಯಜಮಾನಿಕೆಗೆ ಮತ್ತೆ ನಕಾರವಿಲ್ಲ. ಅದಕ್ಕಾಗಿಯೇ ದುಃಖ ಪಡುವವರು ಭಾಗ್ಯವಂತರು. ಯಾಕೆಂದರೆ ಅವರಿಗೆ ಸಮಾಧಾನವು (ಸ್ವಗರ್ವದಲ್ಲಿ) ಕೊಡಲ್ಪಡುವದು. ಕ್ಷಣಿ ಎಂಬಂಥ ಉಪದೇಶಗಳು ಅನುಕೂಲ. ಇಲ್ಲಿ ತಿರುಪೆಯೆತ್ತುವ ಲಾಜರಸ್ * ಸಿಗೆ ಅಲ್ಲಿ ಸ್ವಗರ್ವದಲ್ಲಿ ಅಬ್ರಹಾಮನ ಎದೆಯೇ ಸುಖಾಸನ! ಸ್ತ್ರೀ ಶಾದ್ರುರೂ ಅಲ್ಲ ಸ್ವಲ್ಪ ಪರಿಪೂರ್ವಕ ಕೆಗೆ ಮರಳಾಗಿ ಸಂಕರೆಗಳನ್ನು ಆಭರಣಗಳಿಂದು ಭಾವಿಸಿ ಮುದ್ದಿಸುತ್ತಾರೆ. ತಾವು ಮಟ್ಟಿದ್ದೇ ಹಾಗೆ, ದೇವರು ತಮ್ಮನ್ನು ಹುಟ್ಟಿಸಿದ್ದೇ ಹೀಗಿರಲಿಕ್ಕಾಗಿ ಎಂದು ಭಾವಿಸಿ ಕಾಲವನ್ನು ಕಳೆಯುತ್ತಿದ್ದಾರೆ. ಈ ಸ್ವೇಚ್ಛಾನುಸಂಧಾನ ಹೀನಸ್ತ್ವ ಸಂಕುಲತೆಯಿಂದ ಅವರು ದುರ್ಬಲರಾಗಿರುತ್ತಾರೆ. ಅವರು ಕಣ್ಣಿತ್ತೆ ತಮ್ಮ ಯಜಮಾನರನ್ನೂ ಅವರಿಗೆ ‘ದೇವರು ಕೊಟ್ಟಿ’ (?) ವೈಭವವನ್ನೂ ಸೋಧುತ್ತ ಸೋಧುತ್ತ ತಾವೇ ದರಿದ್ರರಾಗಿರುತ್ತಾರೆ ಲಾಲನೆಯ ಗುಲಾಮ ಖಾಗಿರುವ ಹೆಂಗಸಿಗೆ ತಾನು ಹೊರುವ ವಜ್ರ ಕೆಂಪುಗಳ ಏಂಜಿ

ನಲ್ಲಿಯೂ ಬೆಳ್ಳಿ ಬಂಗಾರದ ಭಾರದಲ್ಲಿಯೂ ಪಟ್ಟಿ ಸೀತಾಂಬರ
ಗಳ ಮುಸುಕಿನಲ್ಲಿಯೂ ಶಾಶ್ವತ ಅರಸಿಂ ಕುಂಕುಮಕ್ಕಿಂತ ಹೆಚ್ಚಿನ
ಪ್ರಪಂಚವೇ ಕಾಣುವದಿಲ್ಲ ! “ ಉಪಯುಕ್ತವರಿ ಪಶ್ಯಂತಃ ಸರ್ವ
ವನ ದರಿದ್ರತಿ ”- ಯಜಮಾನರ ವೈಭವವನ್ನು ಮೇಲೆ ಮೇಲೆ
ಸೊಮುತ್ತ ತಾವೇ ಕೆಳಗೆ ಪಾತಾಳಕ್ಕೆಂದು ಸ್ತ್ರೀ ಶಾದುರಿಬ್ಬಿರೂ.
ಆದೂ ಮೂರ್ಖ ಭಕ್ತಿ ಕುರುತು ಕೊರಿಕೆಗಳೆಷ್ಟಿದ್ದರೂ ಇವರು
ಸಾಮಾನ್ಯ ಮಾನವ ಜೀವಿಗಳೇ ಅಷ್ಟೇ ? ಇಂದ್ರಿಯ ಸುಖಗಳನ್ನು
ಕೋರುವವರೇಯಷ್ಟೇ ? ಎಡಿಬಿಡದ ಪರಾಧೀನತೆಯಲ್ಲಿ ಇವು ಲಭಿ
ಸುವದಸಾಧ್ಯ ಎಂದು ಓಂಕೊಮ್ಮೆ ಹೇಳಿದೆ. ಹೀಗಿರುವಾಗ ಜೀವಿ
ತದಲ್ಲಿ ಸಿರುತ್ವಾಹವು ಸಹಜವಾಗಿಯೇ ವೋದಲಾಯಿತು. ಬೇಸರ
ಹುಟ್ಟಿತು. ತಾತ್ವಾರಹ ಹುಟ್ಟಿತು. ಬರಬರಿತ್ತ ಜೀವಿತವೇ ಒಂದು
ದುಃಖಸಾಗರವೇಂಬ ಮುದ್ರಿಕೆಯು ಬಿತ್ತು. ಅದಕ್ಕೆ ತಕ್ಕ ಸೂತ್ರ
ಶಾಸ್ತ್ರ ಸಿದ್ಧಾಂತಗಳೂ ಹೊರಟಿವು. ಆದರೂ ಜೀವಿತವನ್ನು ಬಿಡು
ವದು ಸಾಧ್ಯವಲ್ಲ ಮತ್ತೆ ಇವೇನೋ ಅನಿವಾರ್ಯವಾಗಿ ನಡೆ
ಯುತ್ತಲೇ ಇವೆ ಆದರೆ ನಿರುತ್ವಾಹ
ರಾಷ್ಟ್ರ ವಾತಾಸರೂಢ ಸರ್ವಾಷ್ಟಕಿ ದಿಂದ ಸ್ತ್ರೀ ಪುರುಷರೂ ಆದರಲ್ಲಿ
ಗಮ್ಮಿ ನಿರ್ದಾಂತಗಳು.

ದ್ವಾರೆ. ಪ್ರಕೃತಿಯ ಒತ್ತಾಯದಿಂದಲೇ
ಸಂಸಾರಕ್ಕೆ ಹೆಚ್ಚುಗಿ ಅಂಟಿಕೊಂಡು ಹೋದ ಹೆಂಗಸರಿಗೆ ಇವರು
ಸಂಸಾರತ್ವಜಿಸಿದರೆ, ಇವರನ್ನು ಬಿಟ್ಟರೆ ಅನ್ನ ಬಟ್ಟಿಗಳಿಗೆ ಬೇರೆ
ಗತಿಯಲ್ಲ. ಹೀಗಿರುವಾಗ ಹೆಂಗಸರು ಗಂಡಸರನ್ನು ಬಲಿಸಿಟ್ಟುಕೊ
ಳ್ಳಿವದನ್ನೇ ತಮ್ಮ ಮುಖ್ಯಸಾಧನವನ್ನೂ ಗಿಟ್ಟುಕೊಂಡರು. ಪ್ರತಿ
ಗಳು ಹುಟ್ಟಿದವು. ನಿಯಮಗಳುಂಟಾದವು. ಮಹಾಭಾರತ ಕಾಲ
ದಲ್ಲಿಯೂ ಅನಂತರವೂ ಕಲೆಗಳನ್ನು ಹೆಂಗಸರು ಕಲಿಯುವ
ದಾಯಿತು. ಏನು ಮಾಡಿದರೂ ಗಂಡನನ್ನು ಸಂತೋಷ
ಗೊಳಿಸಲಿಕ್ಕೇ. ಸಂಸಾರದಲ್ಲಿ ಮಕ್ಕಳಿಗೆಲ್ಲಯೋ ಒಂದು ಮೂಲ
ಆತನು ಹಿರಿಯನಾದರೂ ಆತನ ಆಯುರಾರೋಗ್ಯಗಳಿಗಾಗಿಯೇ ವ್ರತ

ಸಿಷ್ಟೆಗಳು ಹೆಚ್ಚು! ಮಕ್ಕಳ ಹಿತವಿಕಾಸಕ್ಕಾಗಿ ನಷ್ಟಲ್ಲಿ ಎಷ್ಟು ವ್ರತಗಳಿವೆ? ಸಂಸಾರವನ್ನು ಬಿಡಲು ಯತ್ನಿಸುವದೇ ಈತನಿಗೆ ಧರ್ಮವಾಗಿ ಬಿಟ್ಟಿತು. ಮಕ್ಕಳಿಗಾಗಿಯೂ ತನ್ನ ಅನಾಧಿಕ್ಷಿತಿಗಾಗಿಯೂ ಆತನನ್ನು ಒಲಿಸಿದುವದೇ ಈಕೆಯ ಧರ್ಮವಾಯಿತು! ವ್ರತ ನಿಯಮ ಕಲೆಗಳು ಎಲ್ಲವೂ ನಿಷ್ಪಲವಾದಾಗಿ ಹೊಸ ಉಪಾಯಗಳನ್ನು ಕಂಡು ಹಿಡಿಯಬೇಕಾಯಿತು ಈಕೆಗೆ. ಇವುಗಳು ಬಹಿರಂಗವಾಗಿದ್ದಲೆ ಪ್ರಯೋಜನವಿಲ್ಲ. ವಶೀಕರಣಕ್ಕಾಗಿ ಮಂತ್ರ, ತಂತ್ರ, ಯಂತ್ರ, ಛೈವಧ (ಮೆಚ್ಚುಮದ್ದು) ಗಳ ಯುಗವು ಹೊದಲಾಯಿತು. ಗುಟ್ಟು ಗುಟ್ಟಿನ ರೀತಿಗಳು ಹೊದಲಾದವು. ಗಂಡನಿಗೆ ಹೆಂಡತಿಯಲ್ಲಿ ನಂಬಿಕೆಯಲ್ಲ, ಈಕೆಗೆ ಅವನನ್ನಲ್ಲಿ ನಂಬಿಕೆಯಲ್ಲ! ಆದರೂ ಸಂಸಾರವನ್ನು ಬಿಡುವಷ್ಟು ಶಕ್ತಿ ಇಬ್ಬರಿಗೂ ಇಲ್ಲ. ಆದಕ್ಕೆ ಹೊಸ ಉಪದೇಶಗಳು ಹೊದಲಾದವು. ಆವುಗಳನ್ನು ಯಜಮಾನ ವರ್ಗಕ್ಕೆ ಸೇರಿದ ಗಂಘನೇ ಬರೆದಿರುತ್ತಾನಾದುದರಿಂದ ಮತ್ತೆ ಹೆಂಗಸಿಗೇ ನಿಂದೆ! ದೃಷ್ಟಿಂತಕ್ಕೆ ಸರ್ವಜ್ಞನ ಕೆಲವು ವಚನಗಳನ್ನೇ ಸೋಽಂದೋಣಿ:-

ಹೆಂಡರಾ ಕೃತಕವನು | ಗಂಡರು ಬಲ್ಲರೇ | ಗುಂಡಿಗೆ ನೀರಾಗೆ ಕಿರಿವಿನ ಹೆಚ್ಚೆಯನು | ಕಂಡವರಾದು ಸರ್ವಜ್ಞ ||

ತುಂಬಿದಂತಿರಬೇಕು | ನಂಬಿದೆಯಿರಬೇಕು | ಯೆಂಬರಿದು ಯಚ್ಚತ್ತಿರಬೇಕು ಹೆಂಡನು | ನಂಬಿದವ ಕೆಟ್ಟ ಸರ್ವಜ್ಞ ||

ಹೇಗಿದೆ ಕುಹನೆಯ ಮಂತ್ರೋಪದೇಶ! ಆದರೆ ಸರ್ವಜ್ಞ ಭಕ್ತ್ಯಾಹಂಗಳಂಥ ನಿರಾಶರು ಉಪದೇಶಕರು ಏನು ಮಾಡ್ಯಾರು-ಪಾದ. ದೊಡ್ಡವರಾದರೂ ಕೃತಿಮು ವಾತಾವರಣಕ್ಕೆ ಬಿದ್ದ ಈ ವಿಜಾರದಲ್ಲಿ ಬಿಡಿಸಿಕೊಳ್ಳಲಾರದ ಪ್ರಾಣಿಗಳು!

ಸ್ತ್ರೀ ಶೂದ್ರರ ಅಜ್ಞಾನವು ಸುಖದ ನಷ್ಟನೆಯನ್ನು ಎಷ್ಟು ಮಾಡಿದರೂ ಅದು ನಿಜವಾದ ಸುಖವಾಗಲಾರದು. ಆ ವಾತಾವರಣದಲ್ಲಿ ನಿರುತ್ವಾಹವೇ ಅಧಿದೇವತೆ. ಈ ಪರಾಧಿನತೆಯಿಂದ ತಪಿಸಿಕೊಳ್ಳುವದೇ ಆವರ ಗಮ್ಯವಾಗುತ್ತದೆ. ಆಕೆಯ ಆವಕ್ಷಕತೆಯು

ನವಮಾಸ ಹೊತ್ತು ಎದೆಹಾಲನ್ನಿತ್ತ ಮುಂದೆ ಬಾಯಿಗೆ ತುತ್ತಿ
ಡುವದನ್ನು ಮುಗಿಸುವ ವರಿಗೇ. ಮುಂದೆ ಉಪನಷತ್ ಬರುತ್ತುದೆ.
ಬ್ರಹ್ಮಚಯ ಪ್ರಾರಂಭ. ಹುಡುಗನು ತಾಯಿಯ ಮಮತೆಗೆ ಗುಂಡು
ಹಾಕಿ ಗುರು ಕುಲಕ್ಕೆ ತೆರಳಬೇಕೇಗ. ಬ್ರಹ್ಮಚಯದ ಈ ಭಾಗವು
ಎಷ್ಟು ಅನ್ಯೇಸರ್ವಕವಾಗಿದೆ! ಸ್ನೇಸರ್ವಕವಾಗಿ ಜಾಲ್ಯದಲ್ಲಿ ತಾಯಿ
ಗಿಂತ ಹೆಚ್ಚಿನ ಗುರು ಸೃಷ್ಟಿಯಲ್ಲಿರಲಾರನು. ಅಷ್ಟು ಚಿಕ್ಕ
ವಯಸ್ಸಿನಲ್ಲಿ ಮಗನನ್ನು ತಾಯಿಯಂದಗಲಿಸುವದು ಧರ್ಮವಾಗಿ
ತಾಯಿತನಕ್ಕವರೂನ. ಸ್ತ್ರೀಗೆ ಸಂಘವು ಕೊಟ್ಟಿ ಸೀಜ ಪದವಿಯು
ಸಾಕ್ಷಿ. ಆ ಪುರುಷನು ಮಾಡಿಟ್ಟು ದೇವಧರ್ಮ ನಾಗರಿಕತೆಗಳಿಗೆ
ಮಾನವು ಹಾಗೆಯೇ ಸಿಕ್ಕಬೇಕಾದ್ದರಿಂದ ಪುರುಷನೇ ಅಲ್ಲವೇ ಗುರುವಾ
ಗುವದು ಲೇಸು? ಹುಡುಗನು ಆಕ್ಷಯಲ್ಲಿಯೇ ಬೆಳೆದು ಒಂದು
ವೇళೆ ತಾಯಿಯ ಗೋಳಿನ್ನು ತಿಳಿದುಕೊಂಡರೆ ಕೃತಜ್ಞತೆಗಾಗಿಯಾ
ದರೂ ಆಕೆಯ ಪಕ್ಷವನ್ನು ವಹಿಸಿಯಾನು; ಪುರುಷ ಪ್ರಧಾನ ಸಂಸ್ಕೃತಿಗೆ
ಆಧಾರ ಬಂದಿತು. ಅದಕ್ಕಾಗಿ ಕೃತಿಮುಶಾಸ್ತಗಳೆ
ಅಭಾವದಕ್ಕೆ ಕೃತಿಮುಶಾಸ್ತಗಳ ಪದ್ಧತಿ, ಕೃತಿಮುಶಾಸ್ತಗಳ !

ಅತನು ಚನ್ನಾಗಿ ತಿಳಿಕೊಳ್ಳುವ ಹೆಂಗಸು ಎಂದರೆ
ಸ್ವತ ಬ್ರಹ್ಮಚಯ ಮುಂದೆ ತನ್ನ ಹೆಂಡತಿಯೋ ಪ್ರೇಯಿಯೋ. ಹೆಂಡತಿಗೆ ಹೆಂಡತಿತನದ ಶಿಕ್ಷಣವಂತೂ ಮೊದಲೇ ಆಗಿಯೇ ಇರು
ತ್ತದೆ. ಗಂಡನ ಮುಂದೆ ಹೀಗೇ ಇರಬೇಕು, ಹೀಗೇ ಇಷ್ಟೇ ಆದ
ಬೇಕು ಮಾಡಬೇಕು. ಮುಂತಾದ ಕಟ್ಟಿಪಾಟುಗಳನ್ನು ತನ್ನ ತಾಯಿ
ಯಿಂದಲೇ ಕಲಿತು ಗಟ್ಟಿ ಮಾಡಿಕೊಂಡು ಆಕೆಯು ಬಂದಿರುತ್ತಾಗೆ.
ಹೀಗಿದುವಾಗ ಆಕೆಯ ಪ್ರಕೃತಿ, ಆದರ ಸ್ನೇಸರ್ವಕ ಗುಣಗಳು ಈತ
ನಿಗೆ ಹೀಗೆ ತಿಳಿಯಬೇಕು? ನಂಬಿನೆಯೇ ಹೆಚ್ಚು ಈ ಜೀವನದಲ್ಲಿ.
ಆಕೆಯ ಅಜ್ಞಾನವೇ ಇದಕ್ಕೆ ಹೆಚ್ಚಿನ ಬೆಂಬಲ! ಸಂತಾನೋ
ತ್ವತ್ತಿಗಾಗಿಯೇ ಕೂಟ. ಅಲ್ಲದೆ ಉಂಟದ ಸಮಯದಲ್ಲಿಯೂ ಸರಿಯಾ
ಗಿಬ್ಬಂದೂ ಕೂಡಾಕೊಳ್ಳಬಾರದು. ‘ಆತನು (ಹೆಂಡತಿಯೋದನೆ) ಕೂಡಿ

ಕೆಂಡು ಶಾಷ್ಟಿ ಚಿರಲಿ' * ಎಂದು ಧರ್ಮವೇ ಹೇಳುತ್ತದೆ! ಆಕೆಗೆ ಹೆಣ್ಣು ಮಕ್ಕಳು ಸದೆ ಹುಟ್ಟಿಕೊಡದು! ಹೆಣ್ಣು ಮಕ್ಕಳನ್ನು ಬೇರೆ ಹೆಂಗಸರಿಗೆ ಕೊಟ್ಟು ಇಲ್ಲಿ (ತನ್ನ ಹೆಂಡತಿಯ ಗಭರವಲ್ಲಿ) ಗಂಡನ್ನು ಹುಟ್ಟಿಸಲಿಂದ ಎಂದು ಗಂಡನು ಪ್ರಾರ್ಥಿಸುತ್ತಾನೆ. ಈ ಮನಸ್ಸಿನ ಜೀದಾಯ್ ಎಷ್ಟು ನಿಜವಾಗಿದೆ? ಹೀಗಿರುವಾಗ ಹೆಂಗಸರ ಗೋಳು ಸರಲವಾಗ ಕಪಬಿನಂಟಿಗಳಲ್ಲಿದೆ ಆತನಿಗೆ ತಿಳಿದುಬರುವ ಸಂಭವವಿಷ್ಟು ತದೀಗ- ತಾನು ಮಗನಾಗಿರುವಾಗ ಹೆಂಗಸು ತಾಯಿಯಾಗಿದೂವಾಗ ಒಂಥ ವಯಸ್ಸನಲ್ಲಿಯೇ ಈತನನ್ನು ಬೇರೆಯಾಗಿಸಿದರಾಯಿತ್ತಲ್ಲವೇ? ಮತ್ತೆ ಪುರುಷರ ನಾಗರಿಕತೆಗೆ ಅಪಾಯವೇ ಇಲ್ಲ!

ಮತ್ತೀರು ಬ್ರಹ್ಮಚರ್ಯವು ಎಂತಹದು. ಇದರಲ್ಲಿ ವಿಧಿಗಳಿಗಿಂತಲೂ ನಿರ್ವೇಧಗಳು ಹೆಚ್ಚು. ಧ್ಯೈಯ್, ಸ್ತುತಿಯ್, ಸಾಹಸ, ಪರೀಕ್ಷಣ ತೋರಿಂಧರಗಳನ್ನು ಬೆಳೆಸುವ ವಿಧಿಗಳು ಈ ಆಶ್ರಮಧರ್ಮದಲ್ಲಿ ಅವರೂ ಸಾಧ್ಯ. ನಿರ್ವೇಧಾತ್ಮಕ ಉಪದೇಶಗಳು ಅಂದರ ಇದ್ದು ಹಿಯೇ ಬದುಕುವ ರಕ್ಷೀಗಳು, ಬೆಳಿದು ಪ್ರಗತಿಯನ್ನೇದುವ ಹಾಥನ ಗಳಲ್ಲಿ. ಬರೇ ಥಾಲುಗಳು, ಕತ್ತಿತುಪಾಕಿಗಳಲ್ಲಿ. ಮಾನವ ಜರಿತ್ತುದ ಬಾಲ್ಯದ ಅವಸರಗಳು. ಯೋವನದ ಒತ್ತಾಯಗಳನ್ನು ಬದಿಗೊತ್ತಿ ಯೋವನದ ಹುರುವನ್ನೂ ಅದರ ಫಲವನ್ನೂ ಮಣ್ಣಿಗೆ ಪಾತುಮಾಡುವ ಭಾರಗಳು, ಅಸದ್ಗಳು. ಭಯಸಂದೇಹಗಳೇ ಇವಕ್ಕೆ ಪ್ರಧಾನ ಕಾರಣಗಳು. ಬ್ರಹ್ಮಚರ್ಯವು ನಿಜವಾಗಿಯೂ ಸಗಭ್ರವೇಯಾಗಿದ್ದಿದ್ದರೆ ಅದು ಸಾಹಸ ಪರೀಕ್ಷಣಗಳ ಬಗ್ಗೆಯೇ ಆಗಿರುತ್ತತ್ತು. ನಾಜ್ಯಯವಾಗಿ ಸೊಡಿದರೆ ಬ್ರಹ್ಮಚರ್ಯವು ಮಾನವನ ಪ್ರಗತಿಗನುಕೂಲವಾದ ಬುದ್ಧಿ, ಭಾವ, ಕಾರ್ಯ, ಸಾಹಸ ಮುಂತಾದ ಅಂತಹ ಕಕ್ಷಿಗಳ ಅಂಗಾಂಗಗಳನ್ನು ಅರಳಿಸಿ, ಅವುಗಳ ಸಮನ್ವಯವನ್ನು ಅಂಟಿಮಾಡುವ, ನಿಸರ್ಗದೊಡನೆ ಹೊಂದಿಕೆಯುಳ್ಳ ಸಾಧನವಾ

వీకు; అఖ్యదే దేజ్జె హేజ్జె గూ ‘జోకే, భద్ర’ ఎందుసిరువు
పోడాఁ ఆజ్జెమ్మన తోఁవనవాగిరకొడుము. ధసుఁవు
కోచువ ఖపదేళదింద ఈతన మోదల సాధ
కృసాధన? నెయన్ను ఇన్నొ చన్నాగి తిలీదుకోళ్ళబండు.

ఆతను జనర సంఘాగళగ హోగదే ఇరలి. (సాంఖ్యా ४.
१७-१८) ఒచ్చె ఇరలి (ఛ. १७-१८) మరవన్ను హత్తుదే ఇరలి.
(ఛ. १७-१९) బూవియన్ను బగ్గి సోఁచె ఇరలి. (ఛ. १-
అ) సుడుగాడిగి ఎంచొదిగూ హోగదిరలి. (ఛ. १७-३) గ
తకను నదిగి ఆశ్చేవాగి కైయాశి ఈజదిరలి. (ఆశ్వలాయన)
నే కట్టుళిగళు! సాకసక్కే సంబంధపట్టు ఒందు మాతా
న ఇదెయో ఇవుగళల్లి?

ఇంద్రియగళ మత్తు రూఢియు ఒత్తాయదింద ఇవరిగ
శార! ఇదు కషిమేయామోడనే ఇవరు తప్పసకోండు ఒడు
ఁగువదరల్లి సందేహవేను? ఈ ఒట్టక్కూ, గ్రంథగళన్ను
యువవరు అరణ్యశ్శే హోగువదే వ్యోరాగ్యద పరాకాష్టత
మ సవాధాన తేగెదరు. ఇష్ట దినగళింది ఖపదేకగ
ఇద్దు అరణ్యదల్లి జనరిల్లవల్లా ఎందు ధమా
శేరాగ్క తృరన్ను యారాదరూ కేళిదరే ‘అవరల్లిద్దార,
అంథ పామరర కణ్ణుగళిగి మాత్ర అవరు కాణువదిల్ల’
దు హేళుత్తారే! ఈ సుళ్ళు హేగూ ఇరలి. ఇవుగళ పం
మగళన్ను సోఁదబేఁకు:-

(१) వ్యక్తిగే సంఘద గూడవేయిల్లదే స్తుతిదిందుధ్వని
దుగుఁణగళింద దేకద జనాంగవు భిన్న భిన్న వాగి
ఁయితు. చిక్క చిక్క విశారాజూర వ్యోత్యసగళగాగి ఎష్టైఁ
ఁజాతిగళాదవు. ఖదా:- బ్రహ్మణరల్లియే १००० పంగడ
గింత హేచ్చినే. పంజాబో సారస్వతరల్లియే సుమారు ६८

ಪಂಗಡಗಳನ್ನೇ ಶತ್ರುಯರಲ್ಲಿ ಇಂ; ವೈಶ್ಯ ಕೂಡ್ರ ಜ್ಯೇನೆ ಲಿಂಗಾ ಯತರೂ ಇದ್ದಾರೆ. ಬಂಗಾಳ, ಬೊಂಬಾಯಿ, ಮದ್ರಾಸ ಪ್ರಾಂತಗಳ ವಿವರ ಬೇರೆ.

ಹಿಂದುಸ್ಥಾನದ ಇತಿಹಾಸದ ಸಾರಾಂಶವೆಂದರೆ ‘ಒಳಗೊಳಗೇ ವಿಶ್ವಸರ್ವಾತ್ಮಕ’ ಎಂದು ನಮ್ಮ ಹಲವು ದೇಶಾಭಿಮಾನವುಳ್ಳ ಇತಿಹಾಸಕಾರರು ಸಹ ಹೇಳಿದ್ದಾರೆ. ಅಲೆಕ್ಸಾಜಾಂಡರ್‌ನ ಕಾಲದಿಂದ ಹೇದಾತ್ಮಕ ಪರಿಣಾಮ ಸಿಂಧುವನ್ನು ಅಟಿಕಾದ ಹತ್ತೆರ ದಾಟಿದನು. ಅತನು ಸ್ವದೇಶಕ್ಕೆ ವಿರುದ್ಧವಾಗಿ ಆತನಿಗೆ ಸಹಾಯವನ್ನಿತ್ತವನು ಒಬ್ಬ ಹಿಂದೂ ರಾಜನೇ. ಇಂಥ ಚೃಷ್ಟಾಂತಗಳಿನನ್ನೂ ಎಷ್ಟೋ ಇವೆ.

(೨) ದೈಹಿಕ ಸುಖವನ್ನೇ ಧರ್ಮದ ಮುಸುಕಿನಲ್ಲಿ ಪ್ರಧಾನವಾಗಿಟ್ಟುಕೊಂಡಿರೋಣದರಿಂದ ಲಾಂಪಟ್ಟಿ ದುರಾಚಾರ ಮತ್ತು ಬಹುಸಂಖ್ಯೆಯ ದಾಸ್ಯವು ಬೆಳೆಯಿತು; ಮಾತ್ರವೇ ಅಲ್ಲದೆ ಭಯಾನಕ ರಾಜಕ ಗ್ರಂಥಗಳು ಹುಟ್ಟಿದವು.

ಸಾಹಿತ್ಯ ಕಲೆಗಳು ಇವನ್ನೇ ಆಧಾರವನ್ನು ಗಿಟ್ಟಿಕೊಂಡು ಇನ್ನೂ ಉದ್ಘವಿಸುತ್ತಿಲಿವೆ. ಅನೇಕ ಸಾಟಕಗಳಿಗೆ ರಾಮಾಯಣ ಭಾಾತೆ ಭಾಗವತಗಳೇ ಆಧಾರ. ಸಾಹಿತ್ಯದ ಕರ್ತವ್ಯವು ಜೀವಿತವನ್ನು ಸರಿಪಡಿಸುವದು; ಅವವೇಕಗಳನ್ನು ಸಲುವಳಿಸುವದಿಲ್ಲ. ನಮ್ಮ ಕಲೆಯಲ್ಲಿ ಕಲ್ಲು ಬಣ್ಣ ಇತ್ಯಾದಿಗಳವೇಯೇ ಹೊರತಾಗಿ ಜ್ಞಾನಗಭ್ರ ಯಥಾರ್ಥತೆ ಸೂಕ್ಷ್ಮತೆಗಳಿಲ್ಲ. “ ದೃಕ್ತುಪ್ರಪಂಚಕ್ಕಿಂತ ” ವಾಗುವ ರಭಸದಲ್ಲಿ ಅದೃಶ್ಯದ ಸಾಂಕೇತಿಕ ಕಲೆಯಲ್ಲಿ ತಾತ್ಯತದ ತತ್ವವೂ ಇಲ್ಲ, ದೃಕ್ತುದ ಅಂಗಾಂಗ ಸೂಕ್ಷ್ಮತೆ ಸತ್ಯತೆಗಳೂ ಇಲ್ಲ. ಅದು ಯೋಗಿಗಳ ಚಿತ್ತಕಲೆಯೂ ನೀ ಅಲ್ಲ, ಅನುಕರಣಪಟುಗಳ ಚಿತ್ತಕಲೆಯೂ* ಅಲ್ಲ

* ಯೋಗಿಗಳ ಅಂಶಗಳನ್ನು ಅನುಕರಿಸುವದು

(೫) ಜೀವಿತದಲ್ಲಿ ಸೈಜದ ಅಭಿಮಾನವಿಲ್ಲದೆ ನಿರುತ್ಪಾದವು ಹೆಚ್ಚಿಗೋಣದರಿಂದ ಸಂಸಾರದಲ್ಲಿರಲಿಕ್ಕಾಗಿ ಆಗದೆ ಅದನ್ನು ಪೂರ್ತಿ ಯಾಗಿ ಬಿಟ್ಟು ಹೋಗಲಿಕ್ಕಾಗಿ ಆಗದೆ ಉಂಟಾದ ಅನ್ವೇತಿಗಳಿಂದ ಸ್ವತ್ತ ಯಲ್ಲಿ ಸಮಾಧಾನದಿಂದಿರುವದಕ್ಕಾಗಿ ಸಾಧು, ಬೃದ್ಧಾಗಿ, ಉದಾಸಿ ಮುಂತಾದ ಎಷ್ಟೊಂದು ವಿಧ ವಿಧ ತಿರುಕ ತಪ್ಪಿಗಳು ಉಂಟಾಗಿ ದೇಹದ ಆರ್ಥಿಕ ಸ್ಥಿತಿಗೆ ಹುಳ ಪಿಡಿಮುಖಿಸ್ತುದೆ. ಬ್ರಹ್ಮಾಚರ್ಯ ಸನ್ಯಾಸ ಗಳಿಗೆ ಎಡಬಿಡದ ವಿವೇಕ, ನಿಷ್ಠೆ, ಆದರ್ಶ, ಧ್ಯಾನ, ವಿಶ್ವ ಪ್ರೇಮ ಆ ಸಾಧನಗಳು ಬೇಕು. ಬಹಳ ಮತ್ತೊಂದು ಸ್ವಭಾವವೂ ಅನುಕೂಲವಾಗಿರಬೇಕು. ಇವು ಇರುವದು ಕ್ಷಮಿತ. ಜನ ಸಾಮಾನ್ಯಕ್ಕೆ ಇವು ಸಾಧ್ಯವಲ್ಲ, ಸಾಧುವಲ್ಲ. ಹೆಚ್ಚಿನ ಜನಸಂಖ್ಯೆಯು ಕ್ಷೇತ್ರಾಗದೆ ಕರಿಣ ಮಾರ್ಗವನ್ನು ತುಳಿದರೆ ತಕ್ಕ ಯೋಗ್ಯತಾ ಸಾಧನಗಳ ಅಭಾವದಲ್ಲಿ ಪ್ರಕೃತಿಯು ಇವರನ್ನು ಕುಟೀಲ ಮಾರ್ಗಕ್ಕೆ ಹಜ್ಜು ವದು. ನಿಜವಾದ ಭಕ್ತಿಯೆಂದರೆ ತತ್ತ್ವವೇತ್ತರು ತತ್ತ್ವಾನುಸಂಧಾನದಲ್ಲಿ ರಮಿಸುವ ರೀತಿ, ಅವರು ಪದುವ ಸೂಕ್ತಧಾರ್ಯನಾನಂದ.

ಸಾರಾಂಶ:- ಅಯಧಾರ್ಥ ಧರ್ಮದಲ್ಲಿರುವದೆಂದರೆ, ದೇಹಭೂ ಮಿಯಲ್ಲಿ ಮತಿಮಾರಿದ ಪರಜೀವನ. ಮನೋಭೂಮಿಯಲ್ಲಿ ಶಾಸ್ತ್ರ ಮಂತ್ರ ಸಾಹಿತ್ಯ ಕಲೆಗಳಿಂದ ಆ ಹಾಳು ಜೀವನಕ್ಕೇ ಕೃತ್ರಿಮ ಸಮಾಧಾನ. ಕುಹಕತನ ವಂಚನಗಳೇ ಜಗದಲ್ಲಿಲ್ಲಿ ನೋಡಿದರೂ. ಭೌತಿಕ ಮಾನಸಿಕ ಸಾಂಘಿಕ ಜೀವನದ ವ್ಯಾಖ್ಯಾತಾರ. ಯುದ್ಧದ ಸೂಕ್ತ ಬೀಜಪುರಸ್ಥಾರಗಳೇ ಎಲ್ಲ ನೋಡಿದರೂ. ಎಷ್ಟ ಧರ್ಮಮತಗಳ ಸೂಕ್ತತೆರಿಯಲ್ಲಿ ಈಗ ತುಳಯುತ್ತಿರುವದು ಏಹಂಗಮ ಮಾರ್ಗವಲ್ಲ. ವ್ಯಧ ವ್ಯಯದ ಮಾರ್ಗ, ಹಾಸದ ಹಾದಿ! ಮುಖಬಯಿವ ಸಾಯಿ ನಾಟಕದ ಮೊದಲನೆಯ ನೋಟಿಗಳಾಟವೇ ಧರ್ಮರಂಗದಲ್ಲಿಂದಿನವರಿಗೆ ನಡೆಯುತ್ತಿರುವದು!!

ಒನೆಯೆ ಪ್ರಕಟಣ.

ಸಹಜ ಸಮರಸ.



ಇಲ್ಲಿಯ ವರೆಗೆ ಸ್ವಾಸ್ಥ್ಯ, ಸಮಾಧಾನ, ಸಂಘಾಭಿಮಾನಕ್ಕಾಗಿ ಹುಟ್ಟಿ ಬಂದ ಧರ್ಮವನ್ನು ಚರ್ಚಿಸಿದ್ದಾಯಿತು. ಸತ್ಯಾರಾಭಿಲಾಷೆಯಿಂದ ಕಲ್ಪಿಸಲ್ಪಟ್ಟ ಬಹು ಕೃತಿಮ ಧರ್ಮಭಾಗವನ್ನು ವಿವರಿಸಿದ್ದಾಯಿತು. ಒಂದರ ಸ್ವಾತಿತ್ವಯು ಭಯ ಸಂದೇಹಕ್ಕಾಗಿ ಗಳಿಗೆ ಇನ್ನೊಂದರದು ಕೆಟ್ಟಿ ಸ್ವಾರ್ಥದಲ್ಲಿದೆ. ಇವೆರಡರ ಮಾನ್ಯತ್ವದ ಬೋಧವೂ ನಿಷೇಧಾತ್ಮಕವೇ. ಅದು ಮತ್ತೆಯಂತೆಲ್ಲ ಚಪ್ಪರದಂತೆ. ಮರದಂತಲ್ಲ ಸರಳಿಸಂತೆ. ಜೀವಿತವನ್ನು ತಣಿಸಿ ಬೆಳೆಸುವ ಶಕ್ತಿಯೂ ಇಲ್ಲ. ಹಬ್ಬಿ ಫಲವನ್ನು ಕೂಡುವ ಶಕ್ತಿಯೂ ಇಲ್ಲ. ಬಹಿಷ್ಮಾರ, ಪ್ರಾಯಶ್ಚಿತ್ತ, ಪಂಚಗವ್ಯಗಳಿಗಿಂತ ಮುಂದೆ ಹೋಗಲಿಲ್ಲ. ಅಥೋಗತಿಗೆ ಹಜ್ಞಾವದೆಲ್ಲವೂ, ಆದು ಎಂಥ ಶಬ್ದನಾಮ ದಿಂದಲೇ ಮೇರೆಯಲ್ಲ, ಅಥವಾವೇ. ಈ ಜಾಗ್ರತೆಯಿಂದಿರುವದಕ್ಕೆ ಜಾಳನವೇ ಬೇಕಾದ್ದು.

ಈ ಸಯಕ್ಕೆ ಸ್ವೇಸರ್ವಿಕ ವೀರಮಾಗಿದಲ್ಲಿರತಕ್ಕ ಪ್ರಧಾನ ಗುಣಗಳೆಂದರೆ ಸಂಯಮ, ಸಂಧಾನ, ಸಮನ್ವಯಗಳು— ಎಂದು

ತು ನೇಡ ಮಂತ್ರಗಳ ಉರಳವನ್ನು ಮತ್ತು, ವಾಯು ಉರಳಗಳು ಸಹ ಹೋಗಿ ಕೊಟ್ಟಿನೆ—

(೧) . ಅಸಂತೋಷಾದ್ವಯಾತ್ಮೀಕಾನೆಕ್ಕೊಡ್ಡಾಚೆಂದ್ರೀಕಾಂಚ್ಚ ಪಂಡಧಾ .

(ವಾ. ಶ. ಅ. ೧೧. ೫೯-೬೦)

(೨) . ಪರಿತೋಷಾದ್ವಯಾದ್ವಯಾಧ್ಯಾತ್ಮ ಸುಮಾರ್ಕ್ಕೊಂಚ್ಚ ಪಂಡಧಾ .

(ಮ. ಶ. ಅ. ೧೧೭)

ಈ ಉರಳಗಳನ್ನೆಲ್ಲ ಹಂಡಿನ ಪ್ರಕರಣಗಳ್ಲಿ ವಿವರಣಾಗಿ ಚರ್ಚಿಸಲಾಗಿದೆ. ಧರ್ಮದ ವಾಕ್ಯ ಉರಳಗಳನ್ನು ಕುರಿತು ಈ ಪ್ರಾರಣಗಳ ಶೋಧವೆ ಬಹು ಸ್ವರ್ಪಾವಾಗಿದೆ.

ಜಡ್ಟುಸೀಗಳ ಮತ್ತ. ದರ್ಬನಗಳ ಸಾರ ಇವುಗಳಲ್ಲಿದೆ. ನಿಸರ್ಗದ ಸಂಯುಕ್ತ ಸಂಭಾಷಣೆ ಒತ್ತಾಯವೂ ಇವುಗಳಲ್ಲಿದೆ. ಸಂಫೋದ ಸುಖವೂ ಇವುಗಳಲ್ಲಿದೆ. ವ್ಯಕ್ತಿಯ ವಿಕಾಸವೂ ಇವುಗಳ ಸಮಸ್ಯೆಯ ಲ್ಲಿಯೇ ಇದೆ. ಸಂಯುವನವನ್ನು ಕುರಿತು ಹಿಂದೆಯೇ ಸಂಫೋದ ಮೂಲವನನ್ನು ಶೋಧಿಸುವಾಗ ಸಾಕಷ್ಟು ಬರೆದಿದೆ. ಅದ ರಿಂದಲೇ ಸಂಫೋದ ಹುಟ್ಟಿತೆಂದೂ ಬದುಕಿದೆಯಿಂದೂ ವಿವರಿಸಿದೆ. ಆದನ್ನು ಇಲ್ಲಿ ಹೆಚ್ಚಿಗೆ ವಿವರಿಸುತ್ತೇವೆ.

ಇದುವೆ ಸೋಣ ಪುಳ ಮುಂತಾದ ಜೀವಿಗಳ ಸ್ವೇಜ ಗುಣಗಳನ್ನು ಪರೀಕ್ಷಿಸಿದರೆ ಏನು ತೊರ್ತಿಬರತ್ತುದೆಂದು ಸೋಧೋಣ. ಯಂತ್ರದಂತೆ ಈ ಜೀವಿಗಳು ಪರಿಸ್ಥಿತಿಯನ್ನೇ ಈ ಪ್ರಾಣಿಗಳಿಗೆ ತಮ್ಮ ಆಹಾರ ಮೈಧಾನಗಳಿಗಾಗಿ ಬೇಕಾದ ವಿಷಯಗಳಲ್ಲಿ ಆಕರ್ಷಣಿವಿದೆ. ಅಪ್ರಿಯ ವಸ್ತುಗಳಲ್ಲಿ ವಿಕರಣಿವಿದೆ. (ಎಂಥಾಗೆ ಗಳಲ್ಲಿಯೂ ಇದು ಮುಖ್ಯವಾಗಿದೆ. ಆದರೆ ವ್ಯಾತಾಸಗಳೂ ಇವೆ. ಇವನ್ನು ಮುಂದೆ ತೊರ್ತಿಸಲಾಗುವದು. ಈ ಗುಣ ವ್ಯಾತಾಸಗಳಿಗೆ ಇದಲ್ಲಿ ರೂಪವ್ಯಾತಾಸವಿದ್ದರೂ ಅವು ಕ್ರಮಿಕೀರ್ಟಗಳೇ.) ಇಂದ್ರಿಯಗಳಿಗೆ ಬೇಕಾದ ವಸ್ತುಗಳಲ್ಲಿ ಕಾಮ, ಬೇಡವಾದವುಗಳಲ್ಲಿ ಕೊರ್ತಿಧಿ ಇದು ಸಹಜವೇ. ಕವ್ಯ ಮೀನು ಪರುಪಕ್ಷಿಗಳಲ್ಲಿಲ್ಲ ಈ ಸ್ಥಿತಿಯನ್ನು ಕಾಣಬಹುದು. ಆದರೆ ಮುಂದೆ ಜಿಂಕೆ ಆನೆ ಮುಂತಾದ ಕೆಲವು ಜೀವಿಗಳ ಕಡೆಗೆ ಬಂದು ಸೋಧಿದರೆ ಕೆಲವು ವಿಶೇಷ ಗುಣಗಳು ಕಂಡು ಬರುವವು ಮುಂದೆ ಮುಂದೆಯೇ, ಕೂಡಿ ಒಂದೊಂದರ ದೇಹಸಂರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಬಾಳುವದನ್ನು ಸೋಧಿ ಬಹುದು. ತನಗೆ ಆಹಾರವು ಕಂಡು ಬಂದಲ್ಲಿ ಆದಕ್ಕೆ ಕೂಡಲೇ ತಾನೇ ಬಾಯಿ ರಾಕುವದನ್ನು ಬಿಟ್ಟು ಆ ಒಂದು ಪ್ರಾಣಿ ಮಂದೆ ಯನ್ನೇ ಅಲ್ಲಿಗೆ ಕರೆದೊಯ್ದುವಾಗಿ; ಮಂದೆಯು ವಿಶ್ರಮಿಸುವಾಗ ಒಂದೆರಡು, ತಮ್ಮ ನಿದ್ರೆಯನ್ನು ತಡೆದು ಎಚ್ಚರಿಕೆಯಂದಿಷ್ಟು ವೈರಿ

ಗಳು ಬಂದೊಡನೆ ಮಂದೆಗೇ ಸೂಚನೆಯನ್ನು ಕೊಟ್ಟು ಎಬ್ಬು ಸು
ತ್ವಾಗದ ಕರುಳು ವವು; ಇಂಥ ದೇಹಸುಖಸಂಪುರ್ಣವು ಪ್ರಾಣಪ್ರಾಂತ
ಗಳು ನಿಸಗರ್ ದಲ್ಲಿ ಕಂಡು ಬರುತ್ತವೆ. ಇಲ್ಲಿ ಹರು
ಗಳಲ್ಲಿ ಸಹ ಸಂಯುಕ್ತ-ಸಂಘಬುದ್ಧಿಗಳು ಏಕಕಾಲದಲ್ಲಿಯೇ
ಕಂಡು ಬರುತ್ತವೆ. ಈ ಸಂಯುಕ್ತದಲ್ಲಿನು ಕಂಡು ಬರುತ್ತದೆ?
ಕರ್ತವ್ಯಬುದ್ಧಿ, ತ್ವಾಗ. ಸಹಜವಾಗಿ ಬೆಳೆದ ಮಾನವಸಂಘ
ದಲ್ಲಿಯೂ ಈ ಗುಣಗಳು ಕಂಡು ಬರುತ್ತವೆ. ಇದೇ ನಿಸಗರ್ವ
ಮುಂದಿದುವ ಹೇಗ್ನು ರುತು. ಸಂಯುಕ್ತದಿಂದ ಸಂಘಕ್ಕೆ ಲಾಭವಾ
ಗುವಂತೂ ವಿದಿತವಾಗಿಯೇ ಇದೆ. ತ್ವಾಗದಿಂದ ಪ್ರಕ್ರಿಯೆ ಶಕ್ತಿಯೂ
ಬೆಳೆಯುತ್ತದೆ. ಅದು ಹೇಗೇ? ಪ್ರತಿಜ್ಞೆಗೂ ಬದುಕುವ ಆಶೆ
ಇದೆ. ಅದಕ್ಕೆ ತಕ್ಕು ಭಯಸಂದೇಹಗಳಿವೆ. ಮರಣಭೀತಿಯಿದೆ.
ಮಾನವನಿಗೆ ಸಂಘಭೀತಿಯೂ ಇದೆ. ಭೀತಿಯು ಜೀವಿಯನ್ನು
ಒಮ್ಮೊಮ್ಮೆ ಕಾಪಾಡುವ ಶಕ್ತಿಯಾದರೂ, ಒಟ್ಟಿನ ಮೇಲೆ ಬಗ್ಗೆ
ಸುವ ಶಕ್ತಿ, ಜೀವಿತವನ್ನೇ ಕುಗ್ಗಿಸುವ ಮಹಾಮಾರಿ. ಹೀಗಿರು
ವಾಗ ತ್ವಾಗದಲ್ಲಿ ಭೀತಿಯು ಅಳಿಯುತ್ತ ಹೋಗುತ್ತದೆ. ಹಾಗೇ
ಜೀವಿಯ ಸುಖವು ಅರಳುತ್ತ ಹೋಗಬೇಕಿಲ್ಲವೆ? ಮತ್ತು ಸುಖವೇ
ಅಲ್ಲವೇ ಜೀವಿತದ ಜೀವ ಜೀವಾಳ?

ಮಾನವನಲ್ಲಿ ವಿಚಾರೀದಯವಾಗಿದೆ. ಆತನಿಗೆ ವಿಶೇಷ
ಪ್ರಜ್ಞೆಯಿದೆ. ತನ್ನ ಆಚಾರವಿಚಾರಗಳ ಕಾರಣ ಪರಿಣಾಮಗಳನ್ನು
ವನು ತಿಳಿದು ವರ್ತಿಸಬಲ್ಲಿ. ಹೀಗಿರುವಾಗ ಈ ತ್ವಾಗ ಭೂಮಿಯಲ್ಲಿ
ಲುಂಟಾಗುವ ನಿರೋಧದ ತಿಳುವಳಿಕೆಯೂ ಆತನಿಗಿದೆ.
ವಿಜಯಾಸಂದ ಅದನ್ನೂ ಬೆಳೆಸಬೇಕು. ವಿಚಾರವು ಸಹಾಯಕ್ಕೆ
ಬರಬೇಕು. ಯಜಮಾನಿಕೆಯ ಆನಂದವು ಆತನ ಪ್ರಕೃತಿಯಲ್ಲಿಯೇ
ಬಹು ಮೊದ್ದದಾಗಿದೆ. ಹೀಗಿರುತ್ತ ತನ್ನ ಇಂದ್ರಿಯಗಳ ಮೇಲೆ
ತನಗುಂಟಾದ ಯಜಮಾನಿಕೆಯಿಂದ ಆತನು ಬಹು ಸಂತುಷ್ಟನಾ
ಗುತ್ತಾನೆ. ತ್ವಾಗದಿಂದ ಆವನ ಆನಂದವು ಹೋಗುವದಿಲ್ಲ. ಸ್ತೋಲ
ರಂಗದ ದಾಸ್ಯವನ್ನು ಬಿಟ್ಟು ಸೂಕ್ತರಂಗವನ್ನೇ ರಿ ಆಕುತ್ತದೆ.

ಪಿಪೀಲಿಕಾಮಾಗ್ರದಲ್ಲಿಯೇ ಅಂತರಸ್ಥವಾಗಿ ಬಂದ
ಜೀವಿಯ ಈ ಅನುಭವದಲ್ಲಿ ಸಾಕಳ್ಯವಾದ ಉದ್ದಾರದ ಉಪ
ದೇಶವಿದೆ. ಇದೇ ಯೋಗಕಾಸ್ತ್ರದ ಮೂಲ. ಸೂಕ್ಷ್ಮವಾಗಿ
ರುವ ಆನಂದಕ್ಕೆ ತ್ವಾಗವು ಬೇಕು. ತ್ವಾಗಕ್ಕೆ ಸ್ವಾಫ್ರದ ಸಂಯು
ಮವು ಬೇಕು. ಈ ಆನಂದದ ವ್ಯವಸಾಯದಿಂದ ತನಗೆ ಹಿತ
ವಿಕಾಸ. ಅದರ ಸಹಕಾರಿ ತ್ವಾಗದಿಂದ ಸಂಘದ ಓತವಿಕಾಸ.
“ಜಗ್ಗಾ ತಾಯ ಇತ್ತುನೋಮೋಕ್ಕಾಯ” ದ ಜ್ಯೋತಿ ಇಲ್ಲಿದೆ. ನಿರೋ
ಧವಿಳಿದೆ ಈ ಯೋಗವಿಳಿ. ಯೋಗಿಗಳು ಜೀವಿತವನ್ನು ಉತ್ತೀರ್ಜ
ಸೋತ್ತರಪರವ್ಯವಾರವೆಂದು ಕರಿಯುತ್ತಾರೆ. ಅಂದರೇನು?
ವಸ್ತು ವಿಷಯಗಳು ಉತ್ತೀರ್ಜನಗಳು. ಮನಸ್ಸು ಇಂದ್ರಿಯಗಳು
ಅವುಗಳ ಕಡೆಗೆ ಹರಿಯುವದಕ್ಕಾಗಿ, ಅವುಗಳನ್ನು ಬಿಟ್ಟು ಸರಿಯು
ವದಕ್ಕಾಗಿ ಉತ್ತರಪೆನ್ನು ತಾರೆ. ಉದಾ:- ಅನ್ನವು ಉತ್ತೀರ್ಜನ,
ಅದನ್ನು ಉತ್ತರಪೆನ್ನು ಆದೆಯುಂಟಾಗುವದು ಉತ್ತರ; ಬೆಂಕಿ ಉತ್ತೀರ್ಜನ,
ಅದನ್ನು ಸೋಡಿ ಪಲಾಯನ ಮಾಡುವದು ಉತ್ತರ. ಇವು ಸಹಜ.
ಚಿತ್ತವೃತ್ತಿಯ ರೀತಿಯದು. ಅದರೆ ಕರ್ತವ್ಯ ಬುದ್ಧಿಯಿಂದ ಹುರಿ
ಗೊಂಡವನು ತನ್ನ ಆಶಾರವನ್ನು ಹಸಿದವನಿಗೆ ಕೊಡಬಹುದು.
ಉರಿಯುವ ಬೆಂಕಿಯಲ್ಲಿ ಹಾರಿ ಕೈಲಾಗದ ಇನ್ನೊಂದು ಪ್ರಾಣಿ
ಯನ್ನು ಕಾಪಾಡಬಹುದು. ತಾನು ಪ್ರೀತಿಸುವ ಗುಣರೂಪಲಾವ
ಷಣ್ಣವತ್ತಿಯಾದ ಸ್ತ್ರೀ ತನ್ನ ಪ್ರಿಯಸ್ಯೇಹಿತನನ್ನು ಪ್ರೀತಿಸುತ್ತಾಳಂದು

ಕೇಳಿ ಅವರಿಬ್ಬಿರಿಗೆ ಸಾಕರ್ಯಸ್ತ್ರೋತಸ್ಪರ್ಗ
ಉತ್ತೀರ್ಜನ, ಭಸ್ಯ ಕೊಡುವದಕ್ಕಾಗಿ ತಾನು ಆ ದೇಶವನ್ನೇ
ಉತ್ತರ, ಉಪರಕ. ಬಿಟ್ಟು ಹೋಗಬಹುದು. ರೋಗಪಿಡಿತನಾದವನಿ
ಗಾಗಿ ಒಂದು ಗಿಡಮೂಲಿಕೆಯನ್ನು ಹುದುಕಿ ತರಲಿಕ್ಕೆ ಫೋರ
ಆರಣ್ಯಕ್ಕೆ ಹೋಗಬಹುದು. ಇವುಗಳಲ್ಲಿ ಆಶನ ಸಿಸಗ್ರದ ಸಹಜಧಾಟಿ
ಯಿದೆಯೋ? ಇಲ್ಲ. ಅವುಗಳ ಸಂಯುವಿದೆ. ಇವಕ್ಕೆ ಉಪರಾತಿಯಂದೆ
ನ್ನುವರು. ಇಲ್ಲಿ ಉತ್ತೀರ್ಜನೋ* ತ್ತರ್ಯಾಗಿ ಗಳ ನಡುವೆ ಉಪರತಿ ಕ್ಕಿ

* Stimulus. § Response. † Inhibition.

ಯು ಬಂತು. ಇಂದಿರಿಯಾತೀತವಾದ ಸೂಕ್ತ ತನಂದಪ್ಪಿಬಂತು. ಇತರಿಗೂ ಹಿತವಾಯಿತು.

ಸ್ವಾಟಿವಿವೇಕದಿಂದ ಯುಕ್ತಾಯುಕ್ತಿಗಳನ್ನು ಸೋಡಿ ಇಂಥ ಸೂಕ್ತ ಸಂದ ಪ್ರಪಂಚವನ್ನೇ ಉಂಟಿಮಾಡಬೇಕು. ಮಾನವೇ ತೆರ ಜೀವಿಗಳಿಗೆ ಉತ್ತೇಜನವು ಸೂಕ್ತಲ ಭೂಮಿಯಲ್ಲಿಯೇ ಇದೆ. ಮಾನವನಿಗೆ ಮಾನಸಿಕ ಪ್ರಪಂಚವೇ ವಿಶೇಷವಾಗಿ ಬಂದಿದೆ. ಅಲ್ಲಿ ಆಶನು ಸ್ವತಂತ್ರನಾಗಿ ಉತ್ತೇಜನಗಳನ್ನು ಒಟ್ಟಿಮಾಡಬಲ್ಲ. ಉತ್ತರ ಗಳನ್ನು ಕೊಡಬಲ್ಲ. ಉತ್ತೇಜನಗಳು ಶುದ್ಧವಾದಂತೆ ಉತ್ತರಗಳೂ ಶುದ್ಧವಾಗುತ್ತವೆ. ಈ ಉತ್ತರಗಳ ಸಂಚಯಸಾರಗಳಿಗೇ ಅಲ್ಲವೇ ಗುಣವನ್ನುವದು? ಈ ಗುಣವೇ ಮಾನವನಿಗೆ ಭೂಷಣವಿಲ್ಲವೇ? ತ್ಯಾಗವೇ ಸೂಕ್ತನಂದದ ತಿರುಳು, ತನಂತ ಜೀವಸೋಪಾನವಧಿದಲ್ಲಿ ಮಾನವನಿಗೆ ನಿಸರ್ಗವೇ ಕಣ್ಣಿಗೆ ಹೊಳಿಸಿದ ಬಳಕು. ಅದರ ಇದು ಸೃಷ್ಟಿಯಲ್ಲಿ ಇದೆಯಾದರೂ ಸರ್ವಸಾಮಾನ್ಯವಲ್ಲ. ಏಗಿದುವಾಗ ಇದಕ್ಕೆ ತಕ್ಕ ಉತ್ತೇಜನವೂ ಬಳಕೂ ಆತನಿಗೆ ಸೂಕ್ತಲ ಸೃಷ್ಟಿಯಲ್ಲಿಯೇ ಸಿಕ್ಕಲಾರದು. ವಿಶ್ವ ಉತ್ತರಸಾಧನಕ್ಕೆ ಆವಕಾಶವಿರಲಾರದು. ಈ ಉತ್ತರಗಳ ಅಭಿಜ್ಞಾನವಾಗದೆ ಸಹಜಸಮೂಣಿಗಳು ಆತನಿಗೆ ಮೈಗೂಡಲಾರವು. ಅದಕ್ಕಾಗಿ ಆತನು ತನ್ನ ಬುದ್ಧಿ ಭಾವ ಕೃತಕತಕ್ಕಿಗಳಿಂದಲೂ ಹೊಸ ಸೃಷ್ಟಿಯನ್ನೇ ನಿರ್ವಿಫಸಿಕೇಶು. ದೃವ, ಧರ್ಮ, ಕಾವ್ಯ, ಕಲಾ, ಸಾಹಿತ್ಯಗಳ ಉದ್ದೇಶಪ್ಪಿ ಇಂಥ ಸೃಷ್ಟಿಯೇ. ಹೊಸ ಉತ್ತೇಜನ ಹೊಸ ಉತ್ತರ ಹೊಸ ಉಪರಾತಿ ಹೊಸ ಗುಣವರ್ತನ ಹಾಗೂ ಹೊಸ ಜೀವನವನ್ನೇ ಕೂಡುವ ಸೃಷ್ಟಿಗಳವು. ಇವುಗಳ ಗಮ್ಯವೇ ಸಂಜ್ಞಾವಾದ ದೇವರು. ಇವುಗಳ ಸೂಕ್ತತ್ವಯೇ ಸ್ವಸರಿಕ ಧರ್ಮ. ಕವಯಃ ಕ್ರಾಂತಿಕರ್ತಿನಃ ಎಂದೇ ಮಹಾನುಭಾವರ ಮತ. ತಾತ್ತ್ವಿಕ ಹಿಂದೂ ಸರಸ್ವತಿ ಧರ್ಮವು ಅದಕ್ಕಾಗಿಯೇ ಇವುಗಳಿಗೆಲ್ಲ ಬಂದೇ ತಿರುಳಿಸ್ತು ನಿರ್ಮಿಸಿ ಇವನ್ನೆಲ್ಲವನ್ನೂ ಏಕೆಂತಿಯಾಗಿ ಆವರ್ತಿಸುತ್ತದೆ. ಅದರ

* ಈ ಪ್ರಕಾರಣದಿಂದ ಉತ್ತೇಜನ ಉತ್ತರ ಉಪರಿ ಈ ಕಬ್ಬಿಗಳು ತಕ್ಕ ವಿರೋಧಾರ್ಥದಲ್ಲಿ ಉದಯಿಸಿಗಬಳಿಸ್ತಿರುತ್ತಿವೆ.

ಅಂಥ ಆದರಕ್ಕೆ ಇವು ತನ್ನ ಉದ್ದೇಶ್ಯವನ್ನು ಪೂರ್ತಿ ಮರೆತಿರಬಾ ರದು. ಈ ಹೃದಯ ಒಂದಿದ್ದರೆ ಕಲ್ಪಮೂರ್ತಿಯೂ ಪೂಜ್ಯವೇ. ಎಲ್ಲವೂ ಪೂಜ್ಯವೇ. ಇದಿಭಿಡ ದೇವರಾ ಕಲ್ಲೇ. ಸದ್ಗುಣಸಂಪನ್ಮೂಲಿಯನ್ನು ಕೊಂಡು ಇಂಥ ರುದ್ಧ ವಾನಸಿಕ ಪ್ರಪಂಚವನ್ನು ರಚಿಸಿ ಅದರಲ್ಲಿದ್ದ ರಮಿಸುವ ಸಾಧನಕ್ಕೇ ಸಂಧಾನ ಎಂದು ಹೇಬರು. ಇಲ್ಲಿ ಅವರಕ್ಕಾವು ಹೋಗುತ್ತ ಆಮರತ್ವಕ್ಕು ಹೋಳಿಯುತ್ತದೆ.

ಇಂಥ ತಾತ್ತ್ವಿಕ ಧರ್ಮಕ್ಕೆ ದೇವರು ಎಂದರೆ ಸೂಕ್ತಾನಂದದ ಬಿಗ್ಗ. ಸಂಯಮದ ಜೀವಜೀವಾಕ. ಒಳಗೆ ಕೂತು ಅಲ್ಲಿಯು ಅಂತಃಕರ್ತ್ಯಾಗಳನ್ನು ಎಬ್ಬಿಸಿ ಮೇಲಕ್ಕೆತ್ತಿ ಜೀವಿತವನ್ನು ಸಾಧಕ ಗೊಳಿಸುವ ಶಕ್ತಿ ಅದೂ ಧ್ಯಾನಕ್ಕೆವರ್ಜ್ಯವೆಂದು ತೋರಿದರೆ. * ಆತನು ವೃತ್ತಿಯಲ್ಲಿ ಮತಸ್ವಾಪಕ ಪ್ರೀರಕನಳ್ಳಿ. ಸಂಯಮಕ್ಕೆ ಸಹಾಯ. ತಸ್ಯ ಭೂಮಿಮುವಿನಿಯೋಗಃ ನ್ಯಾ ಎಂದು ಹೋಗುತ್ತವಿದೆ. ಸಂಯಃ ಮದಿಂದ ಒಂದು ಭೂಮಿಕೆಯು ವರವಾದ ಮೇಲೆ, ಕೂಡಲೇ ಮುಂದೆ ಸಾಧನ ಬರುವ ಇನ್ನೊಂದು ಭೂಮಿಕೆಗೆ ಆದು ಹಚ್ಚಲ್ಪಡುತ್ತದೆ. ಕೆಳಗಿನ ಭೂಮಿಕೆಯನ್ನು ಜಯಿಸದವನು ಮೇಲಿನದಕ್ಕೆಂದಿಗೂ ಹೋಗಲಾರನು— ಎಂದು ಈ ಸೂತ್ರಕ್ಕೆ ವ್ಯಾಸನ ಟೀಕೆಯಿದೆ. ಇಂಥ ಚಿತ್ತಶುದ್ಧಿಗೆ ಬೇಕಾದ ದೇವಸಂಯಮಗಳಿಗೆ ಪ್ರಯಾಸಿಯ ವಿಷಯಗಳಾವವೆಂದು ನೋಡೋಣಿ:- ಮೈತ್ರಿ, ಕರ್ಡಾ, ಮುದಿತಾ (ಅಂದರೆ ಸಂತೋಷ) ಇವುಗಳ ಷ್ವಾಸಾಯ; ಮತ್ತು ಪುಣ್ಯ ಆಪುಣ್ಯ ಸುಖದುಃಖ ವಿಷಯಗಳಿಗೆ ಉಪೇಕ್ಷೆ. * ಇಂಥ ಸಾಧನಗೆ ವೈರಿಗಳಾ ವಪು ಎಂದರೆಂದು— ವ್ಯಾಧಿ, ಸಂಕಯ, ಚಿತ್ತವಿಕ್ಷೇಪ, ಶಲಷ್ಟ್, ಭೃತ್ಯಂತಿ ಅವಿರತಿ (ಅಂದರೆ ಇಂದ್ರಿಯ ಲೋಲುಕತೆ), ಪ್ರಮಾದ (ಆಜಾಗ್ರತೆ) ನ್ಯಾ ಮಾರ್ಗವಲ್ಲ ಎಲ್ಲಿಯಾದರೂ ಹಿಂದಿನ ಪ್ರಕರಣಗಳಲ್ಲಿ ವಿವರಿಸಿದೆ.

* ದಾತಾಜಾರಿ— ಯಿಂಗಸಾತ್ಕಾರ ಗ್ರಂಥ ನೇರ್ದಿ.

ನ್ಯಾ " " ೨೫ "

* ದಾತಾಜಾರಿ— ಯಿಂಗಸಾತ್ಕಾರ ಗ್ರಂಥ ..

ನ್ಯಾ " " ೨೬ ..

ಸಿದ ಅವಿಚಾರ, ನಿರ್ವಿಯತೆ, ಸಲುವಗಳಿವೆಯೋ? ವ್ಯಕ್ತಿಸಂಫೇಗಳ ಜವಾಬ್ದಾರಿಗಳ ಕಡೆಗೆ ಉಪೇಕ್ಷೆಯಿದೆಯೋ? ಭಯರಚಿಗಳ ಗೊಂದಲವಿದೆಯೋ? ನಿರುತ್ಸಾಹಕ್ಕೆ ಸಂಭರ್ವಿದೆಯೋ? ತಪ್ಪಿಸಿ ಒಡಿಹೋಗುವದೇ ಧರ್ಮ ಎಂಬ ಸೂಚನೆ ಎಲ್ಲಿಯಾದರೂ ಇದೆಯೋ? ಅಥವಾ ಜೀವಿಯ ಸಕಲ ಶಕ್ತಿಗಳ ಹಿತವಿಕಾಸಣದಯೋಗಗಳೇ ಯೋಗವೆಂಬ ಧ್ವನಿಯಿದೆಯೋ?

ಈ ಸಯುಕ್ತಿಕ ಧರ್ಮವು ಸ್ವೇಸರ್ವಿಕ ಶಕ್ತಿವಿನಾಶವಲ್ಲ. ಅದರ ವಿಕಾಸ. ಅವುಗಳಲ್ಲಿಯೇ ಆದಿಶಕ್ತಿಯ ಜಾಪ್ತಲ್ಯ ಪ್ರಕಾಶವನ್ನು ಪ್ರತಿಬಿಂಬಿಸುವ ಸ್ವಷಟ್ಟವಾದ ವಿಧಾನವಾಗುತ್ತಾ.

ಈ ಉಚ್ಛ್ರಾತ ಧರ್ಮದ ಚೋಧವು ಜೀವಸೋಹಾನಪೆರಂ ಪರೀಯಲ್ಲಿಯೇ ನ್ಯೇಸರ್ವಿಕವಾಗಿದ್ದ ಹೊಳಿದು ಬಂತು ಎಂದು ಮೊದಲೇ ಹೇಳಿದೆಯಷ್ಟೇ? ಬಿಡಿಯಾಗಿ ಸೋಡಿದರೆ ಮಾನವನ ಲ್ಲಿರುವ ಇಂದಿಯ ರಕ್ತಿಗಳಿಗಂತಲೂ ಇತರ ಆನೇಕ ಪ್ರಾಣಿಗಳಲ್ಲಿ ಆಧಿಕ ಶಕ್ತಿಯಿದೆ. ಈತನು ಮೀನಿನಂತೆ ನೀರಿನಲ್ಲಿರಲಾರ. ಹಲ್ಲಿಯಂತೆ ಮೇಲೂ ಕೆಳಗೂ ಸಂಚರಿಸಲಾರ. ಹಕ್ಕೆಯಂತೆ ಹಾರಲಾರ. ಜಿಂಕೆಯಂತೆ ಓಡಲಾರ. ನಾಯಿಯಂತೆ ಮೂಳಸಲಾರ. ಗಿಡಗದಂತೆ ಸೋಡಲಾರ. ಇಲಿಯಂತೆ ಕೇಳಲಾರ. ಮೇಲೆ ಈತನು ಸೃಷ್ಟಿಯ ನಿಷ್ಕೃಷ್ಟಿಗೆಯ ಮೇಲಿನ ಮೆಟ್ಟಲಿನಲ್ಲಿ ನಿಂತಿದ್ದಾನಂತೆ! ಕೇಳಗಿನವು ಗಳ ರಕ್ತಿಯೋಂದೂ ಆವ್ಯಾಗಿಲ್ಲದೆ, ಈತನು ಹೆಚ್ಚಿನವನಾದನೆಂತು? ಆ ರಕ್ತಿಗಳ ವಿನಾಶವೇ ವಿಕಾಸದ ರೀತಿಯೋ? ಹಾಗಲ್ಲ. ಜೀವಿತವು ಉತ್ತೇಜಸೋಕ್ತ ರವರವೆಂದು ಓಂದೆ ಹೇಳಿದೆಯಲ್ಲವೇ? ಉಪರಿಯಲ್ಲಿ ಉತ್ತೇಜಸಕ್ಕೆ ತಕ್ಕು ಉತ್ತರವಿಲ್ಲ. ಅದಕ್ಕೆ ವಿದುದ್ಧಿವಾದ ಉತ್ತರಗಳನ್ನೂ ಕೊಡಬಹುದು ಉಪರಿಯು ಹೇಳಿದಂತೆ; ಉತ್ತರ ಕೊಡಬೇಕೇ ಇರಲೂ ಬಹುದು. ಸಿಟ್ಟಿಗೆಬ್ಬಿಸಲು ಯತ್ನಿಸುವ ವೈರಿಯ ಅವಿವೇಕವನ್ನು ಸೋಡಿ ಉಪರಿಯುಳ್ಳವನು ನಗಬಹುದು; ಉತ್ತರವನ್ನೀಯದಿರಬಹುದು; ವೈರಿಯನ್ನು ಆಶೀರ್ವದಿಸಬಹುದು. ಜ್ಞಾನವಿಲ್ಲದೆ ಶಾಂತಿಯಿಲ್ಲದೆ ಸಂಘ ಹಿತೇಚ್ಚಿಯಿಲ್ಲದೆ ಆತನು ಹಾಗೆ

ವಾಡುತ್ತಿನೋ? ನಿಸರ್ಗದಲ್ಲಿ ಮುಯ್ಯಿಗೆ ಮುಯ್ಯಿ. ಅದರಿಂದ ಅದನ್ನು ವಲಂಬಿಸದೆ ಅದನ್ನು ಜಯಿಸಿ ವಿಪರೀತ ಉತ್ತರವನ್ನು ತೋರಿಸುವವನ ಶಕ್ತಿ ಭಾಂಡಾರವೆಲ್ಲಿದೆ? ಆ ರಕ್ತಿಯು ಬಂತು ಹೇಗೆ? ಉತ್ತೇಜನಕ್ಕೆ ತಕ್ಕ ಉತ್ತರವಿದ್ದಲ್ಲಿ ಜಮೆಗೆ ತಕ್ಕ ವಿಚಾರ. ಗಂಟಿಗೆ ಬೇಳುವದೇನೂ ಇಲ್ಲ. ಅಂದರೆ ಗುಪ್ತಿ * ಯಲ್ಲಿ ಜಮೆಯಲ್ಲ ಏನೂ ಇಲ್ಲ. ಈ ಉತ್ತರಗಳ ನಿರೋಧವು ದೇಶಕ್ಕಾದಂತೆ ಉತ್ತೀರ್ಣಿ ಜಿಸಲ್ಪಟ್ಟ ಶಕ್ತಿಯು ಗುಪ್ತಿಯಲ್ಲಿರುತ್ತದೆ. ಸೃಷ್ಟಿಯಲ್ಲಿ ಉಪರಾಯ, ಬೆಳೆದಂತೆ ಗುಪ್ತಿಯೂ ತಿಳುವಳಿಕೆಯೂ ಬೆಳೆದದ್ದು ನಾಮಗೆ ತೋರುತ್ತದೆ. ಸಾಕಿದ ನಾಯಿಯು ಯಜಮಾನನು ಸಿಕ್ಕಿರ್ವಿದ್ದರೂ ಒಡಂಡಿ ಭಯವಡದೆ ಪೀಠಿಯಿಂದ ಆತನ ಕಡೆಗೇ ಬಾಲವನ್ನಾಡಿಸುತ್ತು ಒದಿ ಬರಬಹುದು. ಇದು ವಿಪರೀತವಲ್ಲವೇ? ಅದನ್ನೇ ಇಲ್ಲ ಕಷ್ಟಗಳನ್ನು ಸಾಕಿಟ್ಟಿರು ನೋಡುವದು ದುರ್ಭಾಗಿ. ಈತನು ತನ್ನ ಯಜಮಾಪ್ತಿಯ ಕಕ್ತಿ ಗುಪ್ತಿಯೊಡನೇ ಇದೆ. ಉಪರಿತಿಯಿಂದ ಇಹಿತ್ತು, ಗುಪ್ತಿಯೊಡನೆ ಜ್ಞಾನ, ಜ್ಞಾನದಿಂದ ಸೂಕ್ಷ್ಮಭಾವಿಯ ವಿಶೇಷಾನಂದ, ಸ್ಥಾಲ ಭಾವಿಯ ಅಧಿಕಾರ. ಇದು ಜೀವಿಯ ಒತ್ತಾಯ, ಪ್ರಯಾಣದ ಸರಲ ಮತ್ತು ತೀವ್ರ ಗತಿಯ ಸಾಕ್ಷ ಆದುದರಿಂದ ಪ್ರಗತಿಯಲ್ಲಿ ಗಿಡಗ, ಜಿಂಕೆ, ವಿನು ನಾಯಿಗಳ ಶಕ್ತಿಯ ವಿನಾಶವಾಗಲಿಲ್ಲ. ಗುಪ್ತಿಯಾಗಿದೆ, ರೂಪಾಂತರವಾಗಿದೆ, ವಿಕಾಸವಾಗಿದೆ. ಇವೆಲ್ಲವೂ ಬುದ್ಧಿಯನ್ನು ದುಟ್ಟಿಸಿವೆ, ಬುದ್ಧಿಯಲ್ಲಿ ಬಂದಾಗಿವೆ, ಹಾಗೂ ಅದಕ್ಕಾಧೀನವಾಗಿವೆ. ತನ್ನ ಈ ಬುದ್ಧಿಯಿಂದ ಮನುಷ್ಯನು ತಾನು ಹಿಂದೆ ಸವಾರಂಗ ಸಮನ್ವಯ. ಕಾಣಿಗಿ ಬಿಟ್ಟ ಗುಣಾಳ ಬದಲು ಭರ್ತಿಗಳನ್ನು ಇನ್ನೂ ಅಧಿಕವಾಗಿ ತನಗೆ ಅಧಿಕನಾಗಿರುವಂತೆ ರಚಿಸಬಲ್ಲ. ಬೇಕಾದಂತೆ ಹಡಗಗಳನ್ನು ಅಟುಮಾಡಿ ಸಮುದ್ರವನ್ನೇಲ್ಲ ಸಂಚರಿಸಬಲ್ಲ, ವಿವಾನಗಳ ಸ್ನೇಹ ವಾಯುಮಂಡಲವನ್ನೇಲ್ಲ ರಾರಬಲ್ಲ, ‘ವಾಜುರಾಜೀಸಾ’

* Reserve Conservation.

ಮೂಲಕ ಭೂಗೋಲದ ಒಂದು ಮೂಲೀಯಂದಿನ್ನೊಂದು ಮೂಲೀಗೆ ತನ್ನ ಕಿವಿಬಾಯಿಗಳನ್ನು ಮುಟ್ಟಿಸಬಲ್ಲ ಬುದ್ಧಿಯ ಪ್ರಭಾವವ ಇವೆ ಇದು? ಕನಿಷ್ಠ ಶಕ್ತಿಗಳನ್ನು ಸಂಪರ್ಮಿಸಿ ಸಮನ್ವಯಿಸಿ ಹುಟ್ಟಿ ಸಿದ್ ಬುದ್ಧಿಯ ಬಹುಧಾನಕ ಶಕ್ತಿಯು ಸಾಮಾನ್ಯವಲ್ಲ.

ಈ ಸಂಯುವಸಂಧಾನ ಸಮನ್ವಯಗಳ ಧರ್ಮವೂ ಮಾನವನ ಸೇವೆಗೆ ಉಪನಿಷತ್ತಾ ಕಾಲದಿಂದ ಕೈಗಿಟ್ಟಿ ನಿಂತಿದೆ. ಇಹವರಗಳ ಶಾಂತಿಯೊಂದಿನ ಸ್ಥಾನ ಬಿಜ್ಞಿಟ್ಟು ಸಜ್ಜಾನ ಧರ್ಮವೂ ನಮ್ಮಲೇ ಹುಟ್ಟಿ ಅನುಯಾಯಿಗಳನ್ನು ಕಾದಿದೆ. ದರ್ಶನಗಳೂ ಈ ಧರ್ಮವನ್ನೇ ವಿಧವಿಧವಾಗಿ ಮುಂದಿಟ್ಟು ವೃತ್ತತ್ವತಾಜ್ಞಾದ ಸಿಂಹಾಸನವನ್ನೇ ರಿಹೋಗಿವೆ. ಗೀತೆಯೂ ಈ ಧ್ಯಾನಿಯಂದಲೇ ಶಳ ಯೋಗಧರ್ಮ ಗಳ ಸಮನ್ವಯ ಗಾನವನ್ನು ಘಾತಿಕೋಗಿದೆ. ಎಲ್ಲ ಕಡೆಗಳೇ, ಎಲ್ಲ ಕಾಲಗಳೇ, ಹೇತುವಾದಿಗಳ ವಿವಿಧ ಪ್ರಸಾರ ಸಿದ್ಧಾಂತಗಳ ಸಾರವೂ ಒಂದೇ. ಆದರೆ ಇಂದಿನವರೆಗೆ ಮಾನವನ ಇತಿಹಾಸವು ‘ಉತ್ಸಾಹಕ್ಷೇತ್ರಲೋಕದು ಉತ್ಸಾಹದು ಸೂರ್ಯಾಲ’ ಎಂಬಂತಿದ್ದರೂ, ಸದಾ ಇಹವರ ಸ್ವೇತರ ಸುಖಸ್ವಾತಂತ್ರ್ಯಗಳೇ ಅವುಗಳ ಫ್ರೇಯ. ಶಾಶ್ವತ ಸುಖಸ್ವಾತಂತ್ರ್ಯಗಳ ಬುಗ್ಗಿಯೇ ಅವರು ಹುಡುಕುವ ದೇವನೆಂದರೆ. ಸಂಯುವಸಂಧಾನ ಸಮನ್ವಯಗಳೇ ಆವರ ಸ್ವೇಹದ ಶ್ರಿಮೂತಿಗಳು. ಕೊನೆಯ ಮಾತ್ರೇಸಿಂದರೆ- ನಿಜವಾದ ಧರ್ಮವು ಕ್ಷಮ್ಮದ್ವ ಸ್ವಾಧ್ಯಾದ ದುರ್ಬಲ ರಕ್ಷೇಯಿಲ್ಲ; ಆಕಾರದ ದೇವರನ್ನು ಬೇಡಿಸುವ ವಂಢಭಿಕ್ಷೇಯಿಲ್ಲ; ಅಂತಹ ಶಕ್ತಿಪ್ರವರ್ಚನೆಗಳ ಉಪೇಕ್ಷೇಯಿಲ್ಲ. ಇವೇಲ್ಲ ವುಗಳ ವಿಕಾಸಾತ್ಮಕ ಶಿಕ್ಷೇಯದು. ಲೋಕಸಂಗ್ರಹದ ಸಾರಾಂಶ ಸುಂದರ ದೀಕ್ಷೇಯದು.

ಲೋಕಾಸ್ತವಸ್ತುಃ ಸುಖಿಸೋ ಭವಂತು !

ಪರಿಶ್ಲೇಷ

(ಇಂದಿನ ವರೆಗೆ ಹಣಕೊಟ್ಟು ಮತ್ತು ಕೊಡಲೊಂದಿನ
ಜನರ ಹೆಸರುಗಳು)

ಅಶ್ರಯದಾತರು

ಶ್ರೀ ಗುರುರಾವ ಬೇವುರ ಆಯ್. ಸಿ. ಎಸ್. 'ಪ್ರೋಫೆಸ್	
ಮಾಸ್ತರ ಜನರಲ್ ಮುಂಬಯಿ ಇಲಾಹೀ	೨೦೦
,, ನಾರಾಯಣರಾವ ಲೋಕೂರ ಬಿ. ಎ. ಎಲೆಲ್. ಬಿ.	
ದಿಸ್ತಿಕ್ಕೆ ಜಡ್ಟು ಅಪ್ಪಮ್ಮಾಬಾಧ	೨೦೦
,, ನಾರಾಯಣರಾವ ಜೋಂಸಿ ಬಿ. ಎ. ಎಲೆಲ್. ಬಿ.	
ವಕೀಲ ಬೆಳ್ಗಾವಿ	೨೦೦
,, ಯಂಂದೂರ ರಾಮಚಂದ್ರಾವ ಬಿ. ಎ. ಎಲ್. ಸಿ. ಇ	
ಬೀಳ ಇಂಜನಿಯರ ಮ್ಮೆಸೂರ ರೀಲೈ ಮ್ಮೆಸೂರು	೨೦೦
,, ಎಚ್ ರುಕ್ಕೆ ಸೀಮಾನ್ ಬೆಂಗಳೂರ	೨೦೦
,, ರುಕ್ಕಾಂಗದರಾವ ದೇಕಪಾಂಡೆ ಎಂ. ಎ. ಇನ್	
ಕರ್ಮಾಟ್ಕಾ ಅಧಿಕಾರಿ ಧಾರವಾಡ	೨೦೦
ಡಃ. ರಂಗರಾವ ಆಸುಂದಿ MSC. PH. D. ಪ್ರೋಫೆಸರ ಅಲಿ	
ಗಡ ಕಾಲೀಜ ಅಲಿಗಡ	೨೦೦
ಶ್ರೀ ಗುರುರಾವ ವಾಳವೇಕರ ಬಿ. ಎ ಎಲೆಲ್. ಬಿ.	
ಹುಬ್ಬಿ	೨೦೦
,, ರಂಗರಾವ ಮನಸೂರ ಬಿ. ಎ. ಧಾರವಾಡ	೨೦೦
,, ಪಂಡಿತ ತಾರಾನಾಥರಾಯರು ಶುಂಗಭದ್ರಾ	೧೫೦
,, ವಿಶ್ವನಾಥರಾವ ಜೋಂಗ ಬಿ. ಎ. ಎಲೆಲ್. ಬಿ.	
ಎಂ. ಎಲ್. ಸಿ. ಧಾರವಾಡ	೧೦೦
,, ಮಧ್ಯರಾವ ಕಬ್ಬಿರೆಎಂ. ಎ. ಎಲೆಲ್. ಬಿ.	
ಧಾರವಾಡ	೧೦೦
,, ವಂಕಟರಾವ ಮುದವೇದಕರ ಧಾರವಾಡ	೧೦೦

ప్రోఫెచరు.

శ్రీ. జి. సచ్చా. గుగ్గలి ఆయ్యా. సి. ఎస్. తిడిరన్లు	
సేకన్ జడ్జు	పెళగావి
దివాణబూధ్యాద్యుర ఎ. బి. ల్యెసం. ఎ. ఎలీలా, బి. ,,,	
రావబూధ్యాద్యుర ఎస్. ఎన్. తంగడి బి. ఎ. ఎట్రీప్. బి.	
ఎం. ఎల్. సి. ,,,	
రావసాహేబ భేమరద్దు కుత్సికోటి బి. ఎ. ఆసిస్ట్యుంట్	
కుణురస్తర. ,,,	
శ్రీ. ఎం. భాగవత బి. ఎ. ఆసిస్ట్యుంట్ రజీస్ట్రేర కో	"
ఆపరేషన్స్ స్పంసాయిట్. ,,,	
రావబూధ్యాద్యుర ఎం. వేంకట నారాయణస్ట్రు బి. ఎ. సువ	
రింటంచేంట్ ఆయస్ఫ వస్ట్‌ భద్రవత్	
శ్రీ. భారతీభాయి జి. సింహ జేమిటీషన్స్‌కుప	
డా. యికవంతెరావ నాడగేరి M. A. F. C. P. B. ధారవాడ	
రావబూధ్యాద్యుర శ్రీనివాసరావ కోయిమత్తూర „	
ప్రైఫేసర పత్రపల్ ఎం. ఎ. „	
„ కే. జి. కుందణగార ఎం. ఎ. కోల్పూపుర	
. తిరుములరావ వాటీల ఎం. ఎ. ధారవాడ	
„ రంగాచార్యుఫ జయగిరిదార ఎం. ఎ. „	
శ్రీ. కే. ఆర్య. ఆచాయుఫ ఎం. ఎ. ఎల్లా. బి. మంగళరు	
శ్రీ. వ్యౌ. ఎన్. ఆడవి బి. ఎ. కరాచి	
శ్రీమన్ని రంజన నిరాభారి దేశికేంద్ర సంస్థన	గురుమతశ్లు
శ్రీ. శాంతవీరస్సుమిగళు	
శ్రీ. వ్యౌ. వ్యౌ. అలబాల బి. ఎ. ఎలీలా. బి. విజాపూర	
శ్రీ. వేంకటీశ దత్తాత్ర్యు చేళవి బి. ఎ. ఎలీలా. బి	పెళగావి

ಶ್ರೀ. ವಿಶ್ವಲರಾವ ಜಮುನಿಂದಿ ಎಂ. ಎ. ಸತೀಶ್ ಬಿ. ಧಾರವಾಡ	
ಶ್ರೀ. ಲಕ್ಷ್ಮಣರಾವ ದುರ್ಗ್ ಬಿ. ಎ. ಎಲ್. ಬಿ. ಎಲ್. ಬಿ.	..
ಶ್ರೀ. ಎಚ್. ಪಿ. ಸೂರ್ಯಪಂತಿ ಬಿ. ಎ. ಎಲ್. ಬಿ.	
ಸಬ್ಬಿಜಜ್ಜು	ಹುಬ್ಬಿಳ್ಳಿ
ಶ್ರೀ. ಪಿ. ಎಚ್. ಗುಂಡಾಳ „ „ „	ಚಿಕೆನ್ನೋಡಿ
ರಾವಬಿನಾದ್ವಿತೀ ಎಂ. ಶಾಖಾಮರಾವ ರಿಂಬಾಯುಂತ್ ಡಾಯು	
ಕೆಕ್ಕರ ತಥ್ ನಾಜ್ಯಕೇರನ್	ಪೆಂಗಳೂರು
ಶ್ರೀ. ಎಚ್. ರಂಗಾಚಾರ್ಯ ಬಿ. ಎ. ಎ.	„
ಶ್ರೀ. ಆರ್. ಕಲ್ಪಣಮಾತ್ರೀ ಸರಸ್ವತಿ ಸಂಪಾದಕ	„
ಶ್ರೀ. ಎಚ್. ಎನ್. ಗೋವಿಂದರಾವ ಬಿ. ಎ. ಸುಪರಿಂ	
ಟಿಂಡೆಂಟ್ ಸೆ. ಕೆಕ್ಕರ	ಮೈಸೂರು
ಶ್ರೀ. ಎಂ. ಎಚ್. ಕರ್ನಿಕಳ್ಳಿ ಪಿ. ಎ.	ಪೆಂಗಾವಿ
ಶ್ರೀ. ಬಸೆಟ್ಟಿಪ್ಪಾ ದೊಡ್ಡಬಿಸಪ್ಪಾ ತಟ್ಟಿ ಸಾವಕಾರ	ಲಕ್ಷ್ಮೀಪ್ಪರ
ಶ್ರೀ. ನರಸಿಂಗರಾವ ಉರ್ಫ ಅವ್ಯಾಖ್ಯಾ ದೇಸಾಯಿ	ಕಲ್ಲಾಳಪೂರು
ಶ್ರೀ. ಮಲ್ಲಿಪ್ಪನಾಯಕ ತಟ್ಟಿ	ಆಲೂರು
ಶ್ರೀ. ಕೃಷ್ಣಪ್ಪನಾಯಕ ಸಾವಕಾರ	ಮುಳಗುಂದ
ಶ್ರೀ. ಗೋವಿಂದರಾವ ಕುಲಕರ್ಮ್ ವರ್ಕೆಲ	ಬ್ರೆಲಹೂಂಗಲ
ಶ್ರೀ. ಜಿ. ಎಸ್. ಹುರಳಿ ಸಂಪಾದಕ ಕನಾರಟಕ ಟಾ. ಧಾರವಾಡ	
ಶ್ರೀಮಂತಿ ಗುರವ್ವಾ ದೇಸಾಯಿ	ಬಿಸರಳ್ಳಿ
ಶ್ರೀ. ರಾಘವೇಂದ್ರರಾವ ಜಾಕಲಬ್ಬಿ	ಕೊಪ್ಪಳ
ಶ್ರೀ. ಸುಭ್ರಹ್ಮಣ್ಣಶಾಸ್ತ್ರಿ ಕಾರ್ತ್ರಿ	ಹೊಸಪೇಟ್
ಶ್ರೀ. ದತ್ತಾತ್ರೇಯಂತ ಹಣಬರಟ್ಟಿ	ಬ್ರೆಲಹೂಂಗಲ
ಶ್ರೀ. ರಾಘವೇಂದ್ರರಾವ ಗಿಡದಹುಬ್ಬಳ್ಳಿ	„
ಶ್ರೀ. ದುದ್ರಾವ್ಯಾ ಸಿಂಣಾರ	ಯಾದಗಿರಿ
ಶ್ರೀ. ಶ್ರೀಸೀವಾಸರಾವ ಕೊಪ್ಪ ಬಿ. ಎ. ವರ್ಕೆಲ	ಧಾರವಾಡ
ಶ್ರೀ. ಸಂಪಾದಕರು ವಿಜಯ	„

ಚಂದ್ರಾದಾರರು

- | | |
|--|---|
| <p>ಶ್ರೀ. ಬಿ. ಅನಂತರಾವ ಬಿ. ಎ.
ಬಿ. ಎಲ್ಲಾ ಮದನಪಲ್ಲಿ
ರಾವಬಹಾದ್ದೂರ ಬಿ. ರಾಮುರ್ಣಾ
ವಂ. ಎ. ಎಲೆಲ್ಲಾ ಬಿ.
ಮದಾರಸ</p> <p>ಶ್ರೀ. ಆರ್. ಎಸ್. ವಂಚಮುಖಿ
ಎಂ. ಎ. ಮದ್ರಾಸ</p> <p>, ಪಿ. ಕೆ. ಎಸ್. ರಾವ್.</p> <p>, ಎಚ್. ಶ್ರೀನಿವಾಸರಾವ
ಲಕ್ಷ್ಮೀನಿವಾಸ ಹಿಂದು ಯಾ
ಟೀಲ ಮುಂಬಯ್ಯ</p> <p>, ಎಂ. ಶ್ರೀನಿವಾಸರಾವ ಸಾಲಿ
ಸಿಟಿದ್ವಿರ ಫಮ್ ಮುಂಬಯ್ಯ</p> <p>, ಕಂಪ್ಲಿ ಶಂಕರಪ್ಪನನರು</p> <p>, ಬಿ. ಎನ್. ಶ್ರೀನಿವಾಸರ್ಯ
ಆಗ್ನಾ</p> <p>, ಬಿ. ಎಂ. ರೇವಣಸಿದ್ದ ಯಾತ್ರ್ಯ
ಅನಂತಪುರ</p> <p>, ಪಂಪಯ್ಯ
, ಏರಭದ್ರಪ್ಪ ಎಲಿಗಾರ</p> <p>, ಕೆ. ಜನ್ನೆಬಸಪ್ಪ
, ಟಿ. ವಿದುಪಾಠಯ್ಯ
, ಎಂ. ಜನ್ನೆಬಸಯ್ಯ</p> | <p>ಶ್ರೀ. ಎಸ್. ಎನ್. ಶಿವರಾವ
ಬಿ. ಇ. ಹೈದರಾಬಾದ್
, ಶ್ರೀನಿವಾಸಾಚಾರ್ಯರ್ ಜಡ
ಗಿರಧಾರ ತಾಂಡೂ</p> <p>, ಕೆ. ಶಿವಬಸಪ್ಪ ಶೈಡ</p> <p>, ಗುರಾಚಾರ ಸುರಪ್ಪ</p> <p>, ಅವಧೂತರಾವ „</p> <p>, ಆರ್. ಗುಂಡಪ್ಪ ಬಿ. ಎ.
ಸುರಪ್ಪ</p> <p>, ಶ್ರೀನಿವಾಸರಾವ ಬಿ. ಎ
ಎಲೆಲ್ಲಾ ಬಿ. ಮಂರೆ</p> <p>, ಬಸವಂತರಾವ ಮತ್ತೊಂಂ
ಕಲಬುಗಿ</p> <p>, ಏರಕ್ಕೆವ ಲಾಯಬ್ರಿ „</p> <p>, ಎಸ್. ಕೆ. ಅಯ್ಯಂಗಾರ
ಕಲಬುಗಿ</p> <p>, ಅಪ್ಪತ್ತಾದಾವ ಬಿ. ಎ. ಬಿ
ಎಲ್ಲಾ. ಕಲಬುಗಿ</p> <p>, ಜನಾರ್ಥನರಾವ ದೇಸಾಯ
ಕಲಬುಗಿ</p> <p>, ಕಕ್ಕೆರಿ ಹಣಮಂತರಾವ
ಕಲಬುಗಿ</p> <p>, ರಾಜೇಂದ್ರರಾವ „
ರಾಜಾರಾಮ ಕಾಲೇಜ
ಕೊಲ್ಲಾಪ್ಪೇ</p> <p>, ಶಂಕರಗಂಡಾ ವಾಟೀಲ
ಸಾಂವಡಿ</p> |
|--|---|

- ಶ್ರೀ ಸೇಟಿನ್ನು ಲಾಯಬ್ರೆಡಿ ಬನಚೆಟ್ಟಿ
ಪ್ಲ್ಯೂ ರಾಮರಾವ ಕುಲಕೆಂದ್ರ ಎಂ. ಎ. ವೃಂದಾಂಗಡನ್ ಕಾಲೇಜ
,, ಪ್ಲೈ. ಎಚ್. ನಾಗರಹೆಣ್ಣಿ ಬಿ. ಎ. ವೃಂದಾಂಗಡನ್ ಕಾಲೇಜ
ಪ್ಲ್ಯೂ. ಎಸ್. ಎಸ್. ಭಟ್ ಆಗ್ರಿಕಲ್ ರಲ್ ಕಾಲೇಜ ಪ್ರಣಿಡಾ. ಎಂ. ಎಚ್. ಕೈಷ್ಟ್ ಅಯ್ಯಂ ಗಾರೆ ಎಂ. ಎ. ಪಿ. ಎಚ್.ಡಿ ಶ್ರೀ. ಆರ್. ರಾಮರಾವ ಅ. ಡಾ ಯರೆಕ್ವರ ಆರ್ಕಿಟೆಕ್ಟು ಮೈಸೂರು
,, ದಕ್ಷತಮ್ ಎಂ. ಎ. ವ್ಯಾಲೀಕ ಮೈಸೂರು
ಪ್ಲ್ಯೂ. ಬಿ. ತಿರುಮಲಾಚಾರ್ಯ ಎಂ. ಎ. ಮೈಸೂರು
,, ಬಿ. ಆರ್. ಸುಭ್ರಾವ ಎಂ. ಎ. ಮೈಸೂರು
,, ಎಚ್. ನಾಗೀಕರಾವ ಎಂ. ಎ. ಮೈಸೂರು
,, ಎಸ್. ಆರ್. ನಾರಾಯಣರಾವ ಎಂ. ಎ. ಮೈಸೂರು
,, ಎಂ. ಎ. ವೆಂಕಟರಾವ ಎಂ. ಎ. ಮೈಸೂರು
ಶ್ರೀ. ಇಸಂತಯ್ಯ ಎಂ. ಎ. ಮೈಸೂರು
,, ಎಚ್. ಕೈಷ್ಟ್ ರಾವ ಎಂ. ಎ. ಮೈಸೂರು
,, ಶ್ರೀ ರಂಗಾಚಾರ್ಯ ಎಂ. ಎ. ಮೈಸೂರು
,, ಎಸ್. ಹನುವಂತಾಚಾರ್ಯ ಎಂ. ಎ. ಮೈಸೂರು
,, ಚಂದ್ರಶೇಖರಶಾಸ್ತ್ರ ಎಂ. ಎ. ಮೈಸೂರು
,, ಎ. ಎಸ್. ಮೂತ್ರಿರಾವ ಎಂ. ಎ. ಮೈಸೂರು
,, ಎಚ್. ಎಸ್. ರಾಘವೇಂದರಾಚಾರ್ಯ ಎಂ. ಎ. ಮೈಸೂರು
,, ಶ್ರೀರಾಮಗುರು. ಸೇವಾ ಸಮಿತಿ ಎಡತೊಡೆ
,, ಎಲ್. ಗುಂಡಪ್ಪ ಎಂ. ಎ. ಬೆಂಗಳೂರು
,, ಎಸ್. ವೆಂಕಟೀಕ ಅಯ್ಯಂ ಗಾರೆ ಬಿ. ಎ. ಬೆಂಗಳೂರು
ಡಾ. ಎಂ. ಸಿ. ತುಮ್ಮಿನಕಟ್ಟಿ. M. A. PHT ಬೆಂಗಳೂರು
,, ಸಿ. ಕೆ. ವೆಂಕಟರಾಮಯ್ಯ M. A. ಬೆಂಗಳೂರು
,, ಪಬ್ಲಿಕ ಲಾಯಬ್ರೆಡಿಂಗ್ ಬೆಂಗಳೂರು

ಶ್ರೀ. ಸಿ. ಕೃಷ್ಣಸ್ವಾಮಿರಾವ ಬಿ.	ಶ್ರೀ. ಕಾಫಿ ಪಾಲ್ಕಂಟರ್ ಗುರವೇ ಗೌ
ಎ. ಹಾಸನ	ಡರ ಮತ್ತು ಲು ಬಿ. ಶಾಂತಿ
,, ರಿಡಿಂಗ್ ರೂಪು ಹಾಸನ	ಮಲ್ಲೀಶಗಾಡರು
,, ಸಿ. ಪಿ. ಸಿ. ಮೋಟ್ಟಾರ ಸ	ಬಾಳ್ಯುವೇಟ್
ವೀರಸ್	ಹಾಸನ
,, ಎಸ್. ವೆಂಕಟೇಶಯ್ಯ	,, ಅರ್. ಆರ್. ಸ್ವಾಮಿ
ಹಾಸನ	ಹಿರೇನುಲ್ಲಾಪ
,, ಎ. ಬಿ. ರಾಮಚಂದ್ರರಾವ	,, ಎಚ್. ಎಸ್. ಶ್ರೀಕಂಠಯ್ಯ
ಬಿ. ಎ ಎಲ್ಲೆಲ್ ಬಿ. ಹಾಸನ	ಗುಂಪಿನೆಕೇಶನ ಕಡ್ಡಾರ
,, ಅಂಬಾಗಂ ಅಯ್ಯಂಗಾರ ಬಿ.	,, ಬಿ. ಸಿ. ನೀರುಬಂಧ್ಲು
ಎ. ಎಲ್ಲೆಲ್ ಬಿ. ಯಂಸನ	ಕೋಎನಸಾಗರ
,, ಎಸ್. ಎಸ್. ನಂರಾಯಣ	,, ಮಹಿಳೆ ವಾಚನಾಲಯ
ರಾವ ಬಿ. ಎ. ಎಲ್ಲೆಲ್ ಬಿ.	ಬಳ್ಳಾರಿ
ಹಾಸನ	,, ಎಂ. ಎಂ. ಭಟ್ಟೆ ಎಂ. ಎ
,, ಸಿ. ಸೂರ್ಯನಂದಾಯಣ	ಎಲ್. ಬಿ. ಹೊಸಪೇಟ್ಟಿ
ವಬಿ. ಎ. ಎಲ್ಲೆಲ್ ಬಿ.	,, ಸೆಂಟ್ರಲ್ ಕಾರ್ಬನ್‌ಲ್
ಹಾಸನ	ಮಡಿಕೆರಿ
,, ಟಿ. ಶ್ರೀನಿವಾಸಾಚಾರ್ಯ	,, ಎಸ್. ಶ್ರೀನಿವಾಸಯ್ಯ ಭಾಗ
ಬಿ. ಎ. ಎಲ್ಲೆಲ್. ಬಿ.	ಮಂಡಲ
ಹಾಸನ	,, ಎಸ್. ಬಿಸಸ್ ಕಾಫಿ ಪಾಲ್ಕಂ
. ಶ್ರೀ. ಕ. ಶ್ರೀಕಂಠಯ್ಯ	ಟರ ಪುನ್ಯಯಾರ್ಥಿ ಇಸ್ಟೇಟ್
ಬಿ. ಎ	,, ಚೈಲ್ಡರ್ ನಾರಾಯಣಪ್ರ
, ಜೀರ್ವಾಕಿ ಸೂರ್ಯನಾರಾಯಣ	ಚೊಕ್ಕಾಮಿ
ಇರಾವ ಬಿ. ಎ. ಹಾಸನ	,, ಕೆ. ಕೃಷ್ಣ ಕುಲಾಯಿ
,, ಕೆ. ಶ್ರೀನಿವಾಸಾಚಾರ್ಯ ಬಿ	ಕುಲಾಯಿ
ಎ. ಪ್ರೋಫೆಸ್ಸ್ ಮಾಸ್ತರ ಸಾಗರ	,, ಕೆ. ವಾಸುದೇವ ಕಲ್ಕಾರ
	ಶಾಂತಿನಿಕೇಶನ ಕೂರಾಡಿ

- ಶ್ರೀ. ವಾಯ್ಸ್ ನಂದ್ಯಪ್ಪು ಶ್ರೀ. ಸಿ. ಐಬಸಪ್ಪು ಗಿತ್ತುವರ
ಎನ್ನೆಗುಡ್ಲೆ ಬಾಗಲಕೋಟಿ
,, ಕೆ. ರಾಮಯ್ಯ ಶೈಕ್ಷಿಕ ಅಂಬರಿಷ ವಾಚನಾಲಯ
ಉವಯಾವರ ಅವಲಂಬಿ
ಪೀಠಲ್ಲಿ ಲಾಯಬ್ರಾಹಿ ಅವನೆ
ಪ್ರಿ. ಮಂಗೇಶರಾಜ ಬಿ. ಎ. ಎಲ್ಲಾ
ಬಿ. ಗಣ್ಯಮೇರಂಟ ಕುಲಕ್ಕೆ
ಮಂಗಳೂರ ಬೈಲಹೊಂಗಲ
ಎಂ. ಎನ್. ಮುದಭಟಿಕಳ್ಳಿ ಶ್ರೀ ಬಿ. ಉಗರಗ್ಗೆಳ ಬಿ. ಎ.
ಅಂಕೋಲಾ ಎಲ್ಲೆಲ್ಲಾ ಬಿ. ಬೈಲಹೊಂಗಲ
ಶ್ರೀಧರ ಈಕ್ಕರ - ಏಗಡಿ ಕೂಡಳಿ
ಅನಂದಾಶ್ರಮ ಲಾಯಬ್ರಾಹಿ ಶಿರಾಳ
ಎಂ. ಎಸ್. ಹೇಗಡೆ ಎಂ. ಎ.
ಎಲ್ಲೆಲ್ಲಾ ಬಿ. ಹೊನ್ನಾವರ
ಕೆ. ಎನ್. ಮಾಸ್ಕೆರಿ ಶಿರಸಿ
ಸರಸ್ವತಿ ಧರ್ಮಾರ್ಥ ವಾಚನಾ
ಲಯ ಶಿರಸಿ
ಹೆಡಮಾಸ್ತುರ ಮಿಡಲಸ್ಟ್ರುಲ ಬೈಲಹೊಂಗಲ
ಬೆಂಗಳೂರ
ಎಂ. ವರವಣಿ ರಾಜೀರಾವ ಶ್ರೀ ಬಿ. ಎಲ್ಲೆಲ್ಲಾ. ಬಿ
ಬೆಂಗಳೂರ ಬೈಲಹೊಂಗಲ
ಆರಾ. ಎಸ್. ಪದಕೆ ಆಲ್ಟ್ ಬಾವ
ಮಿಡಲಸ್ಟ್ರುಲ ಶ್ರೀರಾಮಪ್ಪರ
ಎನ್. ಬಿ. ಚಂದ್ರಶೇಖರ ಶಿನ್ನೆಂಬಿ
ಶ್ರೀರಂಗಪಟ್ಟಣ ಬೈಲಹೊಂಗಲ

ಶ್ರೀ. ಭೀಮರಾವ ಕುಲಕರ್ಣಿ	ಶ್ರೀ. ವೆಂಕಟರಮಣಾಚಾರ್ಯ
ಬೈಲಹೊಂಗಲ	ತಿರಹಟ್ಟಿ ಧಾರವಾಡ
, ಶಿವನಾಯಿಕ ಸಿ. ಪಾಟೀಲ	, ರಾಮಾಚಾರ್ಯ ಏರಿ,,
ಬಿ. ಎ. ಎಲೀಲ್ ಬಿ.	ಪೀಠಲ್ಲಿ ಲಾಯಬ್ರಿ,,
ಬೈಲಹೊಂಗಲ	ದಾ. ಕಾಂತರಾವ ಕಮಲಪೂರ
, ಎಸ್. ಎಂ. ನಾಳಿ ಬಿ. ಎ.	ಎಂ. ಬಿ. ಬಿ. ಏಸ್
ಎಲೀಲ್ ಬಿ. ಬೈಲಹೊಂಗಲ	ಧಾರವಾಡ
, ಡಿ. ಎಂ. ಕುಲಕರ್ಣಿ ಬಿ. ಎ	ಕನಾಟಕ ಕಾಲೇಜ,,
ಎಲೀಲ್ ಬಿ. ಬೈಲಹೊಂಗಲ	, ಶ್ರೀಮಂತ ರಘುನಾಥರಾವ
, ಅಣ್ಣಾಪ್ಪಾ ಮೆಟೆಗುಡ್ಡ	ಜಹಾಗೀರದಾರ ಧಾರವಾಡ
ಬೈಲಹೊಂಗಲ	, ಬಸಪ್ಪಾ ದಾನಪ್ಪಾ ಜಾಳಿ
, ರಾಮರಾವ ಕರ್ಜಂಗಿ	ಧಾರವಾಡ
ಬೈಲಹೊಂಗಲ	, ಶಿವಾನಂದಸೂನು ಹುಬ್ಬಳ್ಳಿ
, ಎಸ್. ಎಸ್. ಬಸವನಾಳ	, ಸಿದ್ಧರಾಮಪ್ಪಾ ಪಾವಟಿ
ಎಂ. ಎ ಧಾರವಾಡ	ಹುಬ್ಬಳ್ಳಿ
ಲಿಂಗಾಯತ ಹಾಯಸ್ಕೂಲ	, ಸರಸ್ವತಿ ವಿದ್ಯಾರಣ್ಯ ವಾಚೆ
, ವೆಂಕಟರಾವ ಎನ್ ಕುಲ	ನಾಲಯ ಹುಬ್ಬಳ್ಳಿ
ಕರ್ಣಿ ಧಾರವಾಡ	, ರಂಗರಾವ ಲಕ್ಷ್ಮಿಂದಿ ಬಿ. ಎ.
, ಕೆ ಪ್ರಿ. ಕುಲಕರ್ಣಿ ಎಂ. ಎ.	ಹುಬ್ಬಳ್ಳಿ
ಧಾರವಾಡ	, ಕಳಕಪ್ಪ ಗೋಲಪ್ಪನವರ
, ರಾಘವೇಂದ್ರರಾವ ಮುತಾ	ಹುಲಕೋಟಿ
ಲೀಕದೇಸಾಯಿ ಬಿ. ಎ. ಜಿ.	, ಗೋವಾಳರಾವ ನವಲ
ಧಾರವಾಡ	ಗದಗ
, ಎಚ್. ಬಿ. ಉಮಡಿ ಎಂ. ಎ.	, ಗಂಯಪ್ಪಗಾಡಾ ಪಾಟೀಲ
ಧಾರವಾಡ	ಹಾಳಕೇರಿ
, ಎಸ್. ಎಸ್. ಸಿಂಧಿ ,	, ವಿದ್ಯಾವಧಕ ವಾಚನಾ
	ಲಯ ನರೀಗಳ್ಲಿ

ಶ್ರೀ. ವಿರುದ್ಧಪ್ಪು ಆಳವಂಡಿ	ಶ್ರೀ ವೀ. ಜಿ. ಪರ್ವತಿಕರೆ ಬಿ. ಎ.
ಹೊಳೆಅಲೂರ	ಎಲೆಲ್. ಬಿ ಬಾಗಲಕೋಟಿ
, ಚನ್ನ ಮಲ್ಲಯಾಗ್ಯ ಕಂಬೀ	, ವೀ. ಎ. ಮಂಡಿ ಬಿ. ಎ.
ಮರ ಅಣ್ಣಿಗೇರಿ	ಎಲೆಲ್. ಬಿ. ಮುದ್ದೆಬಿಂಬಾಳ
, ಎ. ಆರ್. ಸವಣಾರ	, ನೆಟಿನ್ನ ಜನರಲ್. ಲಾಯ
ಹಾವೇರಿ	ಬ್ರಿಂ ಮುದ್ದೆಬಿಂಬಾಳ
, ಕೃ. ಗು. ತಿಮ್ಮಾನಪೂರ	, ಮಹಿವಾಳಪ್ಪು ಸಾಸನೂರ
ದೇವಿಹೊಸ್ಹಳದ	ಕಲಕೇರಿ
, ಎಲ್. ಬಿ. ಜಿಗೆ	, ಅಪ್ಪಾಜಿ ನಾರಾಯಣ ಕುಲ
ಕುಪ್ಪೇಲೂರ	ಕಟ್ಟಿ ಕಲಕೇರಿ
, ಭೀಮಾಚಾರ್ಯ ವಡವಿ	, ಸಿಂಪಿಲಿಂಗಪ್ಪು ಇಂಗಳಹಳ್ಳಿ
ಕುಪ್ಪೇಲೂರ	, ಎಸ್. ಎಸ್. ಸಕ್ರಿ ಬಿ. ಎ.
, ಪ್ರಲ್ಳಾದರಾವ ರಿತ್ತಿ	ಇಲಕ್ಳಿ
ಸವಣಾರ	, ಬಿ ಜಿ. ಸಕ್ರಿ ,
, ಉತ್ತರತ್ತರಾವ ಮಹಿಷಿ	, ಜಿ. ಎಲ್. ಕನ್ಬಾರ ಬಿ. ಎ
ಶಿರಹಟ್ಟ	ಎಲೆಲ್. ಬಿ ಬಾಗಲಕೋಟಿ
, ರಾವರಾವ ಮಂಗಸೂರಿ	, ಗವ್ಣಮೆಂಟ ಹಾಯಸ್ಕೂಲ
ಶಿರಹಟ್ಟ	ಚೆಳಗಾವಿ
, ಕಟ್ಟೀಮನಿ ಮಾಸ್ತರ	, ಏರಪ್ಪಾ ಸಿದ್ಧಲಿಂಗಪ್ಪು ಬಿ
ಬಾಗಲಕೋಟಿ	ರುಪಾಷ್ಟಿ ಚೆಳಗಾವಿ
, ಎಮ್. ಬಿ. ಟಿ.	, ಶಿವರುದ್ರಪ್ಪು ಅರ್ಡುಣಿ ಬಿ
ಹೊಲಾರ ಗೇಲ್ಲಿಫೀಲ್ಸ್	, ಎಲೆಲ್. ಬಿ ಚೆಳಗಾವಿ
, ಥಂಡಿ ನೆಂಕಟಪುಷ್ಟಿಯ್ಯ	, ಭೀಮಾಜಿ ಶಂಕರ ಚೆಟಗೇರಿ
ಚೆಟ್ಟಿ ಚೆಂಗಳೂರ	ಚೆಳಗಾವಿ
, ಎಂ. ಎ. ದೊರೆಸಾಮಿ	, ಅಲದಮರ, ಸುಪರವ್ವಾಯಿ
ಅಯ್ಯಂಗಾರ ಮೈಸೂರ	ಜಂಡಿ. ಎಲ್. ಬಿ ಚೆಳಗಾವಿ

ಶ್ರೀ ಕೆ. ಎಸ್ ಪಾಟೀಲ ಬಿ. ಎ.	ಶ್ರೀ ಬಿ. ಕೆ. ನಾರಾಯಣರಾವ
ಎಲೆಲ್ ಬಿ. ಬೆಳಗಾವಿ	ಬೆಂಗಳೂರು
,, ಬಿ. ಬಿ. ಮಾಮಡಾಪುರ ಬಿ- ಎ.	,, ಡಾ. ಸಿ. ಬಿ. ರಾಮರಾವ
,, ಬಿ. ಎ. ನೀರದಿ ಬಿ. ಎ.	ಬೆಂಗಳೂರು
,, ಬಿ. ಬಿ. ನೀರದಿ ಬಿ. ಎ.	, ಸಾ. ಸರಸ್ವತೀಬಾಗೀ
,, ಎಲ್. ವಾರ್ನ. ತೊರಣ್ಯಾ ವರ ಬಿ. ಸಿ	ಹುಕ್ಕೇರಿ ಬೆಂಗಳೂರು
,, ಎಸ್. ಎ ಎಲಿಗಾರ	ಡಂ. ಬಿ ಜಿ ದೇರಸಾಂಡೆ ಏಂ
,, ಬಿ. ಬಿ. ನೀರದಿ ಬಿ. ಎ	ಬಿ ಬಿ. ಎಸ್. ಧಾರವಾಡ
,, ಜಿ. ಎಂ. ಪಾಟೀಲ	ಕಲ್ಲಿಪ್ಪು ಅಂಗಡಿ
,, ಸಿ. ಸಿ. ರೈಡಿ ಬಿ. ಎ	,, ಗೋವಿಂದರಾವ ಲಕ್ಷ್ಮಿಜಿರಾ ವ ಬುರ್ಫ ಧಾರವಾಡ
,, ಜಿ. ಜಿ. ಹುಲಕುಂದ ಬಿ. ಎ	ಎಸ್ ರಾಮಯ್ಯರಾಜ
ಎಲೆಲ್. ಬಿ ಅಧಿಕೀ	ಸಕಳನಾಡು
,, ಕೆ. ಜಿ. ವಟ್ಟ ಎಂ. ಎ.	ಕುಳ್ಳಿಹೆ ಶ್ಯಾನಭೂತಿಗ ಶೀ
ಎಲ್. ಟಿ. ಅಧಿಕೀ	ನವ್ವನವರು ರೂಲ್‌ಹೆಲ್ಡ್
,, ಅಡ್ವೆರ್ ಲಾಂಬುರಿ	ಕೆ ಸಿ ರಾಮಯ್ಯ ಜವಿಂನ ದಾರ ಶೋನ್‌
ಮುದ್ರಾಸ	ತಂಕರರಾಜುರು ಘಾರೆಸ್‌ರು
,, ಏಂ. ರಾಮರಾವ ಕಾಫಿ	ಫ್ಲೋರ್
ಪಾಲ್‌ಟಿರ ಕಳಸಾಪೂರ	ಹೊನ್ನೆ ಗಂಗಪ್ಪನವರು
,, ಆರ್. ಆರ್. ತಾವರಗೇರಿ	ಜಿಗಡೆ
ಎಲ್. ಸಿ. ಪಿ. ಎಸ್.	ಹೊವಿನವುನಿ ಶಾಮಪ್ಪನವರು
ಮುಂಬಯಿ	ಅನೇಕಳ್ಳಿ
,, ಶ್ರೀನಿವಾಸ ಜೌಯಿಸ	ತಿವ್ಯಾಜಿ ಲಿಂಗೋ ಕುಲ
ಕಲ್ಲೂರ ಚಿತ್ರದುರ್ಗ	ಕಣ್ಣಿ ಕಾಲವಾಡ
	ಕೇರವರಾವ ಭಟ್ಟಿ ಶಿಗಾವಿ

